

FCH FIRST CHOICE CLINIC HOMEOPATHY
 Mangalore | Udupi | Bangalore
 8971564335
 8277165971

NEURO CIRCULATORY TREATMENT
 EPILEPSY, ANAEMIA, OTTIS MEDIA, SINUSITIS, STROKE
 Dr Michael

ತಕ್ಷ ಭೃಂವೋಕ್ (Vertigo) ಆನಿ ಫಡಾಫಡ್ (MIGRAINE)
 ಆಮ್ಚೊ ಕಾನಾಂತ್ Vestibulocochlear ಮ್ಹಳ್ಳಿ ವಿಕೆ ಶಿರ್, ಸಂಕುಲನ್ ಪಾಡುಂಕ್ ಆನಿ ಆಯ್ಕೊಂಚಿ ಸಕತ್ ಸಾಂಬಾಳುಂಕ್ ಉಪ್ಕಾರ್ಯಾ, ಚೆದ್ನಾಂ ಓ ಶಿರ್ ಆಸತ್ ಜಾತಾ, ತೆದ್ನಾಂ ಕಾನಾಚಿ ವಿರಾರಾಯ್ ದಿಸೊನ್ ಯೆತಾ.

ಮೈಗ್ರೇನಾಂತ್ Serotonin ಮ್ಹಳ್ಳೆಂ ರಾಸಾಯನಿಕ್ ದ್ರವ್ಯಾಂತ್ ಸಂಕುಲನ್ ಚುಕೊನ್ ಎಕಾ ಕುಶಿಲಾ ದುಕಿಚ್ಯಾ ಸಾಂಗಾತಾ ವೋಂಕ್, ದೋಳ್ಯಾಂತ್ ಕಾಳೊಕ್ ದಿಸೊನ್ ಯೆತಾ.

HOME VISIT For Elderly & Sick Patients
 MANGALORE | UDUPI | BANGALORE

ಪೋರಿಯೋಪಥಿಕ್ ವಕ್ರಾಂ Vestibulocochlear ಶಿರ್ ವಯ್ಸ್ ಪ್ರಭಾವ್ ಫಾಲ್ಸ್ ಮಂದ್ರಾಂತ್ಲೆ ಹೆಂ ರಾಸಾಯನಿಕ್ ಬದ್ಲಾವಣ್ ಸಾಕೊಂ ಕಲ್ಲ್ಯಾ ದುಕಿ ಫಾವ್ನ್ ಸುಚ್ಯಾ ಆನಿಂ ತಾಶ್ಚೆ ಪರಿಹಾರ್ ದಿತಾ.

ಅಂತರಾಷ್ಟ್ರೀಯ ರೂಢಾಂಚ್ಯೆ ಭಲಾಯ್ಕೆಂ ವರಸಾ - 2020

ಸಂಸಾರಾಚ್ಯಾ ಎಕ್ವಟಿತ್ ರಾಷ್ಟ್ರಾಂಚ್ಯಾ (UNO) ಎಕ್ವಾರಾಚ್ಯಾ ಖಾಣ್ ಆನಿ ವ್ಯವಸಾಯ್ ಸಂಸ್ಥಾನ್ 2020 ವರಸಾ ಅಂತರಾಷ್ಟ್ರೀಯ ರೂಢಾಂಚ್ಯೆ ಭಲಾಯ್ಕೆಂ ವರಸಾ (International year of plant health - 200) ಮ್ಹಣ್ ಪರ್ಗಟ್ಲಾಂ. ರೂಢಾಂ ಸಗ್ಳೆ ಪ್ರಥೆರ್ ಆಸ್ಚೊ ಸಕಡ್ ಜಿವಿ ಆನಿ ನಿರ್ಜೀವಿಂಚೆ ವಾಡಾವಳಿಂತ್ ಆನಿ ಅಸ್ತಿತ್ವಾಂತ್ ಖುಬ್ ಗರ್ಜೆಚಿಂ ಮ್ಹಣ್ಚೆಂ ಹೆಂ ವರಸಾ ರೂಢಾಂಚ್ಯೆ ಭಲಾಯ್ಕೆಂ ಮ್ಹಣ್ ಪಾಳ್ಚೆಂ ಮಹತ್ವ್ ಘೆತಾ.



ರೂಢಾಂಚ್ಯೆ ಭಲಾಯ್ಕೆಂ ವರಸಾ ಕಿತ್ಯಾಕ್?
 2015 ವರಸಾ ಆಯ್ಲಲ್ಯಾ ಸುಚನಾಚೆಂ ಮಹತ್ವ್ ಸಮ್ಜುನ್ ಹೆಂ ರೂಢಾಂಚ್ಯೆ ಭಲಾಯ್ಕೆಂ ವರಸಾ ಪರ್ಗಟ್ಲೆಂ ಆಸಾ. ರೂಢಾಂಚಿ ಭಲಾಯ್ಕಿ ಮ್ಹಣ್ಣಾನಾ ಹಾಂತುಂ ವಿಸ್ತಾರ್ ಅರ್ಥಾರ್ ವೆವೆಗ್ಳೊ ಸಂಗಿ ಗರ್ಜೆಚ್ಯೊ ದಿಸ್ತಾತ್. ರೂಢಾಂ ತಸಲ್ಯಾ ಜಿವಿಂನಿ ಭೊಂವ್ಪಿಂ ವಿಸ್ತಾರುಂಕ್ ಆಡಾಯ್ತಾತ್ ತಸಲೆ ರೋಗ್, ನಾಲಿಯೊ, ಕೀಡ್ ಆನಿ ತಶೆಂಚ್ ಚಡ್ಕರುನ್ ಅಂತರಾಷ್ಟ್ರೀಯ ವ್ಯಾಪಾರಾ ತಸಲ್ಯಾ ಮನ್ಯಾಚ್ಯಾ ಚಟುವಟಿಕಾಂಚ್ಯಾ ಪ್ರಭಾವಾನ್ ಜಾಯ್ತೆಂ ಬರೆಂ ಸಾಂಗಾತಾಚ್ ವಾಯ್ವಯ್ ಘಡ್ತಾ. ಮ್ಹಣ್ಚೆ ಭುಕ್, ದುಬ್ಳಿಕಾಯ್, ವಾತಾವರಣಾಕ್ ಆಸ್ಚೆ ಅಪಾಯ್ ಆನಿ ಆರ್ಥಿಕ್ ಅಭಿವೃದ್ಧಿಕ್ ಆಸ್ಚೊ ಆಡ್ಕಳಿ ಹ್ಯಾ ಸಗ್ಳ್ಯಾ ವಿಶಿಂ ಜಾಗೃತಿ ಉಟೊಂವ್ಪಿಯಿ ಆಧಾರ್ ಜಾಂವ್ಚೆ ಸವೆಂ ರೂಢಾಂಚ್ಯೆ ಬರೆ ಭಲಾಯ್ಕಿ ವಿಶಿಂ ಸಂಸಾರಾಚ್ಯಾ ಪಾಂವ್ಚಾರ್ ಜಾಗೃತಿ ಆಸಾ ಕರುಂಕ್ ಹೆಂ ವರಸಾ ಉಪ್ಕಾರ್ತಲೆಂ.

ರೂಢಾಂಚ್ಯೆ ಭಲಾಯ್ಕೆಂ ವರಸಾ ಮ್ಹಣ್ ಆಯ್ಲೆಂಚ್ ರೂಢಾಂಚ್ಯಾ ಭಲಾಯ್ಕಿ ಮ್ಹಳ್ಳೆಂ ಚಿಂತಪ್ ಲಾಗ್ತಾ? ವಾ ರೂಢಾಂ

ಪಿಡೆಸ್ತ್ ಜಾತಾತ್? ಅಸಲಿಂ ಸವಾಲಾಂ ಧೊಸ್ತಿತ್. ಆಮಿ ರೂಢಾಂ ವಿಶಿಂ ಚಿಂತಿನಾಂವ್ ವಾ ಭೊವ್ ಉಣೆಂ ಚಿಂತಾಂವ್. ಖರೆಂ ಮ್ಹಳ್ಯಾರ್ ರೂಢಾಂ ಮ್ಹಳ್ಳೊ ಜಿವಾಚೊ ವರ್ಗ್ ಸವ್ಯಾಸ್ ಸವ್ಯಾಸ್ ಉಣೊ ಜಾವ್ನ್ ಆಯ್ಲಾ ಆನಿ ತೊ ವೆಗಿಂಚ್ ಜಾಯ್ತೊ ಪ್ರದೇಶಾಂ ಥಾವ್ನ್ ನಪಂಯ್ಚೆ ಜಾಂವ್ಚೆ ಸ್ಥಿತಿರ್ ಆಸಾ ತೆಂ ಸತ್ ಆಮಿ ಸಮ್ಜ್ಲೆಂ ಬರೆಂ.

ರೂಢಾಂಚಿ ಭಲಾಯ್ಕಿ ಸಾಂಬಾಳ್ಚೆ ಉದೆಶಿಂ ಹರೆಕ್ಲ್ಯಾಕ್ ಆಸಾ ತಿ ಜವಾಬ್ದಾರಿ ಸಮ್ಜಿತಿ ಕರುಂಕ್ ಆನಿ ಉಗ್ಡಾಸ್ ಕರುನ್ ದಿಂವ್ಕ್ ಹ್ಯಾ ವರಾಂತ್ ಪ್ರಯತ್ನ್ ಚಲ್ತಲೆಂ ತೆಂ ಖರೆಂ. ಸಾಂಗಾತಾಚ್ 2030 ವರಾಕ್ ಪಾವ್ತಾನಾ ರೂಢಾಂಚಿ ಪುರ್ತಿ ಬರಿ ಭಲಾಯ್ಕಿ ಆಸಾ ಕರ್ಚೆ ವರ್ವಿಂ ಮನ್ಯಾಕ್ ಖಾಣಾಚಿ ಭದ್ರತಿ ಆಸಾ ಕರ್ಚಿ ಆನಿ ವಾತಾವರಣಾಂತ್ ಖುಬ್ ಭಲಾಯ್ಕಿ ಭರಂಕ್ ಆನಿ ರೂಢಾಂ ಭಲಾಯ್ಕಿನ್ ಉರೊಂವ್ಚೆ ವರ್ವಿಂ ಹವೊ ಬರೊ ಕರುಂಕ್ ಜಾಯ್ ಮ್ಹಣ್

ಇರಾದೊ ದವುನ್ ಹೆಂ ವರಸಾ ಭೆಟಯ್ಲೆಂ ಆಸಾ. **ಪೃಥ್ವಿ ಕಷ್ಟಾರ್ ಆಸಾ:** ಹ್ಯಾ ಆಮ್ಚ್ಯಾ ಕಾಳಾಕ್ ಪಾವ್ತಾನಾ ಸಗ್ಳಿ ಪೃಥ್ವಿ ಭೊವ್ಚ್ ಕರಿಣ್ ಪರಿಸ್ಥಿತಿ ಫುಡ್ ಕರುನ್ ಆಸಾ. ಮನಿಸ್ ಹಿ ಪೃಥ್ವಿ ಆಪ್ಲ್ಯಾ ಸ್ವಾರ್ಥಾ ಖಾತಿರ್ ವಾಪರಾನಾ ಪೃಥ್ವಿ ಕಷ್ಟಾರ್ ಪಡ್ತಾ, ರುದನ್ ಕರ್ತಾ, ಮ್ಹಳ್ಯಾಚಿ ರಾಸ್ ಜಾತಾ. ಫಾಲ್ಯಾಂಚ್ಯಾ ಜನಾಂಗಾಕ್ ಕಿಂತೆಂ ಉರಲೆಂ ಮ್ಹಳ್ಳೆಂ ಸವಾಲ್ ಉಬೆಂ ಜಾತಾ. ಜರ್ ಹೆ ಪೃಥ್ವಿಚೊ ವಾಯ್ವ ವಾಪರ್ ರಾವನಾ ತರ್ ಹಾಂಗಾ ಮನ್ಯಾಚಿಂ ಜಿವಿತ್ ಚಡ್ ಆನಿ ಚಡ್ ತ್ರಾಸಾಚೆಂ ಜಾತಲೆಂ. ಪಾಪಾ ಫ್ರಾನ್ಸಿಸಾನ್ 2015 ವರಾ ದಿಲ್ಲ್ಯಾ ಲವ್ಡಾತೊ ಸಿ ವಿಶ್ವಪತ್ರಾಂತ್ ಬರಾ ಮನಾಚ್ಯಾ ಮನ್ಯಾಂಕ್ ತಾಣೆಂ ಪೃಥ್ವಿ ಸಾಂಬಾಳ್ಚೆ ವಿಶಿಂ ಉಲೊ ದಿಲ್ಲೊ. ಆನಿ ತಶೆಂಚ್ ಚಾಲ್ತೆ ಪರಿಸ್ಥಿತಿಂತ್ ಹಿ ಆಮಿ ಭುಂಯ್ ಭೊಗ್ತಾ ತ್ಯಾ ಕಷ್ಟಾಂ ವಿಶಿಂ ಉಗ್ಡಾಸ್ ದಾಕಯ್ಲೆಂ. ಪಾಪಾಚೊ ಉಲೊ ಪಾಟ್ಲೊ ವರಾಂನಿ ಜಾಯ್ತಾನಿ ವಳ್ಕೆಲ್ಲೊ ಆಸಾ ತೆಂ ಖರೆಂ. ಹೆಂ

ಅಂತರಾಷ್ಟ್ರೀಯ ರೂಢಾಂಚ್ಯೆ ಭಲಾಯ್ಕೆಂ ವರಸಾ ಪೃಥ್ವಿ ಸಾಂಬಾಳ್ಚೆ ಉದೆಶಿಂ ಭೊವ್ಚ್ ಉಪ್ಕಾರಾಚೆಂ ಜಾತಲೆಂ. **ರೂಢಾಂ ವರ್ವಿಂ ಬರೆಪಣ್:** ಮನ್ಯಾಚ್ಯಾ ಖಾಣಾ ಪಯ್ಲಿ 80% ರೂಢಾಂ ವರ್ವಿಂ ಆಸಾ ಜಾತಾ. ತಶೆಂಚ್ ಆಮಿ ಸೆಂವ್ಚೆ ವಾರ್ಯಾಂತ್ಲೆಂ 98% ಆಮ್ಜನಕ್/ ಒಕ್ಸಿಜನ್ ರೂಢಾಂ ವರ್ವಿಂ ಮೆಳ್ತಾ. ಹೆಂ ಸತ್ ಜಾಣಾ ಜಾಲ್ಲ್ಯಾಂಕ್ ಹರ್ ರೂಢಾಂಚಿ ಗರ್ಜ್ ಕಿತ್ಲಿ ಮ್ಹಣ್ ಕಳ್ತಾ ಆನಿ ತಶೆಂಚ್ ರೂಢಾಂ ಸಾಂಬಾಳ್ಚಿ ಗರ್ಜ್ ಸಮ್ಜತಾ. ಪೂಣ್ ರೂಢಾಂನಿ ವಾಂಚ್ಚೆಂ ಚಡ್ ಕರುನ್ ಮನ್ಯಾನ್ ದಾಕಯ್ಲೆಲ್ಯೆ ಕಾಕುಳ್ಕೆ ಲಾಗುನ್ ಮ್ಹಳ್ಳೆ ಬರಿಂ ಜಾಲಾಂ. ರೂಢಾಂ ವಿಶಿಂ ಆಮಿ ಸಮ್ಜುಂಕ್ ಜಾಯ್ ಆಸ್ಚೆ ಜಾಯ್ ವಿಷಯ್ ಆಸಾತ್.

ಹರ್ ವರಾ ದೆಂಪೆ, ಕಿಡಿ, ಪಿಡಾ ಅಸಲ್ಯಾ ಕಾರಣಾಂಕ್ ಲಾಗುನ್ ಸುಮಾರ್ 40% ಖಾಣ್ ದಿಂವ್ಪಿಂ ಬೆಳಿಂ ಸಂಸಾರ್ಭರ್ ನಾಸ್ ಜಾತಾತ್. ಹೆ ವರ್ವಿಂ ಎಕಾ ಲೆಕಾ ಪ್ರಕಾರ್ ಸುಮಾರ್

220 ಬಿಲಿಯನ್ ಡೊಲರಾಂ ಪ್ರಾಸ್ ಚಡ್ ದುಡು ಉಕ್ತಾಣ್ ಜಾತಾ ಆನಿ ತಶೆಂಚ್ ಕಿತ್ಲೆಶ್ಯಾ ಲೊಕಾನ್ ಭುಕೆನ್ ಉರ್ದೆಂ ಪಡ್ತಾ. ಜಿಂ ಖಾಣಾ ಖಾತಿರ್ ಆನಿ ವರಾಚ್ಯಾ ಆದಾಯಾ ಖಾತಿರ್ ಕೃಷಿಚೆರ್ ವಾ ಹರ್ ಖಾಣಾಚ್ಯಾ ಬೆಳ್ಕಾಚೆರ್ ಪಾತ್ಯೆವ್ನ್ ಆಸ್ತಾತ್ ತಸಲ್ಯಾ ದುಬ್ಳಾಂಚಿ ಆರ್ಥಿಕ್ ಗತ್ ಕರಿಣ್ ಕಷ್ಟಾಂಚಿ ಜಾತಾ.

ಹೆ ಭುಮಿರ್ ಆಸ್ಚೊ ಸರ್ವ್ ರಿಶಿಚ್ಯಾ ಜಿವಾಕ್ ರೂಢಾಂ ಮುಳಾವಿ ಸಕತ್ ಕಶಿಂ ಆಸಾತ್ ಆನಿ ಮನ್ಯಾ ಜಿವಾಕ್ ಖಾಣ್ ಆನಿ ಸಕತ್ ದಿಂವ್ಪಿ ಭೊವ್ ಮುಕೆಲ್ ವಸ್ತ್ ಕಶಿಂ ಆಸಾತ್.

ರೂಢಾಂ ವಿಶಿಂ ಆಮ್ಚೆಂ ಗುಮನ್ ಪಾವನಾ:

ರೂಢಾಂ ಆಮಿ ಗುಮನ್ ದಿನಾಸ್ತಾಂ ಉರ್ದೆತ್ ತಸಲಿ ಜಿವಿ ನ್ಹಯ್ ತೆಂ ಸ್ಪಷ್ಟ್ ಜಾತಾ. ಆಮ್ಚೆ ಭೊವ್ಪಿಂ ಜಾಲ್ಲ್ಯಾ ತಿ ವಾತಾವರಣಾಂತ್ಲಿ ಬದ್ಲಾವಣೆಯಿ ರೂಢಾಂಚಿ ಕೀಡ್, ದೆಂಪೆ ವಾಡುಂಕ್ ಪೂರಕ್ ಜಾಲ್ಲಿ ಆಸಾ. ಸಾಂಗಾತಾಚ್ ಸರ್ಕಾರಾಚಿಂ ನಿಯಮಾಂ ಚಿಂತಪ್ ನಾತ್ಲೆಂ ಜಾಲ್ಲ್ಯೆ ವರ್ವಿಂ ಆನಿ ಜಾಯ್ತೊ ಗರ್ಜೆಚ್ಯಾ ನಿಯಮಾಂಕ್ ಜೊಕ್ತೆಂ ಗುಮನ್ ದಿನಾತ್ಲೆ ವರ್ವಿಂ ರೂಢಾಂಚ್ಯೆ ಭಲಾಯ್ಕಿ ಉದೆಶಿಂ ಖುಬ್ ವಾಯ್ವ ಗತ್ ಉಬ್ಜಲ್ಲಿ ಆಸಾ. ರೂಢಾಂಚ್ಯೆ ಭಲಾಯ್ಕಿ ವಿಶಿಂಂಯ್ ಮನ್ಯಾಂ ಆನಿ ಮನ್ಯಾಂಚಿ ಭಲಾಯ್ಕಿ ಬರಿಂ ಪಿಡಾ ಆಡಾಂವ್ಚಿ ಭಲಾಯ್ಕಿ ಬರಿ ಜಾಂವ್ಕ್ ವಕ್ರಾಂ ದಿಂವ್ಚೆ ಪ್ರಾಸ್ ಚಡ್ ಗರ್ಜೆಚೆಂ.

ರೂಢಾಂಚಿ ಪಿಡಾ ರಾವೊಂವ್ಕ್ ಕರ್ಚೊ ಸರ್ವ್ ಪ್ರಯತ್ನಾಂನಿ ಖುಬ್ ಖರ್ಚ್ ಆಸಾ ಮ್ಹಣ್ಚೆ ಪಿಡಾ ಆಡಾಂವ್ಕ್ ಹಾತಿಂ ಘೆಂವ್ಚ್ಯಾ ಯೋಜನಾಂಕ್ ಉಣೊ ಖರ್ಚ್ ಪಾವ್ತಾ. ತಶೆಂಚ್ ಏಕ್ ಪಾವ್ಪಿಂ ಜರ್ ಪಿಡಾ ಸುರು ಜಾಲಿ ತರ್ ತಸಲಿಂ ರೂಢಾಂ ಜಿವಂತ್ ಉರೊಂವ್ಕ್ ವಾ ಬರೆಂ ಫಳ್ ಕಾಡುಂಕ್ ಖುಬ್ ಕರಿಣ್ ಆಸಾ. ದೆಕುನ್ ರೂಢಾಂಚಿ ಭಲಾಯ್ಕಿ ಸಾಂಬಾಳುಂಕ್ ಜಾಗೃತ್ಕಾಯ್ ಆನಿ ಪಿಡಾ-ರೋಗ್ ಲಾಗ್ಲೆಲ್ಯೆ ವೆಳಿಂ ತುರ್ತಾಚೆಂ ಕ್ರಮ್ ಖುಬ್ ಗರ್ಜೆಚೆಂ. ಹ್ಯಾ ಅಂತರಾಷ್ಟ್ರೀಯ ವರಾಂತ್ ಆನಿ ಫುಡ್ಲಾ ವರಾಂನಿ ರೂಢಾಂಚ್ಯೆ

→1 ಅಂತರಾಷ್ಟ್ರೀಯ ರೂಢಾಂಚ್ಚೆ ಭಲಾಯ್ಕೆಂ ವರಸ್ -2020

ಭಲಾಯ್ಕೆ ವಿಶಿಂ ಚಡಿತ್ ಗುಮನ್ ಆನಿ ವಾವ್ರ್ ಜಾಂವ್ಚೆ ವಿಶಿಂ ಚಿಂತಪ್ ವತಲೆಂ. ಹ್ಯೆ ಭುಂಯ್ಚೆ ಆನಿ ಲೊಕಾಚೆ ಉದೆಶಿಂ ಆಸ್ಚಾ ಮೊಗಾಚೆರ್ ಆಧಾರುನ್ ಹೆಂ ಪಳೆಂವ್ಕ್ ಮೆಳ್ತಲೆಂ.

ಜವಾಬ್ದಾರ್ಚೊ ವಾವ್ರ್ ಜಾಂವ್ಚಿ ಗರ್ಜ್ ಆಸಾ:

ರೂಢಾಂಕ್ ಆನಿ ಕೃಷಿಕ್ ಆಸ್ಚಿ ಕೀಡ್ ಆನಿ ದೆಂಪೆ ನವ್ಯಾ ಜಾಗ್ಯಾಂಕ್ ವಿಸ್ತಾರ್ಪಣೆಂ ಪಳೆಂವ್ಚೆ ಖಾತಿರ್ ಸರ್ಕಾರಾಂನಿ, ಶೆತ್ಕಾರಾಂನಿ ಆನಿ ಹೆರಾಂನಿ ನಷ್ಟ್ ಜಾವ್ತೆತ್ ತೊ ಕಿತ್ಲೊಸೊ ದುಡು ಉರೊವ್ತೆತ್ ಮಾತ್ ಸ್ವಯಂ ದುಬ್ಯಾ ಮನ್ಯಾಚೆಂ ಪೊಟ್ ಭರ್ದೆಂ ಖಾಣ್ ದಿಂವ್ಕ್ ಆಧಾರ್ ಜಾವ್ತೆತ್. ಅಸಲ್ಯೆ ಪರಿಸ್ಥಿತಿಂತ್ ವ್ಯಾಪಾರಾಕ್ಯಾ ಉಮೆದ್ ಮೆಳ್ತಾ, ಕಿತ್ಯಾಕ್ ವಾಡ್ತಾತ್ ತಸಲ್ಯಾ ಆನಿ ಹೆರ್ ರಾಷ್ಟ್ರಾಂನಿ ಆರ್ಥಿಕ್ ವಾಡಾವಳ್ ಜೊಡುಂಕ್ ಹ್ಯೆ ವರ್ವಿಂ ಅವ್ಕಾಸ್ ಉಗ್ತೆ ಜಾತಾತ್. ಹ್ಯೆ ಖಾತಿರ್ ರಾಷ್ಟ್ರಾಚ್ಯಾ ತಶೆಂ ಅಂತರಾಷ್ಟ್ರಾಚ್ಯಾ ಪಾಂವ್ಚಾರ್ ಜೊಕ್ತಿಂ ನಿಯಮಾಂ ಗರ್ಜೆಚಿಂ ಆಸಾತ್.

ಆಪ್ಲ್ಯಾ ಕೃಷಿ ಆನಿ ಬೆಳ್ಳಾಕ್ ಧೊಸ್ತಾ ತಿ ಪಿಡಾ, ದೆಂಪೆ, ಕೀಡ್ ಪಯ್ಸ್ ಕರುಂಕ್ ಪಳೆತಾನಾ ಶೆತ್ಕಾರಾಂನಿ ಪರಿಸರ್ ಸಾಂಬಾಳುಂಕ್ ಗುಮನ್ ದಿಜೆ. ರಾಸಾಯನಿಕಾಂಚೊ ತಾಬೊ ನಾತ್ಲೊ ವಾಪರ್ ಹ್ಯೆ ವಿಶಿಂ ಮಾರಕಾರ್ ಜಾಯ್. ದೆಕುನ್ ಸರ್ಕಾರಾಚ್ಯಾ ಆನಿ ಹೆರ್ ಸಂಗಟನಾಂಚ್ಯಾ ಪಾಂವ್ಚಾರ್ ಹ್ಯೆ ಬಾಬಿನ್ ಚಡ್ಡಿಕ್ ಶಿಕಪ್, ಸೊದ್ನಾಂ ಜಾವ್ನ್ ನವ್ಯೊ ರಿತಿ ಆನಿ ನವಿಂ ವಕ್ತಾಂ ಉಜ್ವಾಡಾಕ್ ಹಾಡಿಜೆ. ಹ್ಯೆ ಖಾತಿರ್ ಚಡ್ ದುಡ್ವಾಚ್ಯಾ ಆಧಾರಾಚಿ ಗರ್ಜ್ ಪಡ್ಲಿ ತೆಂ ವಿಸ್ತುಂಕ್ ಜಾಯ್ನಾ. ಎಕ್ವಟಿತ್ ರಾಷ್ಟ್ರಾಂಚ್ಯಾ ಖಾಣ್ ಆನಿ ಕೃಷಿ ಸಂಸ್ಥಾನ್ ಹ್ಯೆ ಉದೆಶಿಂ ಎದೊಳ್‌ಚ್ ವಾವ್ರ್ ಹಾತಿಂ ಘೆತ್ಲೊ ಆಸಾ. ಕೃಷಿಕ್ ಧೊಸ್ತಿ ಕೀಡ್ ಆನಿ ದೆಂಪೆ ನಿವಾರ್ಚೆ ಖಾತಿರ್ ಹಾತಿಂ ಧ'ರ್ಲಲ್ಯಾ ಪ್ರಯತ್ನಾಂ ವರ್ವಿಂ ಧೊಡ್ಯಾ ರಾಷ್ಟ್ರಾಂನಿ ಕೃಷಿಂತ್ ವಾಡಾವಳ್ ದಿಸುನ್ ಆಯ್ಲ್ಯಾ ಹ್ಯೆ ವರ್ವಿಂ ವ್ಯಾಪಾರ್ ಶೆತಾಕ್ಯಾ ಬರೆಪಣ್ ಆಸಾ. 2020 ವರಸ್ ರೂಢಾಂಚ್ಚೆ ಭಲಾಯ್ಕೆ ಭೆಟಯ್ಚ್ಯಾ ಉಪ್ರಾಂತ್ ಹ್ಯಾ ಸಂಸ್ಥಾನ್ ತಸ್ವಿರ್ ಸ್ಪರ್ಧೊ, ಲೇಖನ್ ಸ್ಪರ್ಧೊ ಆಸಾ ಕರ್ಚೆ ವರ್ವಿಂ ಲೊಕಾಕ್ ಮೆತರ್ ಕರುಂಕ್ ಅವ್ಕಾಸ್ ದಿಲಾ.

ರೂಢಾಂ ಆನಿ ಮನ್ಯಾತಿಂಕ್ಯಾ ಲಾಗ್ತೊ ಬಾಂದ್ ಆಸಾ. ಎಕಾ ವಿಣೆಂ ಏಕ್ ನಾ ಅಶೆಂ ಮ್ಹಣ್ತೆತ್ ತಿತ್ಲೊ ಲಾಗ್ತೊ ಸಂಬಂಧ್ ಆಸ್ಲಲ್ಯೆ ವರ್ವಿಂ ಮನ್ಯಾತಿಂಕ್ ಜಾಯ್ನಿಂ ಖಾಣ್ ರೂಢಾಂ ವರ್ವಿಂ ಮೆಳ್ತಾ. ವರಾ ವೆತಾನಾ ಚಡ್ ಆನಿ ಚಡ್ ಸುಮಾತ್ ರೆಂವೆ ಭುಂಯ್ ಜಾಂವ್ಚೆ ವರ್ವಿಂ ರೂಢಾಂನಿ ಆವೃತ್ ಜಾಲ್ಲಿ ಸುಮಾತ್

ಉಣಿ ಜಾತಾ. ಅಶೆಂ ಮನ್ಯಾತಿಂಚ್ಯಾ ಜಿವಿತಾಕ್ಯಾ ಅಪಾಯ್ ಉಬ್ಜತಾ. ಹ್ಯೆ ಉದೆಶಿಂ ಚಿಂತಪ್ ಆಟಯ್ಲಾರ್ ರೂಢಾಂ ರಾಕ್ತಿ ಗರ್ಜ್ ಕಿತ್ಲಿ ತೆಂ ಕಳ್ತಾ.

ಸುಮಾರ್ 13.8 ಬಿಲಿಯನ್ ವರಾ ಆದಿಂ ಆಸಾ ಜಾಲ್ಲ್ಯೆ ಹ್ಯೆ ಭುಂಯ್ ಸುಮಾರ್ 700 ಮಿಲಿಯನ್ ವರಾಂ ಹೆವಿನ್ ಥಾವ್ನ್ ರೂಢಾಂಚಿ ವಾಡಾವಳ್ ಜಾಲಿ ಅಶೆಂ ಸಮ್ಜತಾಂವ್. ವೆವೆಗ್ಚೆ ಬದ್ಲಾವಣೆನ್ ಫುಡೆಂ ಪಾವ್ಲಲ್ಯೆ ಭುಂಯ್ ಕಿತ್ಲೆಶ್ಯಾಚ್ ವರ್ಗಾಚಿಂ ರೂಢಾಂ ಆಸಾತ್, ಕಿತ್ಲೆಶ್ಯಾಚ್ ವರ್ಗಾಚಿಂ ರೂಢಾಂ ರೂಪ್ ಘೆತಾತ್, ಆನಿ ಥೊಡಿಂ ನಾಸ್ ಜಾತಾತ್. ಹೆಂ ಸಗ್ಳೆಂ ವಿಕಾಸ್ ಜಾಂವ್ಚೆ ಪ್ರಕ್ರಿಯೆಚೊ ವಾಂಟೊ ಕಶೆಂ ಆಸಾ.

ರೂಢಾಂ ಜಿವಿಂಕ್ ಬರೆಂ ವಾರೆಂ ದಿಂವ್ಚೊ ಸ್ವಾಸ್‌ಕೋಶ್:

ರೊಕ್ - ರೂಢಾಂಕ್ ಸಂಸಾರಾಂತ್ಲ್ಯಾ ವಾತಾವರಣಾಚಿ ಸ್ವಾಸ್‌ಕೋಶ್ ಮ್ಹಣ್ಣೆಂ ಆಸಾ. ತಾಂಚೆ ವರ್ವಿಂ ಆಸಾ ಜಾಂವ್ಚೆಂ ವಾರೆಂ ಆನಿ ಸ್ವಾಭಾವಿಕ್ ಸಂಪನ್ಮಲಾಂ ವರ್ವಿಂ ಮನಿಸ್ ಆನಿ ಹೆರ್ ಜಿವಿ ವಾಂಚುಂಕ್ ಸಕ್ತಾತ್. ಮ್ಹಳ್ಯಾ ವಾರ್ಯಾಂತ್ಲೆಂ

ಕಾರ್ಬನ್ ಚಿಂವುನ್ ಕಾಡುನ್ ವಾತಾವರಣ್ ವಿಕಾಳ್ ಜಾಯ್ನಾಶೆಂ ರಾಕುಂಕ್ಯಾ ರೂಢಾಂ ವಾವುರ್ತಾತ್. ರೂಢಾಂ ಆಸ್ಲಲ್ಯೆ ವರ್ವಿಂ ಭುಂಯ್ಚಿ ಮಾತಿ ಮ್ಹಳುನ್ ವಚನಾಶೆಂ ಆಡಾಯ್ಲೆ ಬರಿಂ ಜಾತಾ ಆನಿ ಮತ್ಯೆಚೆಂ ಫಳಾಧಿಕ್ಪಣ್ ರಾಕುಂಕ್ ಸಾಧ್ಯ್ ಜಾತಾ. ಭುಂಯ್ ಆಸಾ ತೆಂ ಉದಕ್ ಧರುನ್ ದವುಂಕ್, ವಾರ್ಯಾಂತ್ ಉದ್ಯಾಚೊ ಶೆಳ್ ಉರೊಂವ್ಕ್ ರೂಢಾಂ ಉಪ್ಕಾರ್ತಾತ್.

ವರಾಂ ಉಬ್ತಾನಾ ರೊಕ್ ರೂಢಾಂಚೊ ವ್ಹಡ್ ಪ್ರಮಾಣಾರ್ ನಾಸ್ ಜಾತಾ. ಮನಿಸ್ ಆಪ್ಲ್ಯಾ ಜಿವಿತಾಂತ್ ಅಭಿವೃದ್ಧಿ ಆನಿ ಹೆರ್ ಕಾರಣಾಂ ದಿವ್ನ್ ಆಪ್ಲಾ ಭೊಂವ್ತಿಂ ಆಸಾ ತ್ಯಾ ರೊಕ್‌ರೂಢಾಂಕ್ ಜಿಯೆಂವ್ಕ್ ದಿನಾ ತೆಂ ಪಳೆತಾಂವ್. ವಸ್ತೆ ಪ್ರದೇಶ್ ವಿಸ್ತಾರ್, ಕೃಷಿ ಸುವಾತ್ ಚಡೊಂವ್ಚಿ, ಕಾರ್ಖಾನೆ ಸ್ಥಾಪ್ಣೆ, ರಸ್ತೆ ರಚ್ಣೆ, ಆಧುನೀಕರಣ್ ಹೆಂ ಸಗ್ಳೆಂ ರೊಕ್‌ರೂಢಾಂ ನಾಸ್ ಕರುಂಕ್ ಕಾರಣ್ ಜಾತಾ. ತ್ಯಾ ಶಿವಾಯ್ ರಾನಾಂಕ್ ಉಜೊ ಪಡ್ಲೊಯ್ ಭೊವ್ ಮಾರಕಾರ್ ಜಾತಾ. ಪಾಟ್ಲ್ಯಾ ವರಾಂತ್ ಅಮೆಜೊನ್ ರಾನಾಂಕ್ ಉಜೊ ಪಡ್ಲೊ ಆನಿ ಹ್ಯಾಚ್ ಮಹಿನ್ಯಾಂತ್ ಆಸ್ಲೆಲಿಯಾಂತ್ ಝಿಲುಟಾಂಕ್ ಉಜೊ ಪಡುನ್ ಮನ್ಯಾ ಜೀವ್, ಮನ್ಯಾತಿ ಆನಿ ಹೆರ್ ಜಾಯ್ನಿ ನಷ್ಟ್

ಜಾಲೊ.

ಲವ್ಡಾತೊ ಸಿ - ವಾಟ್ ದಾಕಯ್ತಾ:

ಪಾಪಾ ಫ್ರಾನ್ಸಿಸಾನ್ ಆಪ್ಲ್ಯಾ ಲವ್ಡಾತೊ ಸಿ ವಿಶ್ವ್ ಪತ್ರಾಂತ್ ದೆವಾಚೊ ಮೋಗ್, ಪೆಲ್ಯಾಚೊ ಮೋಗ್ ಆನಿ ಪೃಥ್ವಿಚೊ ಮೋಗ್ ಸಾಂಗಾತಾ ವೆತಾ ಮ್ಹಣ್ ದಾಕಯ್ಲಾಂ. ಹಿ ಪೃಥ್ವಿ ರಾಕುಂಕ್ ಆಮ್ಕಾಂ ಆಪಯ್ಲಾಂ. ಪರಿಸರ್ ಬರೈ ರಿತಿನ್ ವಾಪರ್ಚೊ ಆನಿ ನಿತಳ್ ಸಾಂಬಾಳೊ ಮ್ಹಣ್ ತಾಣೆಂ ಉಲೊ ದಿಲಾ. ಮನಿಸ್ ಅಪುಣ್ ದೆವಾಥಾವ್ನ್ ಆಂಚ್ಲೊ ಆಸುನಾಯಿ ಆಪ್ಲೆಂ ಮೂಳ್ ವಿಸ್ತುನ್ ಆಪುಣ್‌ಚ್ ಪೃಥ್ವಿಚೊ ರಾಯ್ ಕಶೆಂ ಚೆಲುನ್ ಆಸಾ. ಅಶೆಂ ಹಿ ಪೃಥ್ವಿ ನಾಸ್ ಕರುಂಕ್ ತೊ ಪಾಟಿಂ ಸರನಾ. ಆಪ್ಲೆ ತಾಬೊ ನಾತ್ಲೆ ವೊಡ್ಲೆಕ್ ಲಾಗುನ್, ಸ್ವಾರ್ಥಾಕ್ ಲಾಗುನ್ ಹಿ ಪೃಥ್ವಿ ಆಜ್ ದುಖಾನ್ ಭರ್ಲ್ಯಾ ಮ್ಹಣ್ಲೊ ಪಾಪಾ ನವ್ಯಾನ್ ವಾವ್ರಾಕ್ ಲಾಗುಂಕ್ ಆಪಯ್ತಾ.

ಪರಿಹಾರಾಚ್ಯೊ ವಾಟೊ, ಸುಚನಾಂ:

ಹರ್ ಗಾಂವಾಂತ್ಯಾಂನಿ ಗ್ರಾಮಾಕ್ ಏಕ್ ರಾನ್ ಮ್ಹಳ್ಯಾ ತತ್ವಾ ಖಾಲ್ ರೂಢಾಂ ರೊಕ್ ವಾಡಯ್ಚೆ ಹರ್ ಘರಾ ಭೊಂವ್ತಿಂ ರೊಕ್‌ರೂಢಾಂ ಲಾಯ್ಚೆ. ಘರಾಂನಿ ವಿಶೇಸ್ ಸಂದರ್ಭ್ ಆಸ್ಲಲ್ಯಾ ವೆಳಾರ್ ರೂಢಾಂ ಲಾಂವ್ಚಿಂ, ಘರಾಂತ್ ಜಲ್ಮಲ್ಯಾ ಭುರ್ಗ್ಯಾಚ್ಯಾ ಉಗ್ಡಾಸಾಕ್ ರೂಢಾಂ ಲಾಂವ್ಚಿಂ,

ವೆವೆಗ್ಚ್ಯಾ ಸಂಗಟನಾಂನಿ ಆಪ್ಲೊ ಸಂಗ್ - ಆಪ್ಲೊ ರೊಕ್ ಮ್ಹಳ್ಯಾ ತತ್ವಾ ಖಾಲ್ ರೂಢಾಂ ಲಾಂವ್ಚಿಂ, ವನಮಹೋತ್ಸವ್, ಲವ್ಡಾತೊ ಸಿ ದೀಸ್ ಪಾಳ್ಚೆ ಹೆಂ ಸಗ್ಳೆಂ ಅರ್ಥಾಭರಿತ್ ರಿತಿನ್ ಕರ್ಚೆ ವರ್ವಿಂ ರೊಕ್‌ರೂಢಾಂ ವಾಡೊವ್ತೆತ್.

ಆಮ್ಚ್ಯಾ ಶೆತ್ಕಾರಾಂನಿ ಆನಿ ಆಮಿ ಕೃಷಿಕ್ ಚಡ್ ಗುಮನ್ ದಿಂವ್ಚೆಂ, ಲ್ಹಾನ್ ಪ್ರಮಾಣಾರ್ ತರಯಿ ಪೊರ್ಸುಂ ತರಿ ಕರ್ಚೆಂ, ಫಳಾಂಚೆ ರೊಕ್ ವಾಡೊಂವ್ಚೆ, ರಾಂಧ್ರಯ್ ಕರ್ಚಿ ಹ್ಯೆ ವರ್ವಿಂಯ್ ಜಿವ್ಣಾಣ್ ಉರೊಂವ್ಕ್, ಪಾಚ್ಚೆಪಣ್ ವಾಡೊಂವ್ಕ್ ಜಾತಾ. ರಾಸಾಯನಿಕ್ ವಕ್ತಾಂ ಆನಿ ತಸಲೆಂ ಸಾರೆಂ ಚುಕೊಂವ್ಚೆ ವರ್ವಿಂ ರೂಢಾಂಚೆಂ ಮಾತ್ ಸ್ವಯಂ ಪೂಣ್ ಹೆರ್ ಜಿವಿಂಚೆಂ ಆನಿ ಮಾರ್ತಿಂಚೆಂ ಆವ್ಕ್ ವಾಡೊಂವ್ಕಯಿ ಗುಮನ್ ದಿಂವ್ಕ್ ಜಾಯ್. ಹ್ಯಾ ಸಕ್ತಾ ವರ್ವಿಂ ಸಂಸಾರಾರ್ ವಾಡ್ಲಿ ಹುನ್ಸಾಣ್, ಬರ್ಗಾಲ್, ಆವ್, ವಾತಾವರಣಾಚಿ ಬದ್ಲಾವಣ್ ಅಸಲ್ಯಾ ಅನಾಹುತಾಂಕ್ ಪರಿಸರ್ಯಾ ಮೆಳ್ತಲೊ. ಮ್ಹಣ್ಚೆ ಹೆಂ ಅಂತರಾಷ್ಟ್ರೀಯ್ ರೂಢಾಂಚ್ಚೆ ಭಲಾಯ್ಕೆಂ 2020 ವರಸ್ ಜಯ್ತಾಚೆಂ ಕರುಂಕ್ ಆಮ್ಚೊ ವಾವ್ರ್ ದಿಸುನ್ ಯೆಂವ್.

ಮೊಗಾಚೊ ಉಗ್ಡಾಸ್

35ವ್ಯಾ ವರ್ಸಾಚೊ 19ವ್ಯಾ ವರ್ಸಾಚೊ ದುಸ್ರ್ಯಾ ವರ್ಸಾಚೊ



ಜೊನ್ ಬ್ಯಾಪ್ಪಿಸ್ ಡಿಸೊಜಾ



ಜೊನ್ ಡಿಸೊಜಾ



ತೆರೆಜಾ ಡಿಸೊಜಾ

ಬಂಟ್ವಾಳ್ - ಆಗ್ರಾರ್ ಫಿರ್ಗಜ್

<p>ಪತಿ : ದೆ ತೆರೆಜ್ ಡಿಸೊಜಾ ಹಿಚೊ</p> <p>ಜನನ್ : 02-05-1925</p> <p>ಲಗ್ನ್ : 25-04-1947</p> <p>ಮರಣ್ : 02-02-1985</p>	<p>ಪೂತ್ : ದೆ ತೆರೆಜ್ ಆನಿ ದೆ ಜೊನ್ ಬ್ಯಾಪ್ಪಿಸ್ ಡಿಸೊಜಾ ಹಾಂಚೊ</p> <p>ಜನನ್ : 17-08-1952</p> <p>ಲಗ್ನ್ : 18-02-1977</p> <p>ಮರಣ್ : 25-04-2001</p>	<p>ಪತಿಣ್ : ದೆ ಜೊನ್ ಬ್ಯಾಪ್ಪಿಸ್ ಡಿಸೊಜಾ ಹಾಚಿ</p> <p>ಜನನ್ : 27-12-1928</p> <p>ಲಗ್ನ್ : 25-04-1947</p> <p>ಮರಣ್ : 16-01-2018</p>
--	---	---

ಅಮರ್ ಆಸಾತ್ ಉರುನ್ ತುಮಿ ಆಮ್ಚ್ಯಾ ಕಾಳ್ಜಾಂನಿ ಮಾಗ್ತಾಂವ್ ಸಾಸ್ಣಿಕ್ ವಿಶೆವ್ ತುಮ್ಕಾಂ ಆಮ್ಚ್ಯಾ ಮಾಗ್ಣಾಂನಿ ವಿಶ್ವಾಸ್ತಾಂವ್ ಆಸಾತ್ ಮ್ಹಣ್ ಸಂತೊಸಾನ್ ದೆವಾಚೆ ಘರಿಂ ಮಾಗುನ್ ಧಾಡಾ ಸರ್ಗಿಂ ಬೆಸಾಂವಾಂ ಹ್ಯೆ ಸಂಸಾರಿಂ

ನಾಸ್ಣಾಚೊ ವಿಶೆವ್ ದಿ ತಾಂಕಾಂ ಏ ಸೊಮ್ಯಾ ಆನಿ ನಿರಂತರ್ ಪ್ರಕಾಸ್ ತಾಂಚೆರ್ ಫಾಂಕುಂದಿ. ಸಮಾಧಾನಾನ್ ತಿಂ ವಿಶೆವ್ ಘೆಂಖಿತ್.

ತೆರೆಜಾ ಡಿಸೊಜಾಚ್ಯಾ ಅತ್ಯಾಕ್ ಶಾಂತಿ ಮಾಗುನ್ 16-01-2020ವೆರ್ ಬ್ರೆಸ್ತಾರಾ ಸಕಾಳಿಂ 10.30 ವರಾರ್ ಸಾಯ್ಸ್ ಸಾಲ್ವದೊರಾಚಿ ಇಗರ್ಜ್, ಆಗ್ರಾರ್ ಹಾಂಗಾಸರ್ ದುಸ್ರ್ಯಾ ವರ್ಸಾಚೆಂ ಮೀಸ್ ದವರಾಂ.

ಹೊ ಮೊಗಾಚೊ ಉಗ್ಡಾಸ್ ಕಾಡ್ತಾತ್ :- ತಾಂಚಿಂ ಮೊಗಾಳ್ ಕುಟ್ಮಾದಾರಾಂ



ಪಯ್ಲಿ ಸುವಾರ್ತಾ:

ಆಮಿ ವಾಪರಾಪ್ಪ ಪವಿತ್ರೆ ಪುಸ್ತಕಾನಿ ಮಾತೆವಾಚಿ ಸುವಾರ್ತಾ ಪಯ್ಲಿ ಆಸಾ. ಕಾಳಾನುಕ್ರಮಾ (chronologically) ಪ್ರಕಾರ್ ಪಯ್ಲಿ ಸುವಾರ್ತಾ ಮಾರ್ಕಾಚಿ. ಪೆದ್ರುಚ್ಯಾ ಮರಣ್ ಉಪ್ರಾಂತ್ ಮಾರ್ಕಾನ್ ಆಪ್ಲಿ ಸುವಾರ್ತಾ ಬರಯ್ಲಿ ಮ್ಹಣ್ತಾತ್ ಜಾಯ್ತಿ ಬರೊವ್ಪಿ (ಇರನೇಲುಸ್, ಜುಸ್ತಿಸ್, ಕ್ಲೆಮೆಂಟ್, ಒರಿಜೆನ್, ಇತ್ಯಾದಿ). ಪೆದ್ರುಕ್ 66-೦೨ ಖುರ್ರಾರ್ ಮಾರ್ಲೊ. ಮಾರ್ಕ್ ಜೆಜುಚೊ ಶಿಸ್ ನ್ಹಯ್; ತೊ ಪೆದ್ರುಚೊ ಭಾಷಾಂತರ್. "ತಾಣೆಂ ಜೆಜುಚೊ ಪಾಟ್ಲಾವ್ ಕರುಂಕಯಿ ನಾ, ತಾಕಾ ತೊ ಆಯ್ಕುಂಕಯಿ ನಾ. ಪೆದ್ರುಚೊ ಭಾಷಾಂತರ್ ಜಾವ್ನ್ ಉಗ್ಡಾಸ್ ಆಸ್ಲೆಂ, ಕಾಂಯ್ಚ್ ಸೊಡಿನಾಸ್ತಾನಾ ಆನಿ ಕಸಲಿಚ್ ಚೊಕ್ ಕರಿನಾಸ್ತಾನಾ ತಾಣೆಂ ಬರಯ್ಲಾಂ" ಮ್ಹಣ್ತಾ ಪಾಪೀಯಸ್ (Papias) ಏಕ್ ಪುರಾತನ್ ಬರೊವ್ಪಿ. ಮಾತೆವ್ ಜೆಜುಚೊ ಶಿಸ್ ಆಸ್ಲೆಲೊ ಜಾಲ್ಯಾರಯಿ ತೊ ಮಾರ್ಕಾಚ್ಯೆ ಸುವಾರ್ತೆಚೊ ಖುಬ್ ಉಪ್ಯೊಗ್ ಕರ್ತಾ. ದೆಕುನ್ ಮಾರ್ಕಾಚ್ಯೆ ಸುವಾರ್ತೆಕ್ ಪಯ್ಲೊ ಜಾಗೊ ದಿತಾತ್.

1. ಮಾರ್ಕಾಚಿ ಸುವಾರ್ತಾ:

ತೊಂಡಾಶಿಂ ಬರಿ ಖಬರ್ (ಸುವಾರ್ತಾ) ಬರಿಂ ಫಾಲ್ಗಿ ಕೀರ್ತ್ ಮಾರ್ಕಾಕ್ ಫಾವೊ ಜಾತಾ. ಸಂಪ್ರದಾಯಾಂಚೊ ಬರೊ ತಾಚ್ಯೆ ಮುಕಾರ್ ಆಸ್ಲೊ. ದೆಕುನ್ ವಿಂಚಪ್ ಗರ್ಜೆಂ. ಜೆಜುಚಿ ಜೆಣಿ ಖಿಯ್ ಪ್ರಾರಂಭ್ ಕರ್ಚಿ ಆನಿ ಖಿಯ್ ಆಕೆರ್ ಕರ್ಚಿ. ಆಪ್ಲಿ ಬರಿ ಖಬರ್ ಪ್ರಸಾರ್ ಕರುಂಕ್ ಖಿಯ್ ಸಗ್ಳ್ಯಾನ್ ಜೆಜು ಭೊಂವ್ಲಾ; ತಾಣೆಂ ಆಪ್ಲ್ಯಾ ಶಿಸಾಂಕ್ ಕೆದಾಳಾ ಆಪಯಿಲ್ಲೆಂ; ತಾಚ್ಯೆ ಜಿಣ್ಯೆಚಿ ಆಕೆರ್ ಕೆದಾಳಾ ಆನಿ ಕಶಿ ಜಾಲಿ. ಅಸಲ್ಯಾ ಸಮಸ್ತಾಂಕ್ ತಾಣೆಂ ಜಾಪ್ ದಿಂವ್ಕ್ ಆಸ್ಲಿ. "ಎಕಾ ಕ್ರಿಸ್ತಾಂವಾನ್, ರೊಮಾಚ್ಯಾ ಸಾಪಾನಾನ್ ನಾಂವಾನ್ ಆಪೊಂವ್ಚ್ಯಾ ಮಾರ್ಕಾನ್, ಚಾರ್ ಸುವಾರ್ತಾಂ ಪಯ್ಲಿ ಏಕ್ ಬರೊಂವ್ಕ್ ಹಾಶಿಂ ಘೆಲ್ಲೆಂ ಏಕ್ ಅಗಣಿತ್ ಘಡಿತ್" ಮ್ಹಣ್ತಾ ಎಸ್. ಇ. ಜೊನ್ಸನ್ ಆಪ್ಲ್ಯಾ ಬುಕಾಂತ್ (S. E. Johnson, The Gospel according to St. Mark). ಆದಿಂ ಕೊಣೆಂಚ್ ಹ್ಯಾ ವಿಷಯಾಂತ್ ಬರೊಂವ್ಕ್ ನಾತ್ಲೆಂ.

ಜೆಜುಚ್ಯೆ ಜಿಣ್ಯೆಚಿ ಕಸಲಿಚ್ ಮಾಂಡಾವಳ್ (plan) ತಾಚ್ಯೆ ಸ್ವಾಧೀನ್ ನಾತ್ಲಿ ಜಾಲ್ಯಾರಯಿ ಮಾರ್ಕಾನ್ ಆಯ್ಲೆಂ ಆನಿ ತಾಚ್ಯೆ ಲಾಗಿಂ ಆಸ್ಲೆ ಸರ್ವ್ ವಿಷಯ್ ತಾಂತುಂ ಘಾಲೆ. ಜೆಜುಚಿ ಪರ್ಗಟ್

ಜೆಣಿ ಸ್ನಾನಿಕ್ ಜುವಾಂವ್ ಥಾವ್ನ್ ಜೆಜುನ್ ಘೆಲ್ಲೆಲ್ಯಾ ಸ್ನಾನಾ ದ್ವಾರಿಂ ಪ್ರಾರಂಭ್ ಜಾತಾ. ಉಪ್ರಾಂತ್ ಗಾಲಿಲೆಯಾಂತ್ ಆನಿ ಭೊಂವ್ಣೆಚ್ಯಾ ಪ್ರಾಂತ್ಯಾಂನಿ ತಾಣೆಂ ಕಾವ್ ಕೆಲೆಂ. ನಿಮಾಣೆಂ ಜೆರುಜಲೆಮಾಂತ್ ಥೊಡೊ ತೇಂಪ್ ಕಾಮ್ ಕೆಲ್ಯಾ ಉಪ್ರಾಂತ್ ತಾಚ್ಯಾ ಮಸ್ತಾನ್ ಭರ್ಲೆಲ್ಯಾ ಜುದೆವಾಂನಿ ತಾಕಾ ಧರೊ ಆನಿ ಖುರ್ರಾರ್ ಮಾರ್ಲೊ. ತಾಣೆಂ ಆದಿಂಚ್ ಸಾಂಗ್ಲೆಲ್ಯಾ ಪರ್ಮಾಣೆಂ ತಿಸ್ರಾ ದಿಸಾ ತೊ ಜಿವಂತ್ ಜಾಲೊ. ಮಾತೆವ್ ಆನಿ ಲೂಕ್, ಮಾರ್ಕಾಚಿ ಮಾಂಡಾವಳ್ ಅನುಸರಣ್ ಕರ್ತಾತ್ ಜಾಲ್ಲ್ಯಾನ್ ತಿ ಸಾರ್ಕಿ ಮ್ಹಣ್ ಚಿಂತುಂಕ್ ಆಧಾರ್ ಜಾತಾ.

ಚಾರ್ ಸುವಾರ್ತಾಂ ಪಯ್ಲಿ ಮಾರ್ಕಾಚಿ ಸುವಾರ್ತಾ ಮೊಟ್ಟೆ ತಾಂತುಂ 16 ಅಧ್ಯಾಯ್ ಮಾತ್ ಆಸಾತ್. ಮಾರ್ಕಾ ಲಾಗಿಂ ಆಸ್ಲೆಲೆ ಸಂಪ್ರದಾಯ್ ಮೊಟ್ಟೆ ಆನಿ ಧರಾವಳ್. ಥೊಡ್ಯಾ ಖಣಾಂ (particles) ಮಾರಿಫಾತ್: ಆನಿ, ಪರತ್, ತ್ಯಾ ವೆಳಿಂ, ತೆದಾಳಾ, ಉಪ್ರಾಂತ್, ತಕ್ಲಣ್ ತಾಣೆಂ ತೆ ಸಾಂಗಾತಾ ಗುಂತ್ಲ್ಯಾಂತ್ ಆನಿ ಜೆಜುಚ್ಯೆ ಕಾಣ್ಯೆಕ್ ಏಕ್ ನಿರ್ದಿಷ್ಟ್ ರೂಪ್ ದಿಲಾಂ.

ಸುವಾರ್ತೆಚಿ ಘಡಾವಳ್:

ಸಿ. ಹೆಚ್. ಡೋಡಾನ್ (C.H. Dodd) ಸಾಂಗ್ಲೆ ಪರ್ಮಾಣೆಂ ಮಾರ್ಕಾಚಿ ಮಾಂಡಾವಳ್ ಜೆಜುಚಿ ಜಿಣ್ಯೆಚ್ಯೆ ರಿತಿಕ್ ತಾಳ್ ಪಡ್ತಾ. ಅಧ್ಯಾಯ್ 1-8 ಗಾಲಿಲೆಯಾಂತ್ ಆನಿ ಭೊಂವ್ಣೆಚ್ಯಾ ಜಾಗ್ಯಾಂನಿ ಜೆಜುಚ್ಯಾ ಮ್ಹಣಿಯಾರ್ಪಣಾಚೊ ವಿವರ್ ದಿತಾತ್; ಅಧ್ಯಾಯ್ 10 ಜೆಜುಚಿಂ ಜೆರುಜಲೆಮಾಕ್ ಪಯ್ಲೆ ವಿವರಿತಾ; ಅ. 11-13 ಜೆರುಜಲೆಮಾಂತ್ ಜೆಜುನ್ ಕೆಲ್ಲ್ಯಾ ಕಾಮಾಕ್ ಗುಮಾನ್ ದಿತಾತ್ ಆನಿ ನಿಮಾಣೆಂ ಅ. 14-16 ಜೆಜುಚ್ಯಾ ಕಷ್ಟ-ಮರಣ್ ಆನಿ ಜಿವಂತ್ಪಣಾ ವಿಷಯಾಂತ್ ಆಮ್ಕಾಂ ಮಾಹೆತ್ ದಿತಾತ್. ಮಾತೆವ್ ಆನಿ ಲೂಕ್ ಹ್ಯಾಚ್ ಮಾಂಡಾವಳಿಚೊ ಅನುಸರಣ್ ಕರ್ತಾತ್ ಜಾಲ್ಲ್ಯಾನ್, ಹಿ ಮಾಂಡಾವಳ್ ಜೆಜುಚ್ಯೆ ಚಾರಿತ್ರಿಕ್ ಜಿಣ್ಯೆಕ್ ತಾಳ್ ಪಡ್ತಾ ಮ್ಹಣ್ ಸಾಂಗ್ಲಾರ್ ಚೊಕ್ ಜಾಂವ್ಪಿ ನಾ. ಹಾಚೊ ಏಕ್ ದಾಕ್ಲೊ ಆಪೊಸ್ತಲಾಂಚ್ಯಾ ಕೃತ್ಯಾ ಪುಸ್ತಕಾಂತ್ (10.37-43) ದಿಲಾ. ಜೆಜುನ್ ಆಪ್ಲೆಂ ಮ್ಹಣಿಯಾರ್ಪಣಾಚೆಂ ಕಾಮ್ ಚಡ್ ಜಾವ್ನ್ ಗಾಲಿಲೆಯಾಂತ್, ಆಪ್ಲ್ಯಾ ಮಾಯ್‌ಗಾಂವಾಂತ್ ಕೆಲೆಂ.

ದೋನ್ ಭಾಗ್:

ಮಾರ್ಕಾಚ್ಯೆ ಸುವಾರ್ತೆಚಿ ದೋನ್ ಭಾಗ್ ಕರ್ಲೆತ್: ಸುವಾರ್ತೆಚ್ಯಾ ಪ್ರಸ್ತಾವನಾ (1.1-

13) ಉಪ್ರಾಂತ್ ಪಯ್ಲೊ ಭಾಗ್: (1.14-8.26) ಆನಿ ದುಸ್ರೊ ಭಾಗ್ (8.31-16.8). ಪಯ್ಲೊ ಭಾಗ್ (1.14-8.26) ಜೆಜುಚೆರ್ ಕೆಂದ್ರಿಕ್ ಜಾಲಾ. ಹ್ಯಾ ಭಾಗಾಕ್ "ವಿಜ್ಞೆತ್ಯಾಯೆಚೊ ಹಂತ್" (phase of wonderment) ಮ್ಹಣ್ ಆಪಯ್ತಾತ್. ಜೆಜು ಅಚರ್ಯಾಂ ಕರ್ತಾ ಆನಿ ಸಕ್ಟಾಂಕ್ ಬರೆಂ ಕರ್ನ್ ಶಿಕಯ್ತಾ. ಹೆಂ ಪಳೆಲ್ಲೊ ಲೋಕ್ ವಿಜ್ಞೆತ್ ಜಾತಾ ಆಮಿ ಜೆಜು ಕೊಣ್ ಜಾವ್ತ್ ಮ್ಹಣ್ ವಿಚಾರ್ತಾ. ಅಸಲಿಂ ವ್ಹಡ್ ಅಚರ್ಯಾಂ ಕರ್ಚೊ ಮೊ ಮನಿಸ್ ಕೊಣ್? ತಾಕಾ ಹಿ ಪದ್ವಿ ಖಿಯ್ ಥಾವ್ನ್ ಆಯ್ಲಿ? ದುಸ್ರ್ಯಾ ಭಾಗಾಂತ್ (8.31-16.8) ಜೆಜು ಆಪ್ಣಾಕ್ ಉಗ್ಡಾಪೊ ಕರ್ತಾ. ಜುದೆವಾಂಚ್ಯಾ ಹಾತಾಂ ಥಾವ್ನ್ ತಾಣೆಂ ಕಶ್ಟ್ ಆನಿ ಖುರ್ರಾಚೆಂ ಮರಣ್ ಸೊಸ್ತಿ ಗರ್ಜ್ ಆಸಾ ಮ್ಹಣ್ ತೀನ್ ಪಾವ್ಲಿಂ ಶಿಸಾಂಕ್ ಆದಿಂ ಫುಡೆಂ ಸಾಂಗ್ತಾ (8.31; 9.31; 10.33). ಹಾಕಾ ಕಷ್ಟ್ ಸೊಸ್ತಾಚ್ಯೊ ಪ್ರವಾದಿ (Passion Predictions) ಮ್ಹಣ್ ಆಪಯ್ತಾತ್.

8.27-30 ದೋನ್ ಭಾಗ್ ಸಾಂಗಾತಾ ಹಾಡ್ತಾ. ಜೆಜುನ್ ವಿಚಾರ್ಲೆಲ್ಯಾ ಸವಾಲಾಕ್ ಜಾಪ್ ದಿವ್ನ್ ತೊ "ಕ್ರಿಸ್ತ" (ಮಾಖಿಲೊ) ಮ್ಹಣ್ ಪೆದ್ರು ಸಾಂಗ್ತಾ. ತಾಚ್ಯಾ ಉಪ್ರಾಂತ್ ಜೆಜು ಆಪ್ಣಾಕ್ ಉಗ್ಡಾಪೊ ಕರುಂಕ್ ಸುರು ಕರ್ತಾ. **ಉದ್ದೇಶ್:** ಮಾರ್ಕ್ ರೊಮಾಚ್ಯಾ ಕ್ರಿಸ್ತಾಂವಾಂಕ್ ಧಯ್ ದಿಂವ್ಚೊ ಖಾತಿರ್ ಬರಯ್ತಾ. ಜೆಜು ಕಷ್ಟ್ ಸೊಸುನ್ ಖುರ್ರಾರ್ ಮೆಲಾ. ಕ್ರಿಸ್ತಾಂವಾಂನಿ ತಾಂಚೊ ಖುರಿಸ್ ಘೆಚಿ ಆನಿ ಜೆಜುಚೊ ಪಾಟ್ಲಾವ್ ಕರಿಚಿ. ಕ್ರಿಸ್ತಾಂವಾಂಚ್ಯೆ ದಗ್ಡಣೆಚೊ ಕಾಳ್ ತೊ. ಜೆಜುಕ್ ದಗ್ಡಿಲೆ ಬರಿಂ ಕ್ರಿಸ್ತಾಂವಾಂಕ್ ದಗ್ಡಿತಾಲೆ. ಕ್ರಿಸ್ತಾಂವಾಂಕ್ ಉತ್ತೇಜನ್ ದಿಂವ್ಕ್ ತಾಂಕಾ ನವ್ಯಾ ಧಯ್ತಾನ್ ಭರುಂಕ್ ಮಾರ್ಕ್ ಬರಯ್ತಾ.

'ನಂಬರ್-1 ಫಿರ್ಗಜ್' ಪ್ರಶಸ್ತಿ ಕಿತ್ಯಾಕ್ ನಜೊ

ಹರೆಕಾ ಕ್ಷೇತ್ರಾಂತ್ ಸಾಧನ್ ಕೆಲ್ಲ್ಯಾಂಕ್, ಬರೆಂ ಕೆಲ್ಲ್ಯಾಂಕ್ ಪ್ರಶಸ್ತೊ ಆಸಾತ್. ಬರೆಂ ಇಸ್ಕೂಲ್, ಬರೊ ಮೆಸ್ಸಿ, ಬರೊ ಜಿಲ್ಲೊ, ಪ್ರಶಸ್ತೊ ಆಸಾತ್. ಪಂಚಾಯತ್, ಬರೆಂ ನರ್ಸ್, ಡ್ರೈವರ್, ಸಂಸ್ಕೊ, ಸಂಘಟನ್, ರೈತ್ ಇತ್ಯಾದಿ. ಪೂಣ್ ಆಮ್ಕಾಂ ಧಾರ್ಮಿಕ್ ಕ್ಷೇತ್ರಾಂತ್, ಬರೊ ಯಾಜಕ್, ಬರಿ ಧಾರ್ಮಿಕ್ ಭಯ್ಣ್, ಬರಿ ದಿಯೆಸೆಜ್, ಬರಿ ಫಿರ್ಗಜ್, ಬರೆಂ ಕುಟುಂಬ ಪ್ರಶಸ್ತಿ ಕಿತ್ಯಾಕ್ ನಾ? ಉತ್ತೀಮ್, ಬರಿ ನಂ. 1 ಫಿರ್ಗಜ್ ಪ್ರಶಸ್ತಿ ಕಿತ್ಯಾಕ್ ಆರಂಭ್ ಕರುಂಕ್ ನಜೊ ಬರೆಂ ಕುಟುಂಬ ಪ್ರಶಸ್ತಿ ಕಿತ್ಯಾಕ್ ನಜೊ?

ಸುರ್ದಿಲಿಂ ಕ್ರಿಸ್ತಾಂವಾಂ ದೆಖಿಭರಿತ್ ಜಾವ್ನ್ ಸ್ಲಲಿಂ. ತಾಂಚ್ಯೆ ಮಧೆಂ ಗರ್ಜೆವಂತ್ ಮ್ಹಣ್ ಕೊಣಿ ನಾತ್ಲೊ. ಸಕ್ಳಡ್ ವಾಂಟುನ್ ಘೆತಾಲಿಂ. ತವಳ್ ತಾಂಕಾಂ ಹಿ ಪ್ರಶಸ್ತಿ ಮೆಳ್‌ಲ್ಲಿ ಉಪ್ರಾಂತ್ ಪವಿತ್ರೆ ಸಭೆಂತ್ ಹಿ ಆಲೋಚನ್ ನಾ ಜಾಲಿ. ಖಿಯ್ಚಿ ಫಿರ್ಗಜ್ ನಂ. 1 ಪ್ರಶಸ್ತಿ ದಿಂವ್ಕ್ ಜಾಯ್ ತರ್ ನಂ. 1 ಫಿರ್ಗಜ್ ಜಾಯ್ತಿ ಜಾಲ್ಯಾರ್ ಅಹರ್ತಾ ವಾ ಖಿಯ್ಚ್ಯಾ ಆಧಾರಾನ್ ನಂ. 1 ಮ್ಹಣ್ ತೀರ್ಪ್ ದಿಚಿ.



1. ಹರೆಕಾ ಫಿರ್ಗಜ್‌ಗಾರಾಂಚೊ ಭಾವಾರ್ಥ್ ಜಿವಾಳ್ ಆನಿ ಕಾರ್ಯಾಳ್ ಆಸುಂಕ್ ಜಾಯ್.
2. ಫಿರ್ಗಜೆಂತ್ ಹರೆಕ್ ಸಾಂದೊ ಮಿಸಾಕ್ ಆನಿ ಭಕ್ತಿಕ್ ಕಾರ್ಯಾಂಕ್ ಹಾಜರ್ ಜಾತಾತ್. ಖಿಯ್ಚ್ಯಾಯ್ ವಾಯ್ ಸವಯಾಂಕ್ ಬಲಿ ಜಾಯ್ತಾಂ ಆಸ್ಲಿ.
3. ಫಿರ್ಗಜೆಂತ್ ಸಕ್ಳಡ್ ಲೋಕ್ ಮಾಯಾಮೋಗಾನ್ ಜಿಯೆತಾತ್.
4. ರಾಗ್, ಮಸರ್, ಲಡಾಯ್, ಮನಸ್ತಾಪ್, ದಾವೆ ನಾತ್ಲೊ ಲೋಕ್ ಜಾಯ್.
5. ಮುಳಾವಿ ಗರ್ಜ್, ಘರ್, ವಸ್ತುರ್, ಖಾಣ್ ಸಕ್ಳಡ್ ಆಸ್ತಾ.
6. ಫಿರ್ಗಜೆಂತ್ ಹರೆಕಾ ಯೋಜನಾಂತ್, ವಾಂಟೊ ಘೆಂವ್ಪಿ.
7. ವಿಗಾರಾ ಲಾಗಿಂ ಬರೊ ಸಂಬಂಧ್ ವ್ಯವಸ್ಥಾ ಖಿಯ್ಚ್ಯಾಯ್ ರಿತಿನ್ ವಿಗಾರಾಕ್ ವಿರೋಧ್ ಆನಿ ವಿರೋಧ್‌ಪಣ್ ಕರಿನಾತ್ಲೆ.
8. ಬಿಸ್ಪಾ ಕಡೆ ಆನಿ ಹೆರ್ ಫಿರ್ಗಜಾಂ ಲಾಗಿಂ ಬರೊ ಸಂಬಂಧ್ ದವರ್ಚಿಂ.
9. ಫಿರ್ಗಜೆಚ್ಯಾ ಹರೆಕ್ಲ್ಯಾನ್ ಎಕಾ ನ್ಹಯ್ ಎಕಾ ಸಂಘಟನಾಂತ್ ಆಸ್ಲೆಂ.
10. ಫಿರ್ಗಜೆಂತ್ ಇಸ್ಕೂಲ್, ಸಭಾಸಾಲ್, ಯಾಜಕಾಕ್ ಬರೆಂ ಘರ್ ಆಸ್ಲೆಂ.
11. ಆಧುನಿಕ್ ಸವ್ಲತೊ, ನಿತಳಾಯ್ ಆಸ್ಲಿ.
12. ಲೋಕ್ ಎಕಾ ಕಾಳ್ಜಾಚೊ, ವಾಂಟುನ್ ಘೆಂವ್ಚೊ ಗರ್ಜೆವಂತ್ ಮ್ಹಣ್ ಕೊಣಿ ನಾ ಆಸ್ಲೊ.

ಜರ್ ಎಕ್ಳೆ ಫಿರ್ಗಜೆಂತ್ ಹೆಂ ಸಕ್ಳಡ್ ಪಳೆಂವ್ಕ್ ಮೆಳ್ತಾ ಜಾಲ್ಯಾರ್ ಹ್ಯಾ ಆಧಾರಾಚೆರ್ ಉತ್ತೀಮ್ ವಾ ನಂ. 1 ಫಿರ್ಗಜ್ ಮ್ಹಣ್ ಪ್ರಶಸ್ತಿ ದಿವ್ತಾ. ಮಂಗ್ಳುರ್ ಆನಿ ಉಡುಪಿ ದಿಯೆಸೆಜೆಂತ್ ಖಿಯ್ಚ್ಯಾ ಫಿರ್ಗಜೆಕ್ ಹಿ ಪ್ರಶಸ್ತಿ ಫಾವೊ ಜಾಯ್ತ್?

-ಬಾ ಪಾಸ್ಕಲ್ ಮಿನೇಜ್, ಕೇರಾ

From 10th to 31st January

- ★ Curtains
- ★ Carpets
- ★ Blinds
- ★ Mattress
- ★ Floorings
- ★ Home Linen

UPTO 30% Discount

Home Shop

Hotel Gold Finch Complex, Bunts Hostel Road, Mangaluru 3.

Ph : 0824 4281897 / 2431897 / 9845086818

www.homeshopmlr.com



ಸಂಪಾದಕ ಆನಿ ಪರ್ಗಟ್ಲಾರ್ RAKNNO WEEKLY
ಬಾ| ವಾಲೆರಿಯನ್ ಫೆರ್ನಾಂಡ್
ಸಂಪಾದಕಾಚಿಂ ಉತ್ರಾಂ

ಫಿರ್ಗಜ್ 'ಗೊವ್ಪಿಕ್' ಪರಿಷದ್

ಮಂಗ್ಳುರ್ (ಆನಿ ಉಡುಪಿ) ದಿಯೆಸೆಜಿಚ್ಯಾ ಫಿರ್ಗಜಾಂನಿ ನವ್ಯೊ ಗೊವ್ಪಿಕ್ ಪರಿಷದ್ ರಚ್ಲಾತ್. ಫಿರ್ಗಜ್ಕಾರಾಂನಿ ಆಪಾಪ್ಲೆ ಫಿರ್ಗಜೆಂತ್ಲೆ ಗೊವ್ಪಿಕ್ ಪರಿಷದೆಂತ್ ಕೊಣೆಂ ಆಸ್ಲೆಂ ಮ್ಹಣ್ ವಿಂಚೊವ್ಣ್ ಕೆಲ್ಯಾ. ಗೊವ್ಪಿಕ್ ಸ್ಪಿರಿತಾನ್ ಪೂಣ್ ಕ್ರಿಸ್ತಿ ಜವಾಬ್ದಾರೆನ್ ಹೊ ವಾವ್ರ್ ಜಾಲಾ ಆಸ್ತಲೊ. ತಾಂಕಾಂ ಸೊಮ್ಯಾನ್ಚ್ ವಿಂಚ್ಲಾಂತ್ ಅಶೆಂ ದಿಸ್ತಾ. ಜಿಂ ವಿಂಚ್ಲೆಲಿಂ ಆಸಾತ್ ತಾಂಕಾಂ ಆತಾಂ ಏಕ್ ಖೆರಿತ್ ವಾವ್ರ್ ಮೆಳ್ಳಾ. ತಾಣಿಂ ದೆವಾಕ್ ಪವಿತ್ರ್ ಸಭೆಕ್ ದಿಲ್ಲೆಂ ಮಿಸಾಂವ್ ಸಂಸಾರಾಂತ್ ಶೆವಟಾಕ್ ಪಾವೊಂವ್ಕ್ ಸಹಕಾರ್ ದಿಂವ್ಚೆ ವರ್ವಿಂ ಕ್ರಿಸ್ತಾಚಿ ಕೂಡ್ ಬಾಂದುನ್ ಹಾಡುಂಕ್ ಆಸಾ.

ಗೊವ್ಪಿಕ್ ಪರಿಷದ್ ಏಕ್ ಖೆರಿತ್ ಮಾಂಡಾವಳ್. ಹಿ ಫಿರ್ಗಜ್ಕಾರಾಂನಿ ಆನಿ ಫಿರ್ಗಜ್ ಯಾಜಕಾನ್ ಆಪ್ಲ್ಯಾ ಫಿರ್ಗಜ್ ಕುಟ್ಮಾಚ್ಯಾ ಬರೆಪಣಾ ಖಾತಿರ್ ವಾವುರ್ಚಿ ಏಕ್ ಮಾಂಡಾವಳ್. ಹಾಂಗಾ ಆಡಳ್ತಾ ವ್ಯವಸ್ಥಾ ಪಳೆಂವ್ಚೆ ಪ್ರಾಸ್ ಚಡ್ ಗೊವ್ಪಿಕ್ ಎವ್ಜಣ್ ಆಸಾ ಕರುನ್ ತಿ ಚಾಲಿಕ್ ಲಾಂವ್ಚೆಂ ಗರ್ಜೆಚೆಂ. ಕ್ರಿಸ್ತಾಚಿ ಪವಿತ್ರ್ ಸಭಾ ಬಾಂದುನ್ ಹಾಡ್ಲ್ಯಾ ಸ್ವಾದಿಕ್ ವಾವ್ರಾಂತ್ ಬುಡುನ್ ಆಸ್ಚ್ಯಾ ಸಾಂದ್ಯಾಂಕ್ ಭಾವಾಡ್ಪಾಕ್ ಸಾಕ್ ಜಾಂವ್ಚೆಂ, ಭಾವಾಡ್ ಪೊಸ್ಲೊ ಆನಿ ಭಾವಾಡ್ ರಾಕುನ್ ತೊ ಪರ್ಗಟ್ಲೆ ವರ್ವಿಂ ತಿಂ ಪವಿತ್ರ್ ಸಭೆಚ್ಯಾ ಜಿವಿತಾಂತ್ ಮೆತರ್ ಜಾತಾತ್. ಜಾಣ್ವಾಯೆನ್ ಭರ್ಲಲ್ಯಾ ಆಪ್ಲ್ಯಾ ವ್ಯಕ್ತಿತ್ವಾಂತ್ ಘನ್ ಸಾಂಬಾಳ್ತಲ್ಯಾ ಸಾಂದ್ಯಾಂನಿ ಸಮರ್ಥ್ ಸಲಹಾದಾರ್ ಜಾವ್ನ್ ಜೆಜುಚಿ ಸುವಾರ್ತಾ ಸಂಸಾರಾಕ್ ಹಾಡ್ಲ್ಯಾ ಲಾಯಿಕ್ ಮಿಸಾಂವಾಚಿ ವ್ಹಡ್ ಜವಾಬ್ದಾರಿ ಹ್ಯಾ ಸಾಂದ್ಯಾಂಚೆರ್ ಆಸಾ. ಶೆವಟಿಂ ಹೆಂ ಸಗ್ಳೆಂ ದಿಯೆಸೆಜಿಚ್ಯಾ ಬಿಸ್ಪಾಕ್ ಭಾವಾಡ್ ಸಾಂಬಾಳ್ಚೊ ಭಾವಾಡ್ಪಾಕ್ ಸಾಕ್ ಜಾಂವ್ಚೊ, ಭಾವಾಡ್ ಪೊಸ್ಲೊ ಆನಿ ಭಾವಾಡ್ ರಾಕುನ್ ತೊ ಪರ್ಗಟ್ಲಾ ವಾವ್ರಾಂತ್ ವಾಂಟೆಲಿ ಜಾಂವ್ಚೆ ವರ್ವಿಂ ಪವಿತ್ರ್ ಸಭೆಚ್ಯಾ ಜಿವಿತಾಂತ್ ಮೆತರ್ ಜಾಂವ್ಕ್ ಉಪ್ಕಾರ್ತಾ.

ಏಕಾ ಗೊವ್ಪಾಚ್ಯಾ ಖಾಲ್ ಏಕ್ ಹಿಂಡ್ ಕಶಿಂ ಆಸ್ಚ್ಯಾ ಭಾವಾಡ್ಪಾಂಕ್ ಆಧಾರ್ ಆನಿ ಸಾಂಗಾತ್ ದಿಂವ್ಚಿ ಜವಾಬ್ದಾರಿ ಆಪ್ಣಾಯ್ಲಲ್ಯಾ ಗೊವ್ಪಿಕ್ ಪರಿಷದೆಂತ್ ವಾವ್ರಾಂತ್ ವೆವೆಗ್ಳೆಪಣ್ ಆಸತ್ ತರ್ಯಿ ಸ್ಥಾನಮಾನಾಂತ್ ತಶೆಂ ಲೆಕ್ಲೆಂ ನ್ಹಯ್. ಪವಿತ್ರ್ ಸಭಾ ಮುಳಾನ್ ಲೋಕ್‌ಶಾಹಿ ತತ್ವಾ

ಖಾಲ್ ಉಬಿ ಆಸ್ಚಿ ನ್ಹಯ್ ಮ್ಹಣ್ ಪಾರ್ಲಿಮೆಂಟ್ ಲೋಕ್‌ಶಾಹಿಚೆ ರಿತಿಚಿಂ ತತ್ವಾಂ ತಿಚಿಂ ಮುಕೆಲ್ ಸುತ್ತಾಂ ಜಾಯ್ನಾಂತ್. ತರ್ಯಿ ಖುಬ್ ಸಂಗಿಂನಿ ಲೋಕ್‌ಶಾಹಿ ತತ್ವಾಯ್ ಪಾಳ್ತಾ ತೆಂ ಆಮಿ ಪಳೆತಾಂವ್. ಮ್ಹಣ್ ಗೊವ್ಪಿಕ್ ಪರಿಷದ್ ಚಲಯ್ತಾ ತೆಂ ಸಗ್ಳೆಂ ಸರ್ಗಿಂಚ್ಯಾ ರಾಜಾಂತ್ಲೆ ಮಾಂಡಾವಳಿಕ್ ಲೋಕಾ ಮುಕಾರ್ ಹಾಡ್ಚೆ ಬರಿಂ ಜಾಯ್. ಕ್ಲರಿಕ್, ಧಾರ್ಮಿಕ್ ಆನಿ ಲಾಯಿಕಾಂನಿ ಆಪೊಸ್ತಲಿಕ್ ವಾವ್ರಾಂತ್ ಭೊವ್ ಲಾಗ್ತಲ್ಯಾನ್ ವಾಂಟೆಲಿ ಜಾಂವ್ಚೆ ವರ್ವಿಂ ಕ್ರಿಸ್ತಾಚೆಂ ಮಿಸಾಂವ್ ಪರ್ಜಳಶೆಂ ಕರುಂಕ್ ಆಧಾರ್ ಜಾತಾ. ಕ್ಲರಿಕಾಂನಿ ಲಾಯಿಕಾಂಚೆಂ ಸ್ಥಾನ್ ಆನಿ ತಾಂಚಿಂ ಹಕ್ಕಾಂ ವಳ್ಕುಂಚೆಂ ಆನಿ ಭಾವಪಣಾಚ್ಯಾ ಸ್ಪಿರಿತಾನ್ ಭರುನ್ ಆಸ್ಲೆಂ ಖುಬ್ ಗರ್ಜೆಚೆಂ.

ಸರ್ವಾಂಚ್ಯಾ ಜೆರಾಲ್ ಬರೆಪಣಾ ಖಾತಿರ್, ಪವಿತ್ರ್ ಸಭೆಚೆ ವಾಡಾವಳಿ ಖಾತಿರ್ ಆಸ್ಚಿ ಗೊವ್ಪಿಕ್ ಪರಿಷದ್ ವ್ಯಕ್ತಿಚ್ಯಾ ತಶೆಂ ಫಿರ್ಗಜ್ಕಾರಾಂಚ್ಯಾ ಬರೆಪಣಾ ಉದೆಶಿಂ ಏಕ್ ಬರಿ ಮಾಂಡಾವಳ್. ಫಿರ್ಗಜೆಚಿಂ ಆನಿ ದಿಯೆಸೆಜಿಚಿಂ ಯೋಜನಾಂ ಚಾಲಿಕ್ ಲಾಂವ್ಕ್ ವಾವುರ್ಚೆ ವರ್ವಿಂ ಸಮುದಾಯಾಚ್ಯಾ ಜೆರಾಲ್ ಬರೆಪಣಾ ಖಾತಿರ್ ಖಿಳ್ತನಾಸ್ತಾಂ ವಾವುಂಕ್ ಸಾಂದ್ಯಾಂಕ್ ಆಪೊವ್ಣೆಂ ಆನಿ ಜವಾಬ್ದಾರಿ ಆಸಾ. ಹಿ ಪ್ರಕ್ರಿಯಾ ಸೊಮ್ಯಾಚಿ ಮಿಸ್ತಿಕ್ ಕೂಡ್ ಮ್ಹಣ್ ಪವಿತ್ರ್ ಸಭಾ ವಾಡೊಂವ್ಕ್ ಹೆಂ ಖುಬ್ ಉಪ್ಕಾರ್ತಾ.

ಪವಿತ್ರ್ ಸಭಾ ಆತಾಂಚ್ಯಾ ದಿಸಾಂನಿ ಪಿಡೆಸ್ತ್ ಜಾಲ್ಯಾ ಆನಿ ಕಷ್ಟತಾ. ತಿಚೆಂ ನಾಂವ್ ವಯ್ ಕಾಡ್ಲೆಂ ಆನಿ ತಿಚೆ ಶಿಕೊವ್ಣೆನ್ ಆಮ್ಚಿಂ ಜಿವಿತಾ ಮೆಟಾಂ ಕಾಡ್ಲಿಂ ಆಮ್ಕಾಂ ಉಪ್ಕಾರ್ತಾ. ಸೆವೆಚೆ ಬುನ್ಯಾದಿರ್ ಉಬಿ ಆಸ್ಚಿ ಗೊವ್ಪಿಕ್ ಪರಿಷದ್ ಸೆವೆಚ್ಯಾ ಸ್ಪಿರಿತಾನ್ ಭರ್ಲಲ್ಯಾ ಸಾಂದ್ಯಾಂ ವರ್ವಿಂ ಭರಿ ತೆದ್ನಾಂ ಫಿರ್ಗಜಾಂನಿ ನವಾಲಾಂ ಪಡ್ತಾತ್ ತೆಂ ಎದೊಳ್ಚೊ ಅನ್ಬೊಗಾನ್ ಸಾಂಗುಂ ಯೆತಾ. ಸೆವೆ ಖಾತಿರ್ ಆಸ್ಚಿ ಹಿ ವ್ಯವಸ್ಥಾ ಕಾಂಯ್ ವೆಳಾರ್ ಸ್ಥಾನಮಾನ ಆಶೆಂವ್ಚ್ಯಾ ಸ್ವಾರ್ಥಿ ಮನ್ಯಾಂಕ್ ಲಾಗುನ್ ಘಸ್ಪಡ್, ಚೊಕ್ ಸಮ್ಜಣಿ, ವಾಂಟೆಫಾಂಟೆ ಜಾಲ್ಲೆಂಯ್ ಪಳೆಂವ್ಕ್ ಮೆಳ್ಳಾ. ಆಮ್ಚೆ ಮಧೆಂ ತಶೆಂ ಜಾಂವ್ಚೆಂ ನ್ಹಯ್, ಆಮ್ಚೆ ಮಧೆಂ ಸಂಸಾರಿ ಚಿಂತಪ್ ಘಸ್ಪೆಂ ನ್ಹಯ್. ಸೊಮಿ ಆಯ್ಲೊ ಸೆವಾ ಕರುಂಕ್, ಕರುನ್ ಘೆಂವ್ಕ್ ನ್ಹಯ್. ಮ್ಹಣ್ ಹರ್ ಫಿರ್ಗಜ್ ಗೊವ್ಪಿಕ್ ಪರಿಷದ್ ಖಿರ್ಯಾನ್‌ಚ್ ಗೊವ್ಪಿಕ್ ಜಾಂವ್.



ಸಾದ್ಯಾ ಕಾಳಾಚೊ ದುಸ್ರೊ ಆಯ್ತಾರ್ (A) 19 ಜನೆರ್ 2020
ವಾಚಪ್: I: ಇಸಾ 49:3, 5-6; II: 1 ಕೊರಿಂಥ್ 1:1-3
ಕೀರ್ತನ್: 39 ಸು. ಜುವಾಂವ್ 1:29-34

ಜಿವಿತಾಚೊ ಶೆವಟ್ - ದೆವಾಚಿ ಖುಶಿ ಕರ್ಚಿ

●ದೆವಾಚೊ ಪೂತ್ ಜೆಜು ಯೆತಲೊ ಮ್ಹಳ್ಯಾ ಭರ್ವಶ್ಯಾ ಉಪ್ರಾಂತ್, ತಾಚ್ಯಾ ಜಲ್ಮಾಂತ್ ಸಂತೊಸ್ ಪಾವ್ಲೊ ಭಾವಾಡ್ ಜಮೊ ಆತಾಂ ಲಿತುರ್ಜಿಕ್ ವರ್ಚ್ಯಾ ಸಾದ್ಯಾ ಕಾಳಾಂತ್ ಪಯ್ಲೆ ಸುರು ಕರ್ತಾ. ಹ್ಯಾ ಕಾಳಾಂತ್ ಜೆಜುಚ್ಯಾ ಜಿವಿತಾಂತ್ಲಿಂ ಸಾದಿಂ ಘಡಿತಾಂ ಆನಿ ಶಿಕೊವ್ಣೆಂ ನಿಯಾಳುಂಕ್ ಅವ್ಕಾನ್ ಮೆಳ್ತಾ.

●ಹರೆಕ್ಲ್ಯಾಚ್ಯಾ ಜಿವಿತಾಂತ್ ಏಕ್ ಇರಾದೊ ಆಸಾ, ಏಕ್ ಶೆವಟ್ ಆಸಾ. ಇಸಾಯಿಯಾ ಪ್ರವಾದಿ ಆಯ್ಲೊ ಪಯ್ಲೊ ವಾಚ್ಪಾಂತ್ ಆಪ್ಣೊ ಜಿವಿತಾಚೊ ಶೆವಟ್ ಕಿಶೆಂ ಮ್ಹಣ್ ಆಮ್ಕಾಂ ಸಾಂಗ್ತಾ. ಜಾಕೊಬಾಚೆ ಸಂತಿಕ್ ಸರ್ವೆಸ್ಪರಾ ಥಂಯ್ ಪಾಟಿಂ ಹಾಡ್ಲೆಂ ಆನಿ ಇಸ್ರಾಯೆಲಾಚ್ಯಾ ಸಕ್ಕಡ್ ಭುರ್ಗ್ಯಾಂಕ್ ಎಕ್ಟಾಂಯ್ ಕರ್ಚೆಂ ತಾಚೆಂ ಮುಕೆಲ್ ಕಾಮ್. ಅಸಲ್ಯಾ ಸಂದರ್ಭಾರ್ ತಾಣೆಂ ಹೆರ್ ಜಾತಿಚ್ಯಾಂಕ್ ಉಜ್ವಾಡ್ ಕಸೊ ಆಸುಂಕ್ ಆಸಾ ಆನಿ ಅಶೆಂ ದೆವಾಚೆಂ ತಾರಣ್ ಸಗ್ಳೆ ಸಂಸಾರಾಕ್ ಪಾವುಂಕ್ ಆಸಾ. ಹೆಂ ಇಸಾಯಿಯಾಚೆಂ ಆಪೊವ್ಣೆಂ ಮ್ಹಣ್ ಆಸಾ ತರ್ಯಿ ನಿಮಾಣೆಂ ಹೆಂ ಜೆಜುಚೆಂ ಆಪೊವ್ಣೆಂ ವಾ ತಾಚ್ಯಾ ಸಂಸಾರಿ ಜಿವಿತಾಚೊ ಶೆವಟ್ ಜಾಂವ್ಕ್ ಪಾವ್ಲೊ ತೆಂ ಆಮಿ ಜಾಣಾಂವ್.

●ಸಾಂ ಪಾವ್ಲೊ ಆಯ್ಲೊ ದುಸ್ರೊ ವಾಚ್ಪಾಂತ್ ಆಪ್ಲೆಂ ಆಪೊವ್ಣೆಂ ಉಲ್ಲೇಖ್ ಕರ್ತಾ: "ದೆವಾಚೆ ಖುಶೆ ಪರ್ಮಾಣೆಂ ಜೆಜು ಕ್ರಿಸ್ತಾಚೊ ಧರ್ಮದೂತ್ ಜಾಂವ್ಕ್ ಆಪೊವ್ಣೆಂ (1 ಕೊರಿಂಥ್ 1:1). ವೇಳ್ ಭರ್ಚೆ ಆದಿಂ ಜಲ್ಮೆಲ್ಲೊ ಮ್ಹಣ್ ಆಪ್ಣಾಕ್‌ಚ್ ಆಪೊವ್ನ್ ಘೆಂವ್ಚೊ ತೊ ಆಪ್ಣೊ ಸಗ್ಳ್ಯಾ ಜಿವಿತಾಂತ್ ಏಕಾ ಖಿರ್ಯಾ ಆಪೊಸ್ತಲಾಚ್ಯಾ ವಾವ್ರಾಂತ್ ಬುಡ್ಲೊ. ನವ್ಯಾ ಆನಿ ನವ್ಯಾ ಗಾಂವಾಂನಿ ಭಾವಾಡ್ ಜಮೆ ರುತಾ ಕರುನ್ ಸಗ್ಳ್ಯಾಂಕ್ ಕ್ರಿಸ್ತಾಚಿ ಸಂಪತ್ತಿ ಪರ್ಗಟ್ಲಿ ಖಾತಿರ್ ಖಿಳ್ತ ನಾಸ್ತಾಂ ಆನಿ ಧಯ್ತಾನ್ ವಾವುರ್ಲೊ.

●ಸುವಾರ್ತೆಂತ್ ಸ್ನಾನಿಕ್ ಜುವಾಂವ್‌ಯಿ ಆಪ್ಣೊ ಜಿವಿತಾಚೊ ಶೆವಟ್ ಉಚಾರ್ತಾ: "ಇಸ್ರಾಯೆಲಾಂತ್ ಜೆಜುಕ್ ಉಗ್ಡಾಪೊ ಕರ್ಚೊ ಖಾತಿರ್ ಉದ್ಯಾನ್ ಸ್ನಾನ್ ದಿಂವ್ಕ್ ಹಾಂವ್ ಆಯ್ಲಾಂ." ಲೋಕ್ ಹಾರಿಂನಿ ತಾಚೆಲಿಂ ಯೆತಾಲೊ ಆನಿ ಆಪ್ಲೆಂ ಜಿವಿತ್ ಬದ್ಲಿಲ್ಲಾಚೊ ಘರ್ತ್ ಕಸೊ ಸ್ನಾನ್ ಘೆತಾಲೊ. ತಾಚೆ ಜಿವಿತಾ ದೆಕೆನ್ ಆನಿ ತಶೆಂಚ್ ಪ್ರಭಾವಿತ್ ಶಿಕೊವ್ಣೆನ್ ತಾಣೆಂ ಇಸ್ರಾಯೆಲಾಚ್ಯಾ ಲೋಕಾಕ್ ಜೆಜು ತೆವ್ಪಿಂ ವಚುಂಕ್ ಕೆಲೆಂ, ದೆವಾಚೆ ಶೆಳಿಯೆಚಿ ವಳಕ್ ಕರುನ್ ದಿಲಿ.

●ಹರೆಕಾ ಮನ್ಯಾಕಯಿ ಜಿವಿತಾಚೊ ಇರಾದೊ ಆಸಾ, ಏಕ್ ಶೆವಟ್ ಆಸಾ. ಆಪ್ಣೊ ಜಿವಿತಾಚೊ ಇರಾದೊ ಸಮ್ಜುಂಕ್ ಆನಿ ಆಪ್ಲೆಂ ಜಿವಿತ್ ತಸಲೆ ಮಾಂಡಾವಳಿಂತ್ ಫಾಲುಂಕ್ ಸಕ್ಚಾಂಕ್ ಆಪೊವ್ಣೆಂ ಆಸಾ. ಜಶೆಂ ಇಸಾಯಿಯಾ ಪ್ರವಾದಿ ಆಪ್ಣಾಕ್ ದೆವಾನ್ ಆಪ್ಲೆ ಆವಯ್ಚ್ಯಾ ಗರ್ಭಾಂತ್ ಆಸ್ತಾನಾಚ್ ವಿಂಚ್ಲೊ ಮ್ಹಣ್ ತಶೆಂ ಆಮ್ಕಾಂಯ್ ರಚ್ಣಾರಾನ್ ವಿಂಚ್ಲಾಂತ್. ದೆಕುನ್ ಜಿವಿತ್ ಭೊವ್‌ಚ್ ಮೊಲಾಧಿಕ್. ತೆಂ ಫುಲಯ್ಲೆ, ವಿಬಾಡುಂಕ್ ಫಾವೊ ನಾ. ಆಮಿ ಸದಾಂಚ್ ದೆವಾಚೊ ಲೋಕ್ ಜಾವ್ನ್ (1 ಕೊರಿಂಥ್ 1:2) ಉರುಂಕ್ ಆಸಾ. ಆಮ್ಚಿಂ ಸಗ್ಳಿಂ ತಾಲೆಂತಾಂ, ಆಮ್ಚಿ ತಾಂಕ್ ಸೊಮ್ಯಾಚೆ ಸೆವೆಂತ್ ಖಿರ್ಚುಂಕ್ ಆಸಾ. ಆಮಿ ಎಕ್ಲೆ ಪವಿತ್ರ್ ಸಭೆಚೆ ಸಾಂದೆ ಮ್ಹಣ್ ಆಮಿ ಏಕಾಮೆಕಾಚ್ಯಾ ಜಿವಿತಾಂತ್ ಆಧಾರ್ ಆನಿ ಸಾಂಗಾತ್ ದಿಂವ್ಚೆಂಯ್ ಗರ್ಜೆಚೆಂ. ಅಶೆಂ ತೊ ದೇವ್ ಇಸ್ರಾಯೆಲಾಕ್ ವಳ್ಕೆಚೊ ಜಾಯ್ಲೆ (ಜುವಾಂವ್ 1:31), ಮ್ಹಣ್ ಆಮಿ ಆಮ್ಚೊ ಜಿವಿತಾ ವರ್ವಿಂ ದೆವಾಚಿ ವಳಕ್ ಪರ್ಗಟ್ಲಿಂ ಜಾಯ್ಲೆ.

●ಆಮ್ಚೊ ಜಿವಿತಾಚೊ ಶೆವಟ್ ಆಮ್ಕಾಂ ಆಮ್ಚೊ ಜಿವಿತಾಂತ್ ದೆವಾಚಿ ಖುಶಿ. ಮ್ಹಣ್ ಆಮಿ ತಾಕಾ ಖಾಲ್ ಜಾಯ್ಲೆ. ಕೀರ್ತನ್‌ಗಾರಾ ಬರಿಂ ಆಮಿಯ್ ಮ್ಹಣುಂಕ್ ಸಕಚೆ: "ಆಭೆ ತುಜಿ ಖುಶಿ ಕರುಂಕ್ ಹಾಂವ್ ಯೆತಾಂ ಸರ್ವೆಸ್ಪರಾ."

ತಿದ್ವಣ್:
ಜನೆರ್ ಮ್ಹಯ್ಣ್ಯಾಂತ್ ಬಿಸ್ಪಾಚಿ ಕಾರ್ಯಾವಳಿ
ಬಿಸ್ಪ್ ಮೆಳ್ತಾ : ಲಾಯಿಕಾಂಕ್ : ಜನೆರ್ 23
ಧಾರ್ಮಿಕಾಂಕ್: ಜನೆರ್ 28

ಕ್ಲ್ಯಾಫಾಯ್ (20 ಸಬ್ಯಾಂ ಪರ್ಯಾಂತ್): ರು. 250/-
ಉಪ್ರಾಂತ್ಲಾ ಪರೆಕಾ ಸಬ್ಯಾಕ್ ರು. 10/- ಚಡ್ಚಿಕ್

ಸಾಂ ರಿತಾ, ಸಾಂ ತೆರೆಜ್, ಸಾಂ ಲೊರೆಸ್, ಸಾಂ ಜುಜೆ ಆನಿ ಸಾಂತ್ ಆಂತೊನಿ ಲಾಗಿಂ ಮಾಗ್‌ಲ್ಲೊ ಉಪ್ಕಾರ್ ಮೆಳ್ಳೊ. ಕಾಳ್ಜಾ ಥಾವ್ನ್ ಅರ್ಗಾಂ.
-ಏಕ್ ಭಕ್ತಕ್, ಮುಕಾಮಾರ್

THE HEALING TOUCH CINTH
ಕಾತ್ರಪ್ ಆನಿ ಫಾಯಾಂಕ್, ಪುಲ್ಪಿಲ್ಯಾ ಫಾಯಾಂಕ್, ಗೋಡ್ ಮುತಾಚೆ ಸಿಡೆವರ್ವಿಂ ಗುಣ್ ಜಾಂವ್ಕ್, ಆಯ್ಕುಣಾತ್‌ಲ್ಯಾ ಫಾಯಾಂಕ್, ಖೋರೊಚ್ ಆನಿ ನಂಜಿಚ್ಯಾ ಫಿಡೆಂಕ್ ಉಪ್ಕಾರ್ತಾ.
WESTERN GHATS PHARMACEUTICALS
Ph: 080 - 29540505

ದೇವಾಚೆಂ ಆರಾಧನ್ ಕರಿನಾಂವ್ ತರ್, ಆಮಿ ಆಮ್ಚೆಂ ಆರಾಧನ್ ಕರ್ತಾವ್: ಪಾಪಾ

ಸೊಮ್ಯಾಕ್ ಆಮಿ ಆರಾಧನ್ ಕೆಲ್ಯಾರ್, ಆಮ್ಚೆ ಜಿವಿತಾಚೊ ನೀಜ್ ಅರ್ಥ್ ಆಮ್ಕಾಂ ಕಳಲೊ ಮ್ಹಳ್ಳೆ ವಿಶಿಂ ಜೆಜುಚೆ ಆಪ್‌ಪರ್ಗಟ್ಲೆಚೆ ದಬಾಜಿಕ್ ಪರ್ಬೆ ದಿಸಾ, ಪಾಪಾನ್ ಪ್ರವಚನ್ ದಿಲೆಂ. "ಆರಾಧನ್ ಕರ್ಚೆಂ ಮ್ಹಳ್ಯಾರ್, ಕಿತೆಂ ಗರ್ಜೆಚೆಂ ಆಸಾ ತಾಚೆರ್ ಆಮ್ಚೆಂ ಮನ್ ಉಬಾರ್ಚೆಂ. ಪಯ್ಲೆ, ಖುಶಾಲಾಯ್, ಜೀಕ್, ಸ್ವಾರ್ಥ್ ಪಯ್ಲೆ ದವರೊ ಆನಿ ಸೊಮ್ಯಾಚೆಂ ಹಾಜರಣ್ ದೆಕ್ಚೆಂ. ಸಂಗಿ ಆಪ್ಣಾಂವ್ಚೆ ನ್ಹಯ್, ಬಗರ್ ಮೋಗ್ ಕರ್ಚೊ. ಜ್ಯೋತಿಷ್ಯಾಂನಿ ಭಾಂಗಾರ್ ಅರ್ಪಿಲೆಂ ಆನಿ ಸೊಮ್ಯಾಚ್ಯಾಕಿ ಮೊಲಾಧಿಕ್ ಕೆತೆಂಚ್ ನಾ ಮ್ಹಣ್ ಲೆಖ್ಚೆಂ. ತಾಣಿಂ ಧುಂಪ್ ಅರ್ಪಿಲೊ ಆನಿ ತಾಚ್ಯಾ ಎಕ್ವಟಾಂತ್ ಆಮಿ ಆಮ್ಚೆಂ ಜಿವಿತ್ ಸರ್ಗಾಕ್ ಉಬಾರ್ಚೆತ್ ಮ್ಹಣ್ ಕಳಯ್ಚೆಂ. ತಾಣಿಂ ರಗ್ತಾಂಚೊ ಅರ್ಪಿಲೊ ಆನಿ ಕಷ್ಟಲಾಂ ಥಂಯ್ ಜೆಜುಚೆಂ ಮುಖಮಳ್ ದೆಖ್ಲಾಂವ್ ಮ್ಹಳ್ಳೊ ಸಂದೇಶ್ ದಿಲೊ. ದೆಕುನ್ ಜ್ಯೋತಿಷ್ಯಾಂ ಬರಿಂ ಆಮಿ ಸೊಮ್ಯಾಕ್ ಆರಾಧನ್ ಕರ್ತಾನಾ, ಆಮ್ಚೆ ಜಿವಿತಾಚೊ ಖರೊ ಅರ್ಥ್ ಜಾಣಾ ಜಾತಾಂವ್. ಆರಾಧನ್ ಕರ್ತಾನಾ, ಹಾಂವೆಂ ದೆವಾ ಲಾಗಿಂ ಸ್ವತಂತ್ರಪಣಿಂ ಆನಿ ಮೊಗಾನ್ ಜಿಯೆವ್ಚೆತ್ ಮ್ಹಣ್ ಸಮ್ಜತಾ. ಆರಾಧನ್ ಕರ್ಚೆಂ ಮ್ಹಳ್ಯಾರ್ ಜೆಜುಕ್ ಆಮ್ಚೆ ಜಿವಿತಾಂತ್ ಪ್ರವೇಶ್ ಜಾಂವ್ಕ್ ಆಪೊಂವ್ಚೆಂ, ತಾಕಾ ಆಮ್ಚೆ ಜಿವಿತಾಚೆಂ ಕೇಂದ್ರ್ ಕರ್ಚೆಂ. ಹಾಚೆ ಬರಾಬರ್, ಆಮ್ಚೆ ಖುಶೆಚ್ಯಾಕಿ, ದೆವಾಚ್ಯಾ ಯೋಜನಾಕ್ ಪ್ರಾಮುಖ್ಯತಾ ದಿಂವ್ಚಿ."



ಕಷ್ಟಾಂಚೊ ಅನ್ವೊಗ್ ಜಾಲ್ಯಾರ್, ಹೆರಾಂಕ್ ಬುಜವ್ಚೆತ್: ಪಾಪಾ

ಫೆಬ್ರೆರ್ II ತಾರಿಕೆರ್ ಆಚರಣ್ ಕರ್ಚೊ ಜಾಗತಿಕ್ ಪಿಡೆಸ್ತಾಂಚ್ಯಾ ದಿಸಾಕ್ ಪಾಪಾನ್ ಆಪ್ಲೊ ಸಂದೇಶ್ ದಿಲೊ. ಪಿಡೆಸ್ತಾಂಚಿ ಜತನ್ ಘೆತಲ್ಯಾಂನಿ, ತಾಂಕಾಂ ಮನ್ಶಾ ಊಬ್ ದಿಂವ್ಕ್ ಆನಿ ಬರ್ಯಾ ಸಾಮಾರಿಯಾಗಾರಾ ಬರಿಂ ವಯುಕ್ತಿಕ್ ರಿತಿನ್ ತಾಂಚೊ ಮೋಗ್ ಕರುಂಕ್ ಉಲೊ ದಿಲಾ. "ಜಿವಿತಾಂತ್ ಆಡ್ವಂಚ್ಯಾ ಜಾಯ್ತಾ ಲೊಕಾಕ್ ಕ್ರಿಸ್ತಾಚಿಂ ಬುಜವಣೆಚಿಂ ಆನಿ ಭರ್ವಶ್ಯಾಚಿಂ ಉತ್ರಾಂ ಆಮಿ ಜಾಯ್ಚೆ. ಜೆಜು ಆಪುಣ್‌ಚ್ ದುರ್ಬಳೊ ಜಾಲೊ ಆನಿ ಕಷ್ಟಲೊ ಹಾಚೆ ವರ್ವಿಂ ಬಾಪಾಚಿ ಬುಜವಣ್ ತಾಕಾ ಲಾಬ್ಲಿ. ಜ್ಯಾ ಕೊಣಾಕ್ ಕಷ್ಟಾಂಚೊ ಅನ್ವೊಗ್ ಜಾತಾ, ತಾಣಿಂ ಮಾತ್ ಹೆರಾಂಕ್ ಬುಜವಣ್ ದಿಂವ್ಕ್ ಸಾಧ್ಯ್. ಎಕ್ಲೆ ವ್ಯಕ್ತಿನ್ ಸಾರ್ವತ್ರಿಕ್ ರಿತಿನ್ ಗೂಣ್ ಜಾಯ್ಚೆ ತರ್ ಫಕ್ತ್ ವಕ್ತಾಂ ಆನಿ ಜತನ್ ಪಾವನಾ, ಬಗರ್ ಮನ್ಶಾ ಊಬ್ ದಿವ್ನ್ ವಯುಕ್ತಿಕ್ ರಿತಿನ್ ತಾಂಚೊ ಮೋಗ್ ಕರಿಚೆ. ಚಿಂತ್ನಾಂ ಆನಿ ಆಧಾರ್ ದಿತಾನಾ, ತಾಂಕಾಂ ಮೋಗ್ ದಾಕಯ್ಚೆ. ಜೆಜು ಪಿಡೆಸ್ತಾಂಕ್ ಲಾಗಿಂ ಆಸಾ. ಜೆಜುನ್ ಚಿಕಿತ್ಸಾ ದಿಂವ್ಕ್ ನಾ, ಬಗರ್ ತಾಚ್ಯಾ ಕಷ್ಟಾ ಮರ್ಣಾ ಆನಿ ಜಿವಂತ್ಪಣಾ ವರ್ವಿಂ ಪಾತ್ಕಾಚ್ಯಾ ಬಾಂದ್ಪಾಸಾಂತ್ಲೆಂ ಆಮ್ಕಾಂ ಸುಟಯ್ಲಾಂ. ಹೆ ದಿಶೆನ್ ಪವಿತ್ರ ಸಭಾ ಬರ್ಯಾ ಸಾಮಾರಿಯಾಗಾರಾಚೆಂ ಭತ್ತ್ ಜಾಂವ್ಕ್ ಪಾವ್ತಾ. ಪವಿತ್ರಸಭಾ ಮ್ಹಳ್ಳ್ಯಾ ಘರಾಂತ್ ಕ್ರಿಸ್ತಾಚಿ ಕುರ್ಪಾ, ತಾಚೊ ಸಾಂಗಾತ್ ಆನಿ ಬುಜವಣ್ ಲಾಭ್ತಾ. ಪಿಡೆಸ್ತ್ ಮ್ಹಳ್ಳ್ಯಾ ಉತ್ರಾಚ್ಯಾಕಿ, ಮನಿಸ್ ಮ್ಹಳ್ಳೆಂ ಉತರ್ ಮುಖೆಲ್ ಜಾಗೊ ಘೆತಾ. ದೆಕುನ್ ಮನ್ಶಾ ಜಿವಿತಾಚೆರ್ ಆಡ್ ವೆಚೊ ಸಕ್ತಿ ದೆಗೆಕ್ ಲೊಟಿಚೆ ಆನಿ ಮನ್ಶಾ ಜಿವಿತಾಕ್ ಗವ್ವಾ ದಿಚೆ."

ಸೊಮ್ಯಾ ಥಂಯ್ ರಾವುಂಕ್ ಪವಿತ್ರ ಅತ್ಮೊ ಆಧಾರ್ ದಿತಾ: ಪಾಪಾ

"ಆಮಿ ಸೊಮ್ಯಾ ಥಂಯ್ ಆಸಾಂವ್ ಮ್ಹಳ್ಳ್ಯಾಕ್ ಪವಿತ್ರ ಅತ್ಮೊ ಖಾತ್ರಿ. ದೆಕುನ್ ಸಂಸಾರಾಚ್ಯಾ ಅತ್ಮಾಚೆರ್ ಭರ್ವಸೊ ದವರಿನಾಕಾತ್. ತೊ ತುಮ್ಕಾಂ ಅತ್ಮಾ ವಿಣ್ ಕರ್ತಾ ಆನಿ ಬರೆಂ ಆನಿ ವಾಯ್ ಕಿತೆಂ ಮ್ಹಳ್ಳೆಂ ಲಿಪಯ್ತಾ" ಅಶೆಂ ಮ್ಹಣಾಲೊ ಪಾಪಾ ಮಿಸಾಚ್ಯಾ ಬಲಿದಾನಾ ವೆಳಾರ್. ಸಾಂ ಜುವಾಂವ್ಚ್ಯಾ ಪಯ್ಲಾ ಪತ್ರಾಂತ್ಲಿಂ ಉತ್ರಾಂ ಪಾಪಾನ್ ನಿಯಾಳಾಕ್ ಘೆತ್ಲಿಂ. "ಪವಿತ್ರ ಅತ್ಮಾಚ್ಯಾ ಮಾರ್ಗದರ್ಶನಾ ಖಾತ್ರಿ ಎಕಾ ಕ್ರಿಸ್ತಾಂವಾನ್ ಸೊಮ್ಯಾ ಥಂಯ್ ರಾವಾಚೆ. ಥೊಡ್ಯಾ ಕ್ರಿಸ್ತಾಂವಾಂಕ್ ಪವಿತ್ರ ಅತ್ಮಾಚಿ ಸಾರ್ಕಿ ವಳಕ್‌ಚ್ ನಾ. ತಾಂಕಾಂ ಪವಿತ್ರ ಅತ್ಮೊ ಮ್ಹಳ್ಯಾರ್ ಫಕ್ತ್ ಏಕ್ ಪಾರ್ವೊ. ಸೊಮ್ಯಾ ಥಂಯ್ ರಾವಾಚೆ ತರ್, ಪವಿತ್ರ ಅತ್ಮೊ ಗರ್ಜ್ ಮ್ಹಣ್ ತಿಂ ನೆಣಾಂತ್. ಸಂಸಾರಾಚೊ ಅತ್ಮೊ ಪವಿತ್ರ ಅತ್ಮಾಚೊ ವಿರೊಧಿ, ನಿಮಾಣ್ಯಾ ಜೆವ್ಣಾ ವೆಳಾರ್ ಆಪ್ಲ್ಯಾ ಶಿಸಾಂಕ್ ಸಂಸಾರಾಚ್ಯಾ ಅತ್ಮಾ ಥಾವ್ನ್ ಸಾಂಬಾಳುಂಕ್ ಜೆಜು ಬಾಪಾ ಲಾಗಿಂ ಮಾಗ್ತಾ. ಸೊಮ್ಯಾ ಥಂಯ್ ರಾವಾಚೆ ತರ್ ಆಮಿ ಪವಿತ್ರ ಅತ್ಮಾಚೆಂ ದೆಣೆಂ ವಿಚಾರಿಚೆ. ಸಂಸಾರಾಚ್ಯಾ ಅತ್ಮಾ ಪಾಟ್ಲಾನ್ ವೆತಾನಾ, ಆಮಿ ಪವಿತ್ರ ಅತ್ಮಾಚಿ ಅಲಕ್ಷಾ ಕರ್ತಾವ್ ಆನಿ ಆಮ್ಚೆಂ ಜಿವಿತ್ ಹೊಗ್ವಾಯ್ತಾಂವ್. ಪವಿತ್ರ ಅತ್ಮೊ ದೆವಾ ಥಂಯ್ ವ್ಹರ್ತಾ. ಆಮಿ ಪಾತಕ್ ಕೆಲ್ಯಾರ್, ತಾಚೆರ್ ಜಯ್ತ್ ವ್ಹರುಂಕ್ ಆಧಾರ್ ದಿತಾ ಜಾಲ್ಲ್ಯಾನ್, ಪವಿತ್ರ ಅತ್ಮಾಚ್ಯಾ ದೆಣ್ಯಾ ಖಾತ್ರಿ ಸದಾಂನಿತ್ ಮಾಗ್ತಾಂ."

ಆಮ್ಚಿ ಕಷ್ಟಾಂ ವೆಳಾರ್ ದೇವ್ ಆಮ್ಚೊ ಭರ್ವಸೊ ಜಾತಾ: ಪಾಪಾ

ಬುಧ್ವಾರಾ ದಿಸಾ ಲೊಕಾಕ್ ಮೆಳ್‌ಲ್ಲ್ಯಾ ಪಾಪಾನ್, ಧರ್ಮದುತಾಂಚಿಂ ಕೃತ್ಯಾಂ ಪುಸ್ತಕಾ ವಿಶಿಂ ಆಪ್ಲಿ ಶಿಕೊವ್ಣಾ ಮುಂದರುನ್ ವ್ಹೆಲಿ. ರೊಮಾಕ್ ವೆಚೆ ವಾಟೆರ್, ಸಾಂ ಪಾವ್ಲಾ ಆನಿ ತಾಚೆ ಸಾಂಗಾತಿ ಆಸ್ಲೆಂ ತಾರು ಘುಟಾ ಆನಿ ಕಶೆಂ ಪಾವ್ಲು ಸಾಂಗಾತ್ಯಾ ಪಯ್ಲಾರ್ಯಾಂಕ್ ಭರ್ವಸೊ ದಿತಾ ಮ್ಹಳ್ಳೆ ವಿಶಿಂ ಪಾಪಾ ಉಲಯ್ಲೊ. "ದೇವ್ ಹರೆಕಾ ಸನ್ನಿವೆಶಾಂತ್ ಕಾಮ್ ಕರ್ತಾ. ಕಷ್ಟಾಂ ಅನ್ವಾರಾಂ ವೆಳಾರ್ ಸಯ್ತ್ ತೊ ಬರೆಪಣ್ ಹಾಡ್ತಾ. ಹ್ಯಾ ವೆಳಾರ್ ಜೊ ಕೊಣ್ ತಾಚೆರ್ ಭರ್ವಸಾ, ತಾಚೆಂ ಜಿವಿತ್ ಫಳಾಧಿಕ್ ಜಾತಾ. ದೆವಾಚೊ ಮೋಗ್ ಫಳಾಧಿಕ್. ಜೊ ಕೊಣ್ ಹೊ ಮೋಗ್ ಘೆತಾ, ತೊ ಹೆರಾಂಕ್ ವಾಂಟ್ತಾ ದರ್ಯಾಂತ್ ಕರಿಣ್ ವಾದಳ್ ಉಟ್ತಾನಾ, ಭಡ್ಲೊ ಪಾವ್ಲುಕ್ ಭರ್ವಸೊ ದಿತಾ ಆನಿ ತೊ ರೊಮಾಕ್ ಶಾಬಿತ್ ಪಾವ್ಲೊ ಮ್ಹಣ್ ಕಳಯ್ತಾ. ಹೊಚ್ ಭರ್ವಸೊ, ಪಾವ್ಲು ತಾಚ್ಯಾ ಸಾಂಗಾತಿ ಪಯ್ಲಾರ್ಯಾಂಕ್ ದಿತಾ. ಮರ್ತಾಂವ್ ಮ್ಹಳ್ಳೆಂ ಭೆಂ ಉಟ್ತಾನಾ, ಪಾವ್ಲು ಭರ್ವಶ್ಯಾಚೆಂ ಕೀರ್ಣ್ ಜಾತಾ. ಹೆಂ ಸುವಾರ್ತೆಚೆಂ ನಿಯಮ್ - ಎಕ್ಲೊ ಬಚಾವೆಚೊ ಅನ್ವೊಗ್ ಕರ್ತಾನಾ, ತೊ ಆಪ್ಣಾಕ್‌ಚ್ ದವರಿನಾ, ಬಗರ್ ತಿ ಬಚಾವಿ ಹೆರಾಂ ಸಂಗಿಂ ವಾಂಟುನ್ ಘೆತಾ."

2019 ಇಸ್ವೆಂತ್ 29 ಮಿಶನರಿಂಕ್ ಜಿವೆಶಿಂ ಮಾರ್ಲಾಂ

ವಾತಿಕನಾಚ್ಯಾ ಮಿಸಾಂವ್ ಸಂಸ್ಥಾಚೆ ವರ್ದ್ ಪರ್ಮಾಣೆಂ 2019 ಇಸ್ವೆಂತ್ 29 ಮಿಶನರಿಂಕ್ ಜಿವೆಶಿಂ ಮಾರ್ಲಾಂ. ಹಾಂಚೆ ಪಯ್ಲೆ ಸ ಲಾಯಿಕ್, ದೋಗ್ ಧಾರ್ಮಿಕ್ ಭಯ್ಲಿ, ದೋಗ್ ಧಾರ್ಮಿಕ್ ಯಾಜಕ್, ಏಕ್ ಶಾಶ್ವತ್ ದಿಯಾಕೊನ್ ಆನಿ ಅಟ್ರಾ ಯಾಜಕ್, ಆಫ್ರಿಕಾಂತ್ ಪಂದ್ರಾ ಜಣಾಂಕ್, ಅಮೆರಿಕಾಂತ್ ಬಾರಾ ಜಣಾಂಕ್, ಆಸಿಯಾಂತ್ ಎಕ್ಲಾಕ್ ಆನಿ ಯುರೋಪಾಂತ್ ಎಕ್ಲಾಕ್ ತಾಂಚ್ಯಾ ಮಿಸಾಂವ್ ವಾವ್ರಾ ಖಾತಿರ್ ಜಿವೆಶಿಂ ಮಾರ್ಲಾಂ ಮ್ಹಣ್ ವರ್ದಿ. ಆದಿಂ ಥೊಡ್ಯಾ ರಾಷ್ಟ್ರಾಂನಿ ಮಾತ್ ಮಿಶನರಿಂಕ್ ಜಿವೆಶಿಂ ಮಾರ್ಲೆ ತರ್, ಅವಿಲ್ಯಾ ವರ್ಸಾಂನಿ ಜಾಗತಿಕ್ ಥರಾನ್ ಮಿಶನರಿಂಚೆರ್ ಆಕ್ರಮಣ್ ಕರ್ಚೆಂ ಕಾನುನ್ ಯೆತಾ.

ಮರ್ಣಿ ವೆಳಾರ್ ರುಡಾಂ ವಾಂಟ್ಲಿಂ

ತಮಿಳುನಾಡುಚ್ಯಾ ನಂಗತುರ್ ಮ್ಹಳ್ಳೆ ಸುವಾತೆರ್ ಜಾಲ್ಲ್ಯಾ ಎಕಾ ಮರ್ಣಿ ವೆಳಾರ್, ಸರ್‌ಲ್ಲ್ಯೆ ವ್ಯಕ್ತಿಚೊ ಉಗ್ಡಾಸ್ ಜಿವೊ ದವರುಂಕ್ ತಿಚ್ಯಾ ಕುಟ್ಮಾಚ್ಯಾಂನಿ ವಿವಿಧ್ ರಿತಿಂಚಿಂ ರುಡಾಂ ಲೊಕಾಕ್ ವಾಂಟ್ಲಿಂ. ಪೊಕಿಶಾ ಮೇರಿ ಮ್ಹಳ್ಳೆ ಕಥೊಲಿಕ್ ಸ್ತ್ರೀ ಆಪ್ಲೆ 93 ವರ್ಸಾಂಚೆ ಪ್ರಾಯ್ ದೆವಾಧಿನ್ ಜಾಲಿ. ತಿಚೊ ಪೂತ್ ಜೆಜ್ಜಿತ್ ಯಾಜಕ್ ಬಾಪ್ ಇರುದಯ ಜೋತಿ ಹಾಚ್ಯಾ ಮುಖೆಲ್ಪಣಾರ್, ತಿಚ್ಯಾ ಭುರ್ಗ್ಯಾಂನಿ ಹೆಂ ಮೇಟ್ ಕಾಡ್ಲೆಂ. ಹಿಂ ರುಡಾಂ ರೂಕ್ ಜಾತಾತ್ ಆನಿ ತಿಚೊ ಉಗ್ಡಾಸ್ ಆಮ್ಚೆ ಭೊಂವ್ಣೆಂ ದವರ್ತಾತ್ ದೆಕುನ್ ಆಮಿ ಹೆಂ ಚಿಂತಪ್ ಆಟಯ್ಲೆಂ. ಹಾಚೆ ಬರಾಬರ್ ಪಾಪಾ ಫ್ರಾನ್ಸಿಸ್ ಹಾಚೆಂ ವಿಶ್ವಪತ್ರ್ "ಲವ್‌ತೊ ಸಿ" ಹಾಚೆ ಥಾವ್ನ್ ಆಮಿ ಪ್ರೇರಣ್ ಘೆತ್ಲೆಂ, ಅಶೆಂ ಮ್ಹಣ್ತಾ ಬಾಪ್ ಇರುದಯ. ಪಣಿಸ್, ಪೇರ್, ಆಂಬೊ, ದಾಳಿಂಬೊ ಆನಿ ಹೆರ್ ರಿತಿಂಚಿಂ ರುಡಾಂ ತಾಣಿಂ ಲೊಕಾಕ್ ವಾಂಟ್ಲಿಂ.

ಇಬಾ ಗ್ರೇಶನ್ ಆಲ್ಟಾರಿಸ್ ಯುವ ದೀಸ್ ಮಾಂಡುನ್ ಹಾಡ್ಚಿ ವಿರೊಧ್ ನಿರ್ಧಾರ್ ಕೆಲಾ

2021 ಇಸ್ವೆಂತ್ ಆಸಿಯಾಚೊ ಯುವ ದೀಸ್ ಭಾರತಾಂತ್ ಜಾಂವ್ಚಾರ್ ಆಸ್ಲೊ. ಪೂಣ್ ಭಾರತಾಚ್ಯಾ ಪವಿತ್ರ ಸಭೆಚ್ಯಾ ಮುಖೆಲ್ಯಾಂನಿ ಭಾರತಾಂತ್ ತೊ ಮಾಂಡುನ್ ಹಾಡ್ಚೆನಾಂವ್ ಮ್ಹಣ್ ನಿರ್ಧಾರ್ ಕೆಲಾ. ಭಾರತಾಚಿ ಪ್ರಸ್ತುತ್ ಪರಿಗತ್ ಹೊ ಮಾಂಡುನ್ ಹಾಡುಂಕ್ ಅವ್ಕಾಸ್ ದಿನಾ. ಧಾರ್ಮಿಕ್ ಸ್ವಾತಂತ್ರ್ಯ್ ಆಳ್ವುನ್ ವಚುನ್ ಆಸಾ ಆನಿ ಅಸಲ್ಯೆ ಪರಿಸ್ಥಿತಿಂತ್ ಹೆಂ ಮಾಂಡುನ್ ಹಾಡ್ಚೆಂ ಅಸಾಧ್ಯ್, ಅಶೆಂ ಮ್ಹಣ್ತಾ ಭಾರತೀಯ್ ಕಥೊಲಿಕ್ ಬಿಸ್ಪಾಂ ಮಂಡಳಿಚ್ಯಾ ಹಾತಾ ಖಾಲ್ ಆಸ್ಚೊ ಯುವ ಆಯೊಗಾಚೊ ಅಧ್ಯಕ್ಷ್ ಬಿಸ್ಪ್ ನಜರಿನ್ ಸುಸಾಯೊ. 2017 ಇಸ್ವೆಂತ್ ಆಸಿಯಾಚೊ ಯುವ ದೀಸ್ ಇಂಡೊನೇಶಿಯಾಂತ್ ಜಾಲ್ಲೊ ಆನಿ ಹ್ಯಾ ವೆಳಾರ್ ಕಾಡ್ನಿನ್ ಓಸ್ವಲ್ಡ್ ಗ್ರೇಶಿಯಸ್ ಹಾಣೆಂ ಮುಕ್ಲೊ ಯುವ ದೀಸ್ ಭಾರತಾಂತ್ ಜಾತಲೊ ಮ್ಹಣ್ ಕಳಯಿಲ್ಲೆಂ. ಪೂಣ್ ವಿಜಾ ಆನಿ ಇತರ್ ಸವ್ಲತೊ ದಿಂವ್ಕ್ ಪ್ರಸ್ತುತ್ ಪರಿಗತ್‌ಂತ್ ಕಷ್ಟ್ ಮಾರ್ತಾತ್ ದೆಕುನ್ ಹೆಂ ಘಡಿತ್ ರದ್ದ್ ಕೆಲಾಂ ಮ್ಹಣ್ ಕಳಯ್ಲಾಂ.

ಅಪಹರಣ್ ಜಾವ್ನ್ ಫಾಯೆಲ್ಲ್ಯಾ ಯಾಜಕಾಕ್ ಆಸ್ಪತ್ರೆಂತ್ ದಾಖಲ್ ಕೆಲೊ

ಬಂದೂಕ್‌ದಾರಿಂನಿ ಎಕಾ ಯಾಜಕಾಕ್ ಅಪಹರಣ್ ಕರ್ನ್, ತಾಕಾ ಫಾಯ್ ಕರ್ನ್, ರಾಜ್ ರಸ್ತಾರ್ ಉಡಯಿಲ್ಲೆಂ ಘಡಿತ್ ಮೆಕ್ಸಿಕೊಂತ್ ಜಾಲಾಂ. ಮೆಕ್ಸಿಕೊಚ್ಯಾ ಲಕ್ಸಕಾಲಾ ದಿಯೆಸೆಜೆಚೊ ಯಾಜಕ್ ಬಾಪ್ ರೊಲಿ ಹಾಕಾ ಬಂದೂಕ್‌ದಾರಿಂನಿ ಅಪಹರಣ್ ಕೆಲ್ಲೆಂ. ತಾಕಾ ಸೊಡಯ್ಚೆ ತರ್, ತಾಚ್ಯಾ ಕುಟ್ಮಾದಾರಾಂನಿ ದುಡು ದಿಲಾ ಮ್ಹಣ್ ಮಾಧ್ಯಮಾಂನಿ ಖಬರ್ ಫಾಯ್ ಜಾಲ್ಯಾ. ತಾಚೆ ಕುಡಿರ್ ಗುಳೆ ಆಸ್ಲೆ ಆನಿ ತಾಕಾ ಆಸ್ಪತ್ರೆಂತ್ ದಾಖಲ್ ಕೆಲೊ. ಯಾಜಕಾಚಿ ಭಲಾಯ್ಕಿ ಕರಿಣ್ ಆಸಾ ಮ್ಹಣ್ ಆಸ್ಪತ್ರೆಂತ್ ಕಳಯ್ಲಾಂ. ಮೆಕ್ಸಿಕೊಚ್ಯಾ ಬಿಸ್ಪಾಂನಿ ಹೆಂ ಘಡಿತ್ ಖಂಡನ್ ಕರುನ್, ತಾಚೆ ಪಾಸತ್ ಮಾಗುಂಕ್ ವಿನತಿ ಕೆಲ್ಯಾ. ಪಾಟ್ಲಾ ಧಾ ವರ್ಸಾಂನಿ, ಸುಮಾರ್ ಪಂಚ್ಚಿಸ್ ಯಾಜಕಾಂಕ್ ಮೆಕ್ಸಿಕೊಂತ್ ಲಗಡ್ ಕಾಡ್ಲಾಂ.

ರಸ್ತಾ ಅವ್ವಡಾಂತ್ ಧರ್ಮಭಯ್ಣ್ ದೆವಾಧಿನ್

ದೋನ್ ಕಾರಾಂ ಮುಖಾಮುಖಿಂ ಅವ್ವಡಾಕ್ ಸಾಂಪ್ಡಲ್ಲ್ಯಾನ್ ಮದರ್ ತೆರೆಜಾ ಮೆಳಾಚಿ ಧರ್ಮಭಯ್ಣ್ ದೆವಾಧಿನ್ ಜಾಲ್ಯಾ ಆನಿ ತಿಚ್ಯಾ ಕುಟ್ಮಾಚಿಂ ತೆಗಾಂ ಫಾಯೆಲ್ಯಾಂತ್. ಕೇರಳಾಚ್ಯಾ ಕಣ್ಣೂರ್ ಜಿಲ್ಲಾಂತ್ ಹೆಂ ದುರ್ಘಟನ್ ಜಾಲಾಂ. ಮುಂಬಯ್ ಕೊವೆಂತಾಂತ್ ವಾವ್ರ್ ದಿವ್ನ್ ಆಸ್ಲಿ 72 ವರ್ಸಾಂಚಿ ಸಿಸ್ಟರ್ ಸುಬಾಶಿ ಅವ್ವಡಾ ಥಳಾರ್‌ಚ್ ಮರಣ್ ಪಾವ್ಲಿ. ಹೆರ್ ತೆಗಾಂ ಫಾಯೆವ್ನ್ ಆಸ್ಪತ್ರೆಂತ್ ದಾಖಲ್ ಜಾಲಿಂ. ಫಾಂತ್ಯಾಚ್ಯಾ ಸುಮಾರ್ ಸಾಡೆ ಚಾರ್ ವರಾರ್ ಹೆಂ ಘಡಿತ್ ಜಾಲೆಂ. ತಿಂ ಕೊಟ್ಟಯಮ್ ಥಾವ್ನ್ ಮಂಗ್ಳುರ್ ಪಯ್ಲೆ ಕರ್ನ್ ಆಸ್ಲಿ ದೆವಾಧಿನ್ ಧರ್ಮಭಯ್ಣ್ ಥೊಡ್ಯಾ ದಿಸಾಂ ಆದಿಂ ಕೇರಳಾ ಆಪ್ಲ್ಯಾ ಮಾಯ್‌ಗಾಂವಾಕ್ ಆಯಿಲ್ಲೆ.

ಸೊಮ್ಯಾಚೆಂ ಉತರ್

(ವೆಬುರ್ವ್ ದೊಮಿನಿ)



5
30
ಸಪ್ತೆಂಬರ್
2010

ಪಾಪಾ ಬೆನೆದಿಕ್ ಸೊಳಾವ್ಯಾಚಿ ಆಪೊಸ್ತಲಿಕ್ ಶಿಕೊವ್ಣ್

ದೇವಾಚ್ಯಾ ಉತ್ರಾಚಿ ಪೆಲ್ಯಾ ಜಿವಿತಾ ಸಂಬಂಧಿ ಕೂಸ್:

14. ಹ್ಯಾ ಸಗ್ಳ್ಯಾಂತ್ ಪವಿತ್ರ್ ಸಭಾ ಕ್ರಿಸ್ತಾ ಸಂಗಿಂ ಖಿರಾ ದೇವಾಚ್ಯಾ ಉತ್ರಾ ಹುಜಿರ್ ಆಪುಣ್ ಉಬಿ ಆಸಾ ಮ್ಹಳ್ಳೆಂ ಆಪ್ಲೆ ಜಾಣ್ವಾಯೆಕ್ ತಾಳೊ ದಿತಾ: ತೊ "ಪಯ್ಲೊ ಆನಿ ನಿಮಾಣೊ" (ಉಗ್ಡಾ 1:17). ಸೃಷ್ಟಿಕ್ ಆನಿ ಚರಿತ್ರೆಕ್ ತಾಣೆಂ ನಿರ್ದಿಷ್ಟ್ ಅರ್ಥ್ ದಿಲಾ; ಆನಿ ದೆಕುನ್ ಆಮ್ಕಾಂ ವೆಳಾಕಾಳಾಂತ್ ಆನಿ ಉತ್ರಾಚ್ಯಾ ಹ್ಯಾ ಪೆಲ್ಯಾ ಜಿವಿತಾ ಸಂಬಂಧಿತ್ ದೇವಾಚೆ ಸೃಷ್ಟಿಂತ್ ಜಿಯೆಂವ್ಕ್ ಆಮ್ಕಾಂ ಆಪೊವ್ಣೆಂ ಮೆಳ್ತಾಂ: ದೆಕುನ್ ಕ್ರಿಸ್ತಿ ಭಾವಾಡ್ತಾಂತ್, ಹೊ ನವೊ ಆನಿ ಖಿರೊ ಸೊಲ್ಲೊ ಮ್ಹಣ್ಚೆ ತೊ ಕೆದ್ನಾಂಚ್ ನಾ ಜಾಂವ್ಚೊ ನಾ; ಆನಿ ಸೊಮಿ ಜೆಜು ಕ್ರಿಸ್ತ್ ವಯ್ಕುವಾನ್ ಪ್ರತ್ಯಕ್ಷ್ ಜಾತಾ ಪರ್ಯಾನ್ ಆನಿಕ್ ಸಾರ್ವತ್ರಿಕ್ ಉಗ್ಡಾಪಣ್ ಆಶೆಂವ್ಚೆಂ ನ್ಹಯ್ (ಪಳೆ, 1 ತಿಮೊಥಿ 6:14 ಆನಿ ತಿತಾಕ್ 2:13)".⁴¹ ಖಿರೆಂ ಮ್ಹಳ್ಯಾರ್ ಸಿನೊದಾ ವೆಳಿಂ ಬಾಪಾಂನಿ ವಳ್ಕಲ್ಚೆ ಪರಿಂ, ಕ್ರಿಸ್ತಾಂವ್ ಸಮ್ಜಿಚಿ ಅಸ್ತಿತಾಯ್ ಜೆಜು ಕ್ರಿಸ್ತ್ ಮನಿಸ್ ಜಾಲ್ಲ್ಯಾ ತ್ಯಾ ಘಡಿತಾಂತ್ ಉಗ್ಡಾಪಣಾಚಿ ಭರ್ತಿ, ದೇವಾಚೆ ಭಾಸಾವ್ಣೆಚೊ ಶೆವಟ್ ಆನಿ ಮನ್ಶಾನ್ ತಶೆಂ ದೇವಾನ್ ಎಕಾಮೆಕಾ ಕೆಲ್ಚೆ ಭೆಟೆಂತ್ ಆಟಾಪುನ್ ಆಸಾ. 'ದೇವಾಚಿ ವಳಕ್ ಕರುನ್ ದಿಲ್ಲೊ ತೊ' (ಜು 1:18) ಮನ್ಶಾಕುಳಾಕ್ ದಿಲ್ಲೆಂ ನಿಶ್ಚಿತ್ ಉತರ್.⁴² ಖುರಾಚ್ಯಾ ಜುವಾಂವ್ನ್ ಹೆಂ ಸತ್

ಅರ್ಥಾಭರಿತ್ ರಿತಿನ್ ಕಳಯ್ಲಾಂ: "ತಾಣೆಂ ಆಪ್ಲೊ ಪೂತ್, ಆಪ್ಲೆಂ ಏಕ್ಚೆ ಉತರ್, ಆಮ್ಕಾಂ ದಿಲೊ. ತೊ ಏಕ್ ಪಾವ್ಲಿಂ ಹ್ಯಾ ಉತ್ರಾಂತ್ ಸಗ್ಳೆಂಚ್ ಉಲಯ್ಲಾ. ಹ್ಯಾ ಘಡಾಂ ಉಲೊಂವ್ಚೆ ಖಾತಿರ್ ತಾಚೆ ಲಾಗಿಂ ಕಿತೆಂಚ್ ನಾ... ಕಿತ್ಯಾಕ್ ಆದಿಂ ಪ್ರವಾದ್ಯಾಂ ಲಾಗಿಂ ತೊ ಥೊಡೆಂ ಥೊಡೆಂಚ್ ಉಲಯ್ಲೊ, ಆಪ್ಲ್ಯಾ ಪುತಾಕ್ ಆಮ್ಕಾಂ ದಿವ್ನ್ ತೊ ಸಗ್ಳೆಂ ಏಕ್ಚೆ ಪಾವ್ಲಿಂ ಉಲಯ್ಲಾ. ದೇವಾಕ್ ಸವಾಲಾಂ ಕರ್ತಲೊ ವಾ ದಿಸೊವ್ಣ್ ವಾ ಉಗ್ಡಾಪಣ್ ಆಶೆತಲೊ ಆಪ್ಲ್ಯಾ ಪಿಶ್ಯಾ ವರ್ತನಾ ಖಾತಿರ್ ಮಾತ್ ನ್ಹಯ್ ಆಸ್ತಾಂ ಆಪ್ಲಿ ದೀಷ್ಟ್ ಪುರ್ತಾ ಮಾಪಾನ್ ಕ್ರಿಸ್ತಾಚೆರ್ ಖಿಂಚಯ್ತಾಸ್ತಾಂ ಆಜುನ್ಯಾ ಚಡ್ಡಿಕ್ ನವಪಣ್ ಆಶೆಂವ್ಚೆ ವರ್ವಿಂ ದೇವಾಕ್ ಅಕ್ಕಾನ್ ಕರ್ತಾ."⁴³ ಪರಿಣಾಮ್ ಜಾವ್ನ್ "ಖಾಸ್ಗಿ ಉಗ್ಡಾಪಣಾ ಥಾವ್ನ್ ದೇವಾಚೆಂ ಉತರ್ ವೆಗ್ಳೆಂ ಕರ್ಚೆ ವಿಶಿಂ ಭಾವಾಡ್ತಾಂಕ್ ಆಧಾರ್ ದಿಂವ್ಚೆ" ಗರ್ಜೆ ವಿಶಿಂ ಸಿನೊದ್ ಸಭೆನ್ ಸಾಂಗ್ಲಾಂ.⁴⁴ ಖಾಸ್ಗಿ ಉಗ್ಡಾಪಣಾಂ ಕ್ರಿಸ್ತಾಚೆಂ ನಿಶ್ಚಿತ್ ಉಗ್ಡಾಪಣ್ 'ಪುರ್ತೆಂ' ಕರುಂಕ್ ನ್ಹಯ್, ಪೂಣ್ ತಾಚೆರ್ ಆಧಾರುನ್ ಚರಿತ್ರೆಚ್ಯಾ ಫಲಾಣ್ಯಾ ವೆಳಾರ್ ತೆಂ ಜಿಯೆಂವ್ಕ್ ಏಕ್ ಆಧಾರ್"⁴⁵ ಖಾಸ್ಗಿ ಉಗ್ಡಾಪಣಾಂಚೆಂ ಮಹತ್ವ್ ಸಾರ್ವತ್ರಿಕ್ ಉಗ್ಡಾಪಣಾಂಚ್ಯಾಕ್ಯಾ ವೆಗ್ಳೆಂ. ದುಸ್ರ್ಯಾಂತ್ ದೇವ್ ಮನ್ಶಾ ಉತ್ರಾಂನಿ ಪವಿತ್ರ್ ಸಭಾ ಮ್ಹಳ್ಯಾ ಜಿವಾಳ್ ಸಮುದಾಯಾಚ್ಯಾ ಮಧ್ಯಸ್ಥಪಣಾಂತ್ ಉಲಯ್ತಾ. ಖಾಸ್ಗಿ ಉಗ್ಡಾಪಣಾಂಚೆಂ ಸತ್ ಪಾರ್ಕುಂಚೆಂ ಹಾತೆರ್ ಮ್ಹಳ್ಯಾರ್ ತೆಂ ಕ್ರಿಸ್ತಾ ತೆವಿಂ ದಿಶಾ ದವುನ್ ಆಸ್ಲೆಂ ಜಾಯ್. ಜರ್ ತಾಚೆ ಥಂಯ್ - ಜೊ ಆಮ್ಕಾಂ ಸುವಾರ್ತೆ ಥಂಯ್ ವ್ಹರ್ತಾ ತಾಚೆ ಥಂಯ್ ಪಾವಯ್ತಾ, ತರ್ ತೆಂ ಪವಿತ್ರ್ ಅತ್ಮಾ ಥಾವ್ನ್ ಯೆನಾ. ಖಾಸ್ಗಿ ಉಗ್ಡಾಪಣ್ ಭಾವಾಡ್ತಾಕ್ ಆಧಾರ್ ಆನಿ ಸಾರ್ವತ್ರಿಕ್ ಉಗ್ಡಾಪಣಾಕ್ ಉಲ್ಲೇಕ್ ಕರ್ತಾ ದೆಕುನ್ ತೆಂ ಆಪ್ಲೆಂ ಖಿರೆಪಣ್ ದಾಕಯ್ತಾ. ಪವಿತ್ರ್ ಸಭೆನ್ ಖಾಸ್ಗಿ ಉಗ್ಡಾಪಣ್ ಮಾನುನ್ ಘೆಂವ್ಚೆಂ ಮ್ಹಳ್ಯಾರ್ ತಾಚೊ ಸಂದೇಶ್ ಭಾವಾಡ್ತಾಕ್ ಆನಿ ನಿಶಿಕ್ ಕಾಂಯ್ಚ್ ವಿರೋಧ್ ನಾ, ತೆಂ ಪರ್ಗಟುಂಕ್ ಯೋಗ್ಯ್ ಆನಿ

ಭಾವಾಡ್ತಾಂನಿ ತಾಕಾ ಆಪ್ಲಿ ನಿಷ್ಠಾ ದಾಕೊವ್ಣೆತ್ ಮ್ಹಣ್ ಸುಚಿಯ್ತಾ. ಖಾಸ್ಗಿ ಉಗ್ಡಾಪಣ್ ಏಕ್ ನವೊ ಭರ್ ಆಸಾ ಕರಿತ್, ಭಕ್ತಿಪಣಾಚ್ಯೊ ನವ್ಯೊ ವಾಟೊ ಉಗ್ಡೊ ಕರಿತ್ ವಾ ಆದ್ಲೊ ಚಡ್ ಗೂಂಡ್ ಕರಿತ್, ತಾಕಾ ಪ್ರವಾದಿಕ್ ಗೂಣ್ ಆಸಾತ್ (ಪಳೆ, 1 ಥೆಸ್ಸಾ 5:19-21), ಆನಿ ಎಕಾ ಫಲಾಣ್ಯಾ ವೆಳಾರ್ ಸುವಾರ್ತಾ ಜಿಯೆಂವ್ಕ್ ಆನಿ ಸಮ್ಜುಂಕ್ ಬರೊ ಆಧಾರ್ ಜಾಯ್; ದೆಕುನ್ ತೆಂ ಹಳ್ಳಾಯೆನ್ ಘೆಂವ್ಚೆಂ ನ್ಹಯ್. ತೆಂ ಏಕ್ ಆಧಾರ್ ಪೂಣ್ ತಾಚೊ ಉಪಯೋಗ್ ಕಾಯ್ದಾಚೊ ನ್ಹಯ್. ಖಿಯಾಚ್ಯಾ ಘಡಿತಾಂತ್ ತೆಂ ಏಕ್ ಸರ್ವಾಂಕ್ ಸಾಲ್ವಾಸಾಂವಾಚಿ ಥಿರ್ ವಾಟ್-ಭಾವಾಡ್, ಭರ್ವಸೊ ಆನಿ ಮೋಗ್ ವಾಡೊಂವ್ಚೆಂ ಹಾತೆರ್.⁴⁶

ದೇವಾಚೆಂ ಉತರ್ ಆನಿ ಪವಿತ್ರ್ ಅತ್ಮೊ:

15. ಸಂಸಾರಾಕ್ ದೇವಾಚೆಂ ಶೆವಟಿಂಚೆಂ ಆನಿ ನಿಶ್ಚಿತ್ ಉತರ್ ಹ್ಯೆ ವಿಶಿಂ ನಿಯಾಳ್ ಲ್ಲ್ಯಾ ಉಪ್ರಾಂತ್ ದಯ್ವಿಕ್ ಉತ್ರಾ ಸಂಬಂಧಿ ಪವಿತ್ರ್ ಅತ್ಮಾಚ್ಯಾ ಮಿಸಾಂವಾ ವಿಶಿಂ ವಿವರುಂಕ್ ಜಾಯ್. ಖಿರೆಂ ಮ್ಹಳ್ಯಾರ್ ಪರಾಕ್ರೀಚ್ಯಾ ವಾವ್ರಾ ಬಗರ್ ಕ್ರಿಸ್ತಾಂವ್ ಉಗ್ಡಾಪಣಾಚಿ ಖಿರೆ ಸಮ್ಜಣಿ ಆಸುಂಕ್ ಸಾಧ್ಯ್ ನಾ. ದೇವಾಚೆಂ ಸ್ವಉಗ್ಡಾಪಣ್ ಸದಾಂಚ್ ಪುತಾ ಆನಿ ಪವಿತ್ರ್ ಅತ್ಮಾ ಸಂಗಿಂ ಸಂಬಂಧ್ ಆಟಾಪ್ತಾ. ತಾಕಾ ಲಿಯೊನ್ನಾಚೊ ಸಾಂತ್ ಇರೆನಾಂವ್ "ಬಾಪಾಚಿ ದೋನ್ ಹಾತ್" ಮ್ಹಣ್ ಉಲ್ಲೇಕ್ ಕರ್ತಾ.⁴⁷ ಪವಿತ್ರ್ ಪುಸ್ತಕ್ ಸಾಲ್ವಾಸಾಂವಾಚೆ ಚರಿತ್ರೆಂತ್ ಆನಿ ಪ್ರತ್ಯೇಕ್ ಜಾವ್ನ್ ದೇವಾಚ್ಯಾ ಜಿವಿತಾಂತ್ ಪವಿತ್ರ್ ಅತ್ಮಾಚೆ ಹಾಜೆ ವಿಶಿಂ ಉಲಯ್ತಾ. ತೊ ಪವಿತ್ರ್ ಅತ್ಮಾ ವರ್ವಿಂ ಮರಿಯೆ ಥಾವ್ನ್ ಗರ್ಭಿ ಸಂಭವ್ಲೊ (ಪಳೆ, ಮಾತೆವ್ 1:18, ಲೂಕ್ 1:35). ಆಪ್ಲ್ಯಾ ಸಾಮಾಜಿಕ್ ಮಿಸಾಂವಾಚೆ ಸುರಾತೆರ್, ಜೊರ್ದಾನ್ ನ್ಹಯ್ ತಡಿರ್, ಪಾವ್ಲ್ಯಾ ರುಪಾರ್ ಆಪ್ಣಾಚೆರ್ ಪವಿತ್ರ್ ಅತ್ಮೊ ದೆಂವ್ಲೊ ತೊ ಪಳೆತಾ (ಪಳೆ, ಮಾತೆವ್ 3:16), ಹ್ಯಾಚ್ ಅತ್ಮಾನ್ ಜೆಜು ವಾವುರ್ತಾ, ಉಲಯ್ತಾ ಆನಿ ಅನಂದ್ಪರಿತ್ ಜಾತಾ (ಪಳೆ, ಲೂಕ್ 10:21) ಆನಿ ಅತ್ಮಾ ಥಂಯ್ ತೊ ಸ್ವತಾಕ್ ಭೆಟಯ್ತಾ (ಪಳೆ, ಹೆಬ್ರೆವ್ 9:14). ಸಾಂ ಜುವಾಂವ್ ಪರ್ವಾಣೆಂ ಆಪ್ಲ್ಯಾ ಮಿಸಾಂವಾಚೆ ಆಕ್ರೆಕ್ ಆಪ್ಲ್ಯಾ ಮರಣ್ ಆನಿ ಆಪ್ಣಾ ವಯ್ ಅತ್ಮೊ ಧಾಡ್ಚಾಕ್ ಸಂಬಂಧ್ ರಚ್ತಾ (ಪಳೆ, ಜು 16:7). ಜಿವಂತ್ ಜೆಜು, ಆಪ್ಲೆ ಕುಡಿರ್ ಪಾಶಾಂವಾಚೆ ಗುರ್ತ್ ಆಸುನ್, ಉಪ್ರಾಂತ್ ಪವಿತ್ರ್ ಅತ್ಮಾಕ್ ಪಾಟಯ್ತಾ (ಪಳೆ, ಜು 20:22) ಆನಿ ಶಿಸಾಂಕ್ ಆಪ್ಲ್ಯಾ ಮಿಸಾಂವಾಂತ್ ವಾಂಟಿಲಿ ಕರ್ತಾ (ಪಳೆ, ಜು 20:21), ಪವಿತ್ರ್ ಅತ್ಮೊ ಸರ್ವ್ ಸಂಗಿ ಶಿಕೊಂವ್ಕ್

ಆನಿ ಕ್ರಿಸ್ತಾನ್ ಸಾಂಗ್ಲೆಂ ಸಗ್ಳೆಂ ತಾಂಚ್ಯಾ ಉಗ್ಡಾಪಣ್ ಹಾಡುಂಕ್ ಆಸಾ (ಪಳೆ, ಜು. 14:26). ತೊ ಸತಾಚೊ ಅತ್ಮೊ (ಪಳೆ, ಜು. 15:26) ಶಿಸಾಂಕ್ ಪುರ್ತಾ ಸತಾಕ್ ಪಾವಯ್ಲೊ (ಪಳೆ, ಜು 16:13). ನಿಮಾಣೆಂ ಪೆಂತೆಕೊಸ್ತಾ ದಿಸಾ ಮರಿಯೆ ಸಂಗಿಂ ಮಾಗ್ಣಾಕ್ ಜಮ್ಲಲ್ಯಾ ಬಾರಾ ಜಣಾಂಚೆರ್ ಪವಿತ್ರ್ ಅತ್ಮೊ ದೆಂವ್ಲೊ (ಪಳೆ, ಧ.ಕ್ಯ. 2:1-4) ಆನಿ ಜನಾಂಗಾಂಕ್ ಬರಿ ಖಬರ್ ಪರ್ಗಟ್ಲೆಂ ಮಿಸಾಂವ್ ಹಾತಿಂ ಘೆಂವ್ಕ್ ತಾಂಕಾಂ ಬಳ್ ದಿತಾ ತೆ ವಿಶಿಂ ಧರ್ಮ್‌ದುತಾಂಚಿಂ ಕೃತ್ಯಾಂ ಪುಸ್ತಕಾಂಕ್ ಆಮಿ ವಾಚ್ತಾಂವ್.⁴⁸ ಪವಿತ್ರ್ ಅತ್ಮಾಚ್ಯಾ ವಾವ್ರಾ ವರ್ವಿಂ ದೇವಾಚೆಂ ಉತರ್ ಮನ್ಶಾಚ್ಯಾ ಉತ್ರಾಂನಿ ಉಚಾರ್ಲಾಂ. ಪುತಾಚೆಂ ಆನಿ ಪವಿತ್ರ್ ಅತ್ಮಾಚೆಂ ಮಿಸಾಂವ್ ವೆಗ್ಳೆಂ ಕರುಂಕ್ ಜಾಯ್ ಆನಿ ತೆಂ ಸಾಲ್ವಾಸಾಂವಾಚೆಂ ಏಕ್ ಯೋಜನ್ ಆಟಾಪ್ತಾ. ದೇವಾಚೆಂ ಉತರ್ ಆಂಕ್ವಾರ್ ಮರಿಯೆ ಉದರಿಂ ಮನಿಸ್ ಜಾಂವ್ಚೆ ಉದೆಶಿಂ ವಾವುರ್ತಾ ತೊಚ್ ಅತ್ಮೊ ಜೆಜುಕ್ ತಾಚ್ಯಾ ಅಖ್ಯಾ ಮಿಸಾಂವಾಂತ್ ವಾಟ್ ವ್ಹರ್ತಾ ಆನಿ ಶಿಸಾಂಕ್ ಭಾಸಾಯಿಲ್ಲೊ ಅತ್ಮೊಯ್ ತೊಚ್. ಪ್ರವಾದ್ಯಾಂ ವರ್ವಿಂ ಉಲಯಿಲ್ಲೊ ಆನಿ ದೇವಾಚೆಂ ಉತರ್ ಪರ್ಗಟ್ಲಾ ಆಪ್ಲ್ಯಾ ವಾವ್ರಾಂತ್ ಪವಿತ್ರ್ ಸಭೆಕ್ ಆನಿ ತಶೆಂಚ್ ಆಪೊಸ್ತಲಾಂಕ್ ತಾಂಚೆ ಪರ್ಗಟ್ಲೆಂತ್ ಪ್ರೇರಣ್ ದಿಂವ್ಚೊ ಅತ್ಮೊ ತೊಚ್; ಆನಿ ನಿಮಾಣೆಂ ತೊಚ್ ಅತ್ಮೊ ಪವಿತ್ರ್ ಧರ್ಮ್‌ಗ್ರಂಥಾಚ್ಯಾ ಬರೊವ್ಪಾಂಕ್ ಪ್ರೇರಣ್ ದಿತಾ. 16. ಹಿ ಪವಿತ್ರ್ ಅತ್ಮಾ ಸಂಬಂಧಿತ್ ದಿಶಾ ಪಳೆವ್ನ್ ಸಿನೊದ್ ಬಾಪಾಂನಿ ಪವಿತ್ರ್ ಸಭೆಚ್ಯಾ ಜಿವಿತಾಂತ್ ಆನಿ ಪವಿತ್ರ್ ಪುಸ್ತಕಾ ಸಂಬಂಧಿ ಭಾವಾಡ್ತಾಂಚ್ಯಾ ಕಾಳ್ಜಾಂನಿ ಪವಿತ್ರ್ ಅತ್ಮಾಚ್ಯಾ ವಾವ್ರಾಚ್ಯಾ ಮಹತ್ವಾ ವಿಶಿಂ ಭರ್ ದಿಲೊ.⁴⁹ "ಸತಾಚೊ ಅತ್ಮೊ" ಪ್ರಭಾವಿತ್ ರಿತಿನ್ ವಾವುರ್ಲೆ ಶಿವಾಯ್ (ಜು. 14:16) ದೇವಾಚ್ಯಾ ಉತ್ರಾಂಚೊ ಅರ್ಥ್ ಸಮ್ಜುಂಕ್ ಜಾಯ್ನಾ. ಸಾಂತ್ ಇರೆನಾಂವ್ ಸಾಂಗ್ತಾ ತಶೆಂ: "ಜಿಂ ಕೊಣ್ ಅತ್ಮಾ ಥಂಯ್ ವಾಂಟೊ ಘೆನಾಂತ್ ತಿಂ ಆಪ್ಲೆ ಆವಯ್ (ಪವಿತ್ರ್ ಸಭಾ)ಚೆ ಪಾಸ್ಚೆ ಥಾವ್ನ್ ಜಿವಿತಾಚೆಂ ಖಾಣ್ ಘೆನಾಂತ್; ತಿಂ ಕ್ರಿಸ್ತಾಚೆ ಕುಡಿ ಥಾವ್ನ್ ವ್ಹಾಲ್ತಾ ತೆ ನಿತಳ್ ಝರಿ ಥಾವ್ನ್ ಕಿತೆಂಚ್ ಘೆನಾಂತ್"⁵⁰ ಜಶೆಂ ಆಮ್ಕಾಂ ಜೆಜುಚಿ ಕೂಡ್, ತಾಚಿ ಎವ್ಕರಿಸ್ತಿಕ್ ಕೂಡ್ ಆನಿ ಪವಿತ್ರ್ ಪುಸ್ತಕಾಚಿ ಕೂಡ್, ಹಾಂತುಂ ಥಾವ್ನ್ ಪವಿತ್ರ್ ಅತ್ಮಾಚ್ಯಾ ವಾವ್ರಾ ವರ್ವಿಂ ದೇವಾಚೆಂ ಉತರ್ ಮೆಳ್ತಾ ತಶೆಂ ತ್ಯಾಚ್ ಪವಿತ್ರ್ ಅತ್ಮಾ ವರ್ವಿಂ ತೆಂ ಖಿರಾನ್‌ಚ್ ಘೆಂವುಂ ಯೆತಾ ಆನಿ ಸಮ್ಜುಂ ಯೆತಾ. ಕ್ರಿಸ್ತಾಂವ್ ಸಂಪ್ರದಾಯಾಚೆ ಸಕ್ವಡ್ ಮ್ಹಣ್ ಬರೊವ್ಪಿ

ಭಾವಾಡ್ತಾಂಕ್ ಪವಿತ್ರ್ ಪುಸ್ತಕಾಂ ಥಂಯ್ ಆ ಸಜೆ ತ್ಯಾ ಸಂಬಂಧಾಂತ್ ಪವಿತ್ರ್ ಅತ್ಮಾಚ್ಯಾ ಮಹತ್ವಾ ವಿಶಿಂ ಎಕಾ ತಾಳ್ಯಾನ್ ಉಲಯ್ತಾತ್. ಸಾಂ ಜುವಾಂವ್ ಕ್ರಿಸೊಸಾಂವ್ ಅಶೆಂ ಮ್ಹಣ್ತಾ: "ಸುವಾರ್ತೆಂತ್ ಆಟಾಪ್ಲಲ್ಯಾ ಸಂಗಿಂಚೊ ಖಿರೊ ಅರ್ಥ್ ಆಪ್ಣಾವ್ನ್ ಬರ್ಪೂರ್ ಬರೆಪಣ್ ಜೊಡ್ಚಾಕ್ ಪವಿತ್ರ್ ಪುಸ್ತಕಾಕ್ ಅತ್ಮಾಚೆಂ ಉಗ್ಡಾಪಣ್ ಗರ್ಜ್ ಆಸಾ"⁵¹ ತಶೆಂಚ್ ಸಾಂ ಜೆರೊಮ್‌ಯಿ ಖಾತ್ರನ್ ಅಶೆಂ ಸಾಂಗ್ತಾಂ: "ಆಮ್ಕಾಂ ಪ್ರೇರಣ್ ದಿತಲ್ಯಾ ಪವಿತ್ರ್ ಅತ್ಮಾಚೆ ಕುಮ್ಬೆ ಶಿವಾಯ್ ಆಮಿ ಪವಿತ್ರ್ ಪುಸ್ತಕ್ ಸಮ್ಜುಂಕ್ ಸಕನಾಂವ್"⁵² ಸಾಂ ಗ್ರೆಗೊರ್ ವರ್ತೊ ಬೈಬಲಾಚ್ಯಾ ಆರಂಭಾ ಆನಿ ಅರ್ಥ್ ವಿವರಾ ವಿಶಿಂ ಅಪುರ್ಬಾಯೆನ್ ಭರ್ ಫಾಲ್ತಾ: "ಪವಿತ್ರ್ ತೆಸ್ತಾಮೆಂತಾಚಿಂ ಉತ್ರಾಂ ತಾಣೆಂಚ್ ಘಡ್ಲಿಂ ಆನಿ ತಾಣೆಂಚ್ ತಾಂಚೊ ಅರ್ಥ್ ಪರ್ಗಟ್ಲೊ"⁵³ ಸಾಂ ವಿತೊರಿಚೊ ರಿಚಾರ್ಡ್ ಅಶೆಂ ಮ್ಹಣ್ತಾ: ಆಮ್ಕಾಂ ಪವಿತ್ರ್ ಬರಪ್ ಸಮ್ಜುಂಕ್ ಅತ್ಮಾ ಥಾವ್ನ್ ಪ್ರೇರಣ್ ಮೆಳ್ತೆ ಆನಿ ಶಿಕ್ವಿತ್ ಜಾಲ್ಲೆ "ಪಾವ್ಲ್ಯಾಚೆ ದೊಳೆ" ಜಾಯ್.⁵⁴ ಹಾಂಗಾಯ್ ಹಾಂವ್ ಪವಿತ್ರ್ ಅತ್ಮೊ ಆನಿ ದೇವ್‌ಸ್ತುತಿಂತ್ ಮೆಳ್ಚೆ ಪವಿತ್ರ್ ಪುಸ್ತಕಾಚಿಂ ವಾಚ್ಪಾಂ-ಹಾಂಚೆ ಥಂಯ್ ಭಾವಾಡ್ತಾಂಕ್ ದೇವಾಚೆಂ ಉತರ್ ಪರ್ಗಟ್ ಜಾತಾ, ಆಯ್ಕುಂಕ್ ಮೆಳ್ತಾ ಆನಿ ಅರ್ಥುನ್ ಸಾಂಗ್ತಾತ್ - ಹಾಂಚ್ಯಾ ಮಧ್ಯಾ ಬಾಂದಾಕ್ ಮೆಳ್ತಾ ತೆ ಸಾಕ್ವೆ ವಿಶಿಂ ಭರ್ ಫಾಲ್ತಾಂ. ಆದ್ಲ್ಯಾ ಮಾಗ್ಣಾಂನಿ ವಾಚ್ಪಾಂ ಪರ್ಗಟ್ಲೆ ಆದಿಂ ಪವಿತ್ರ್ ಅತ್ಮಾಚೆ ಪಾಟೊವ್ಣೆ ಖಾತಿರ್ ಕರ್ತಾ ಮಾಗ್ಣಾಂತ್ಯಾ ಹಾಕಾ ಸಾಕ್ ಮೆಳ್ತಾ: "ತುಜ್ಯಾ ಪರಾಕ್ರೀತ್ ಸ್ಥಿರಿತಾಕ್ ಆಮ್ಚ್ಯಾ ಕಾಳ್ಜಾಂನಿ ಧಾಡ್ ಆನಿ ತಾಣೆಂ ಪ್ರೇರಿತ್ ಕೆಲ್ಲೆಂ ಪವಿತ್ರ್ ಪುಸ್ತಕ್ ಆಮ್ಕಾಂ ಸಮ್ಜುಂಕ್ ದಿ; ಆನಿ ಹಾಂಗಾ ಜಮ್ಲಲ್ಯಾ ಭಾವಾಡ್ತಾಂನಿ ಘಾಯ್ಲೊ ಆಪ್ಣಾಂವ್ಚಾಕ್ ಹಾಂವೆಂ ಸಾಕ್ವೆ ರಿತಿರ್ ತಾಚೊ ಅರ್ಥ್ ವಿವರಿಸೆಂ ಕರ್". ಪ್ರವಚನಾಚೆ ಆಕರಿಕೆಯಿ ಭಾವಾಡ್ತಾಂಚೆರ್ ಅತ್ಮಾಚಿಂ ದೆಣಿಂ ಧಾಡುಂಕ್ ಮಾಗ್ಣೆಂ ಕರ್ಚೆಂ ಆಮಿ ಪಳೆತಾಂವ್: "ದೇವಾ, ಆಮ್ಚೆ ಸಾಂಬಾಳ್ಕಾರಾ... ಹೆ ಪರ್ಜೆ ಖಾತಿರ್ ಆಮಿ ತುಜೆ ಲಾಗಿಂ ಮಾಗ್ತಾಂವ್. ತಾಂಚೆರ್ ಪವಿತ್ರ್ ಅತ್ಮಾಕ್ ಧಾಡ್; ಸೊಮಿ ಜೆಜು ತಾಂಚಿ ಭೆಟ್ ಕರುಂಕ್ ಯೆಂವ್, ಸರ್ವಾಂಚೆ ಮತಿಂತ್ ತೊ ಉಲೊಂವ್, ತಾಂಚಿಂ ಕಾಳ್ಜಾಂ ಭಾವಾಡ್ತಾಕ್ ಆಯ್ಕಿಂ ಕರುಂ ಆನಿ ಆಮ್ಚೆ ಅತ್ಮೆ ತುಜೆಶಿಂ ವೊಡ್, ಕಾಕುಳ್‌ದಾರ್ ದೇವಾ"⁵⁵ ಪವಿತ್ರ್ ಸಭೆಂತ್ ಆನಿ ಭಾವಾಡ್ತಾಂಚ್ಯಾ ಕಾಳ್ಜಾಂನಿ ವಾವುರ್ತಾ ತ್ಯಾ ಪರಾಕ್ರೀತಾಕ್ ಉಗ್ಡಿ ಉರ್ತಾ ಬಗರ್ ಆಮ್ಚ್ಯಾನ್ ಉತ್ರಾಚೊ ಅರ್ಥ್ ಸಮ್ಜುಂಕ್ ಜಾಯ್ನಾ ತೆಂ ಹೆ ವರ್ವಿಂ ಸ್ಪಷ್ಟ್ ಜಾತಾ.

75

ಭಕ್ತಾಚಿ ಆಶಾ

ಭಕ್ತಾಚಿ ಹಿ ಆಶಾ
ಜಾತಲಿ ತುಜಿ ಸೆವಾ
ಮಂದಿರಾಂತ್ಲಿ ದಿವ್ಯಾ ವಾತ್
ಚಂದನಾಚಿ ಉಜ್ವಾತ್

ಫುಲಾಂ ಝಲ್ಯಾಂತ್ಲಿ ಪಾಕ್ಳಿ
ತುಜ್ಯಾ ದಾರಾಚಿ ಖಿಳ್
ಜಾಂವ್ಕ್ ಆಶಾ ಹ್ಯಾ ಭಕ್ತಾಚಿ
ಮಂದಿರಾಚೆಂ ಪಾಂಯ್ ಪುಸ್ತೆಂ
ತುಜ್ಯಾ ವ್ಹಾಣಾಚೆಂ ಚಾಮ್ಡೆಂ
ತುಜ್ಯಾ ಧುಂಪೆಲಾಂತ್ಲೊ ಧುಂಪ್
ಮಂದಿರಾಂತ್ಲಿ ಕಾಂಪಿಣ್
ಜಾಂವ್ಕ್ ಆಶಾ ಹ್ಯಾ ಭಕ್ತಾಚಿ

ಕೊಂಕ್ರಿಪಣ್: ಅಂಕಿಕರಣಾಚ್ಯಾ ಕಾಳಾರ್ ಕೊಂಕ್ರಿಣ್

ಪ್ರಸ್ತಾವನ್
 ಮನ್ಯಾಚ್ಯಾ ಇತಿಹಾಸಾಂತ್ ವೆವೆಗ್ಳೆ ಯುಗ್ ಯೆವ್ನ್ ಗೆಲೆ. ಬರಿಂ ಇತಿಹಾಸ್ ಆನಿ ಇತಿಹಾಸಾಚೆ ಆದಿಂ, ಹೈ ನದ್ರೆನ್ ಆಮಿ ತಾಂಚೆಂ ವರ್ಗೀಕರಣ್ ಕೆಲ್ಯಾರ್ ಫಾತ್ರಾ ಯುಗ್, ಕಾಂಶಾ ಯುಗ್ ಆನಿ ಲೊಂಕ್ಡಾಯುಗ್ ಮ್ಹಳ್ಳ್ಯಾ ವರ್ಗೀಕರಣಾಕ್ ಚಡ್ ಮಾನ್ಯತಾಯ್ ಆಸಾ. ಸಂಸಾರಾಚ್ಯಾ ವಿಂಗಡ್ ವಿಂಗಡ್ ಸುವಾತ್ಯಾಂನಿ ತಾಚೆಂ ವರ್ಗೀಕರಣ್ ಆನಿ ವರ್ಗೀಕರಣಾಚಿಂ ವರ್ಣಾಯ್ ವೆಗ್ಳಿಂ ಆಸಾತ್. ಪೂಣ್ ಅಟ್ರಾವ್ಯಾ ಶೆಕ್ಡ್ಯಾ ಉಪ್ರಾಂತ್ ಉದ್ಯೋಗೀಕರಣಾಕ್ / ಉದ್ಯೋಗೀಕರಣಾಕ್ (industrialization) ಲಾಗುನ್ ಏಕ್ ನವೊ ಆಧುನಿಕ್ ಯುಗ್ ಸುರು ಜಾಲೊ. ಹಾಚೊ ಪ್ರಭಾವ್ ಸಂಸಾರ್ಭರ್ ಪಡ್ಲೊ. ಹ್ಯಾ ಆಧುನಿಕ್ ಯುಗಾಂತ್ ಏಕ್ ಮಹತ್ವಾಚೊ ಆನಿ ಚಡ್ ಪ್ರಭಾವ್ ಶೀಲ್ ಕಾಳ್ ಮ್ಹಳ್ಳಾರ್ ಹೊ: ಅಂಕಿಕರಣಾಚೊ ಕಾಳ್ (digital age).

ಅಂಕಿಕರಣಾಚ್ಯಾ ಹ್ಯಾ ಕಾಳಾರ್ ಬರೆಂ ವಾಯ್ ಸಕ್ಡ್ ಪಾತಳ್ತಾಂ. ಅಂಕಿಕರಣಾಚ್ಯಾ ಕಾಳಾರ್ ಕೊಂಕ್ರಿಚೊ ಕಿತೆಂ ಫುಡಾರ್, ಕೊಂಕ್ರಿ ಭಾಶೆಕ್ ತೊ ಕಸೊ ಉಪ್ಕಾರ್ತಾ? ಮ್ಹಳ್ಳ್ಯಾ ಸವಾಲಾಂಚೆರ್ ಹ್ಯಾ ನಿಬಂಧಾಂತ್ ಏಕ್ ಮೊಟೊ ನಿಯಾಳ್ ಕೆಲಾ. ಅಂಕಿಕರಣಾಚೊ ಸಂಸಾರ್ ಮ್ಹಣ್ತಾನಾ ಜಾಯ್ತ್ಯೊ ಗಜಾಲಿ ಹಾತಾಳುಂಕ್ ಜಾತಾತ್. ಪೂಣ್ ಹಾಂವೆಂ ಹಾಂಗಾ ಫಕತ್ ಅಂಕಿಕರಣಾಚೊ ಕಾಳ್ ಹಾಚೊ ಅರ್ಥ್ ಸ್ವಲ್ಪ್ ಕರುನ್ ಕೊಂಕ್ರಿ ಸಂಕೇತ್ ಸ್ಥಳಾಂಚೆರ್ / ಜಾಳಿಜಾಗ್ಯಾಂಚೆರ್, ಯುಟ್ಯೂಬ್ ಚಾನಲಾಂಚೆರ್, ಕೊಂಕ್ರಿ ಚಲನ್ ಚಿತ್ರಾಂಚೆರ್ ಆನಿ ವಾಟ್ಸಾಪಾಚೆರ್ ಮ್ಹಜೆಂ ಚಿಂತಪ್ ಆಟಯ್ಲಾಂ.

ಅಂಕಿಕರಣಾಚೊ ಕಾಳ್ ಮ್ಹಳ್ಳಾರ್ ಕಿತೆಂ?

ಅಂಕಿಕರಣಾಚೊ ಕಾಳ್ ವಾ 'digital age' ವಿಸಾವ್ಯಾ ಶೆಕ್ಡ್ಯಾಚಿಂ ಏಕ್ ಮೊಲಾಧಿಕ್ ದೆಣೆಂ. ಹ್ಯಾ ಕಾಳಾಕ್ ಮಾಹಿತಿಯುಗ್ (information age) ಲೆಗುನ್ ಮ್ಹಣ್ತಾತ್. ಹ್ಯಾ ದೆಣ್ಯಾ ವರ್ವಿಂ ಮಾಹೆತ್ ಆನಿ ಖಬ್ರೊ ಸಂಸಾರ್ಭರ್, ಕೆದ್ನಾಯ್, ಕಿತ್ಲಾಯ್ ಮಾಪಾನ್ ಆಮ್ಚ್ಯಾನ್ ಪಾತಾಳುಂಕ್ ಜಾತಾ. ಅಂಕಿಕರಣ್ ಏಕ್ ಉದ್ಯೋಗೀಕ್ ಕ್ರಾಂತಿ (industrial revolution) ಹಾಡುಂಕ್ ಸಕ್ತಾ. ಹ್ಯಾ ಕಾಳಾಚಿ ಸುರ್ವಾತ್ ಸುಮಾರ್ 1970 ವರ್ಣಾಂ ಉಪ್ರಾಂತ್ ಜಾಲಿ ಅಶೆಂ ಜಾಣ್ಕಾರಾಂಚೆಂ ಮತ್. ಕಾರಣ್ ಹ್ಯಾ ಕಾಳಾ ಉಪ್ರಾಂತ್ ಖಾಸ್ಗಿ ಸಂಗಣಕ್ (personal computer) ಆನಿ ಹೆರ್ ಮಾಹಿತಿ ಪ್ರಸಾರ್ ಕರ್ಚ್ಯಾ ಯಂತ್ರಾಂಚಿ ವಾಪರಿ ವಾಡ್ಲಿ. ತಾಚಿ ಪ್ರಸಾರ್ಲಿ ಲೆಗುನ್ ಫುಂಕ್ಯಾಕ್

ಆನಿ ಚಡ್ ವೆಗಾಚಿ. ಹಾಚೆಂ ಫಳ್ ಆಮಿ ಆಜ್ ಲೆಗುನ್ ಭೊಗುನ್ ಆಸಾಂವ್. ಸಂಸಾರ್ ಭರ್ ಹಾಚೊ ಪ್ರಭಾವ್ ಪಡ್ಲೊ. ಭಾರತಾಂತ್ ಆನಿ ಭಾರತೀಯ್ ಮನ್ಯಾಂ ಮಧೆಂ ಹ್ಯಾ ಗಿನ್ಯಾನಾ ವರ್ವಿಂ ಚಡ್ಚ್ ಉದರ್ಗತ್ ಜಾಂವ್ಕ್ ಲಾಗ್ಲಿ. ಹಾಕಾಚ್ ಲಾಗುನ್ ಅಮೇರಿಕಾ ಆನಿ ಇಂಗ್ಲೆಂಡ್ ತಸಲ್ಯಾ ಪ್ರಗತ್ ದೆಶಾಂನಿ ಐ. ಟಿ. ಮಳಾರ್ ಚಡಾಂತ್ ಚಡ್ ಭಾರತೀಯ್ ಆಪ್ಲೆಂ ಯೋಗ್‌ದಾನ್ ದೀವ್ನ್ ಆಸಾತ್. ಕೊಂಕ್ರಿ ಮನಿಸ್ ಲೆಗುನ್ ಹಾಂತುಂ ಪಾಟಿಂ ಉರುಂಕ್ ನಾಂತ್. ಕೊಂಕ್ರಿ ಭಾಶೆ ಖಾತಿರ್ ವಾವುರ್ಚ್ಯಾ ವಾವ್ರಾಡ್ಯಾಂನಿ ಅಂತರ್ಜಾಳಾಚೆರ್ (internet), ಸಂಗೀತ್ ಆನಿ ಚಲ್ಚಿತ್ರಾಂಚ್ಯಾ ಮಳಾರ್ ಆಪ್ಲೆಂ ದೆಣೆಂ ಸಂಸಾರಾಕ್ ದಾಕೊವ್ನ್ ದಿಲೆಂ. ಏಕ್ ಲ್ಹಾನ್ ಭಾಶಿಕ್ ಸಮಾಜ್ ಆಸುನ್ ಸಯ್ತ್, ವೆವೆಗ್ಳ್ಯಾ ಕೊಂಕ್ರಿ ಸವಯ್ತಾಂಯ್ ಚಾಚ್ಯಾ

ಜೀಸನ್ ಪಿಂತ್, SDB ಉದ್ಯಾವರ್



ಕೊಂಕ್ರಿ ಯುಟ್ಯೂಬ್ ಚಾನೆಲಾಂ

ಕೊಂಕ್ರಿ ಚ್ಯಾ ಮಳಾರ್, ಕೊಂಕ್ರಿ ಭಾಸ್ ಆನಿ ಸಂಸ್ಕೃತಾಯ್ ಪ್ರಸಾರುಂಕ್ ಥೊಡಿಂ ಕೊಂಕ್ರಿ ಯುಟ್ಯೂಬ್ ಚಾನೆಲಾಂ ಅಂತರ್ಜಾಳಾರ್ ಆಸಾತ್. ಹ್ಯಾ ಚಾನೆಲಾಂನಿ ಸದಾಂ ಪದಾಂ/ ಕಂತಾರಾಂ, ತಿಯಾತ್/ ನಾಟಕ್, ಧಾರ್ಮಿಕ್ ಕಾರ್ಯಾವಳಿ, ಚಲ್ಚಿತ್ರಾಂ, ಲಘು ಚಿತ್ರಾಂ, ಮುಲಾಕತಿ/ ಸಂದರ್ಶನಾಂ, ಧಾರಾವಾಹಿ ಇತ್ಯಾದಿ ಸಾದರ್ ಜಾತಾತ್. ಹಿಂ ಚಾನೆಲಾಂ ಪಳೆಂವ್ಕ್ ಫಕತ್ ಅಂತರ್ಜಾಳಾಚೊ ಸಂಪರ್ಕ್ (internet connection) ಪುರೊ. ಖಿಯಾಚ್ಯಾಯ್ ಮನ್ಯಾಕ್ ಸಂಸಾರಾಚ್ಯಾ ಖಿಯಾಚ್ಯಾಯ್ ಕೊನ್ಯಾ ಥಾವ್ನ್ ಚಾನೆಲಾಂ ಪಳೆಂವ್ಕ್ ಜಾತಾತ್. ಹಾಂಗಾ ಲಿಪಿಯೆಚೆಂ ಸವಾಲ್ ಉಪ್ಕಾರನಾ. ಸಂಸಾರ್ಭರ್ ಶಿಂಪಡ್ಲಲ್ಯಾ ಕೊಂಕ್ರಿ ಲೊಕಾಂಕ್ ಬಾಂದುನ್ ಹಾಡುಂಕ್ ಹಿ ಏಕ್ ಬರಿ ಗಜಾಲ್. ಫಕತ್ ಏಕ್‌ಚ್ ಸುಚೊವ್ಣಿ ಆಮ್ಕಾಂ ಹಾಂಗಾ ದಿಂವ್ಕ್ ಜಾತಾ - ಹ್ಯಾ ಕಾರ್ಯಾವಳಿಂನಿ ಏಕ್ ಗ್ರಾಂಥಿಕ್/ ಏಕ್‌ರುಪಿ ಕೊಂಕ್ರಿ ಭಾಸ್ ವಾಪುಂಕ್ ಪ್ರಯತ್ನ್ ಕರ್ಚೊ ಮ್ಹಣ್ತಾನಾ ಏಕ್ ಧಾರಾವಾಹಿ ವಾ ಗೀತ್ ಆಮಿ ಸಾದರ್ ಕರ್ತಾಂ ಜಾಲ್ಯಾರ್, ಫಕತ್ ಆಮ್ಚ್ಯಾಚ್ ಕೊಂಕ್ರಿ ಉಪ್-ಸಮಾಜಾ ಖಾತಿರ್ ನ್ಹಯ್, ಆಖ್ಯಾ ಕೊಂಕ್ರಿ ಸಮಾಜಾ ಖಾತಿರ್ ಆಮಿ ತಿ ಧಾರಾವಾಹಿ ವಾ ಗೀತ್ ರಚ್ಚೆಂ ಪಡ್ಲೆಂ.

ಕೊಂಕ್ರಿ ಚಲ್ಚಿತ್ರಾಂ

ಪಾಟ್ಲ್ಯಾ ಕಾಂಯ್ ವರ್ಣಾಂನಿ ಕೊಂಕ್ರಿ ಚಲ್ಚಿತ್ರಾಂಕ್ ಬರೊ ಪ್ರತಿಸಾದ್ ಮೆಳ್ಳಾ. ದರ್ಜೆದಾರ್ ಕೊಂಕ್ರಿ ಚಲ್ಚಿತ್ರಾಂ ಪಡ್ಲ್ಯಾರ್ ಸಾದರ್ ಜಾಲ್ಯಾಂತ್. ಕಾಂಯ್ ಚಲ್ಚಿತ್ರಾಂಕ್ ರಾಷ್ಟ್ರೀಯ್ ಆನಿ ಅಂತರ್‌ರಾಷ್ಟ್ರೀಯ್ ಪುರಸ್ಕಾರ್

ಸಯ್ತ್ ಫಾವೊ ಜಾಲ್ಯಾತ್. ಚಲ್ ಚಿತ್ರಾಂಚ್ಯಾ ಮಾಧ್ಯಮಾಂತ್ಲಾನ್ ಲೆಗುನ್ ಶಿಂಪಡ್ಲಲೊ ಕೊಂಕ್ರಿ ಲೋಕ್ ಎಕ್ವಾಂಯ್ ಯೆಂವ್ಕ್ ಲಾಗ್ಲಾ. ಚಡಾಂತ್ ಚಡ್ ಕೊಂಕ್ರಿ ಚಲ್ಚಿತ್ರಾಂ ಮನೋರಂಜನಾ ಖಾತಿರ್ ಆಸಾತ್. ಕಾಂಯ್ ಕೊಂಕ್ರಿ ಚಲ್ಚಿತ್ರಾಂನಿ ಸಮಾಜಿಕ್ ಆನಿ ಕುಟುಂಬಿಕ್ ವಿಷಯಾಂಚೆರ್ ನಿಯಾಳ್ ಜಾಲ್ಲೊ ಆಮ್ಕಾಂ ಪಳೆಂವ್ಕ್ ಮೆಳ್ಳಾ. ಸಾಂಗಾತಾಚ್ ಜರ್ ಕಲ್ಪನಾಚೆರ್ ಆದಾರ್ಲಿಂ ಕೊಂಕ್ರಿ ಚಲ್ಚಿತ್ರಾಂ (concept-based films) ಕಾಡ್ಲ್ಯಾರ್ ಕೊಂಕ್ರಿ ಭಾಶೆ ಸಾಂಗಾತಾಚ್ ತಿಂ ಕಲ್ಪನಾ ಲೆಗುನ್ ಲೊಕಾಕ್ ರುಚ್ಲಿ. ಆತಾಂಚ್ಯಾ ಕಾಳಾರ್ ಲೋಕ್ ಚಲ್ಚಿತ್ರಾಂ ಫಕತ್ ಮನೋರಂಜನಾ ಖಾತಿರ್ ಚ್ ಪಳಯ್ನಾ. ತಾಂತ್ಲಾನ್ ವೆವೆಗ್ಳ್ಯಾ ವಿಷಯಾಂಚೆರ್ ಚಿಂತಪ್ ಆಟಯಿಲ್ಲೆಂ ತೊ ಪಳೆಂವ್ಕ್ ಸೊದ್ತಾ. ಕೊಂಕ್ರಿ ಚಲ್ಚಿತ್ರಾಂನಿ ಕೊಂಕ್ರಿ ಸಂಸ್ಕೃತಾಯೆಚೆಂ ಲೆಗುನ್ ಪ್ರದರ್ಶನ್ ಜಾಂವ್ಕ್ ಜಾಯ್. ಫಕತ್ ಮುಕೆಲ್ ಚಾರ್ ಪಾಂಚ್ ಕೊಂಕ್ರಿ ಸಮಾಜಾಚ್ಯಾ ಲೊಕಾಂಚಿ ಸಂಸ್ಕೃತಾಯ್ ನ್ಹಯ್. ಆಂಕ್ಡ್ಯಾನ್ ಲ್ಹಾನ್ ಆಸ್ಲಲ್ಯಾ ಕೊಂಕ್ರಿ ಲೊಕಾಂ ವಿಶಿಂ ಲೆಗುನ್ ಮಾಹೆತಿ ದಿಂವ್ಚಿಂ ಚಲ್ಚಿತ್ರಾಂ ಆಮ್ಕಾಂ ಜಾಯ್. ಕೊಂಕ್ರಿ ಚಲ್ಚಿತ್ರಾಂ ಪಳವ್ಪಿ ಲೋಕ್ ಹೆರ್ ಭಾಶಿಕ್ ಸಮಾಜಾಂ ಪ್ರಾಸ್ ಉಣೊ ಮ್ಹಣ್ಚ್ ಚಲ್ಚಿತ್ರಾಚಿ ಭಾಸ್ ಸೊಂಪಿ ಆನಿ ಏಕ್‌ರುಪಿ ಆಸುಂಕ್ ಜಾಯ್. ಗೊಂಯಾಂತ್ ಕಾಂಯ್ ಮಾಪಾರ್ ಅಸಲಿಂ ಚಲ್ಚಿತ್ರಾಂ ಎದೊಳ್‌ಚ್ ಆಯಿಲ್ಲಿಂ ಆಮ್ಕಾಂ ಪಳೆಂವ್ಕ್ ಮೆಳ್ಳಾತ್. ನವಿಂ ಕೊಂಕ್ರಿ ಚಲ್ಚಿತ್ರಾಂ ಫಾಮಾದ್ ಕರ್ಚ್ಯಾಕ್ ಮರಾಠಿ, ಕನ್ನಡ್ ಆನಿ ಹಿಂದಿ ಸಿನೆಮಾಂತ್ ಪರ್ಜಳ್ಳಲ್ಯಾ ಕೊಂಕ್ರಿ ಭಾಶಿಕ್ ನಟ್ ಆನಿ ನಟಿಂಚೊ ಆದಾರ್ ಘೆಂವ್ಕ್ ಜಾತಾ.

ವಾಟ್ಸಾಪ್ ಕೊಂಕ್ರಿ

ಸ್ಯೂಟ್‌ಫೊನಾಚೆರ್ ಆಸ್ಲಲ್ಯಾ ತರೆಕ್ಚಾರ್ ಆಪ್ಲಿಕೇಶನಾಂ ಮಧೆಂ ಸದ್ಯಾಕ್ ವಾಟ್ಸಾಪ್ ಚಡ್ ಫಾಮಾದ್. ತಾಚೆ ವರ್ವಿಂ ಚಿತ್ರಾಂ/ ತಸ್ವಿರೊ, ವಿಡಿಯೊ ಕೊಲ್, ಆಡಿಯೊ ಸಂದೇಶ್, ವರ್ಡ್ ಫಾಯ್ಲಾಂ ಇತ್ಯಾದಿ ಎಕಾಮೆಕಾಕ್ ಧಾಡುಂಕ್ ಜಾತಾತ್. ವಾಟ್ಸಾಪ್ ಚಲೊವ್ಪಾಂಚೆ ವಾಹೆತಿ ಪರ್ವಾಣೆಂ ವಾಟ್ಸಾಪ್ ವಾಪರಾಂಚೊ ಆಂಕ್ಡೊ 2012 ವರ್ಣಾಂ ಉಪ್ರಾಂತ್ ವಾಡ್ಚೆಕ್ ಆಸಾ. ಅದ್ಯಾಸಾನ್ 650 ಲಾಖ್ ವಾಟ್ಸಾಪ್ ವಾಪರಿ ಆಸಾತ್. ತಶೆಂಚ್ ಚಡಾಂತ್ ಚಡ್ ವಾಟ್ಸಾಪ್ ವಾಪರಿ ಭಾರತಾಂತ್ ಆಸಾತ್ ಮ್ಹಣ್ತಾನಾ ಅಂಕಿಕರಣಾಚ್ಯಾ ಕಾಳಾ ವಾಟ್ಸಾಪ್ ತಸಲ್ಯಾ ಸಾಧನಾ ವಿಶಿಂ ಆಡ್ ನದರ್ ಕರುಂಕ್ ಜಾಯ್. ಹಿಚ್ ಗಜಾಲ್ ಮನಾಂತ್ ದವರುನ್

ಕೊಂಕ್ರಿಚ್ಯಾ ವಾವ್ರಾ ಖಾತಿರ್ ಆಮ್ಚ್ಯಾನ್ ವಾಟ್ಸಾಪಾಚೊ ವಾಪರ್ ಕರುಂಕ್ ಜಾತಾ.

ಕೊಂಕ್ರಿ ಲೋಕ್ ಸಕಾಳಿಂ ಎಕಾಮೆಕಾಕ್ ನಮಾನ್ ಕರ್ತಾನಾ, ಫೆಸ್ತಾಂ ಪರ್ಣಾಂಕ್ ಅಭಿನಂದನ್ ಧಾಡ್ತಾನಾ, ಧಾರ್ಮಿಕ್ ವಾ ಹೆರ್ ಸಂದೇಶ್ ಧಾಡ್ತಾನಾ ಹೆರ್ ಭಾಸಾಂನಿ ಧಾಡ್ತಾ (ಹಾಕಾ ಆಡ್ತಾತ್ ಆಸುಂ ಯೆತಾತ್). ತರ್ನಾಟ್ಯಾಂಚೊ ಆದಾರ್ ಫೆವ್ನ್ ವಾಟ್ಸಾಪಾಚೆರ್ ಕೊಂಕ್ರಿ ಭಾಶೆಂತ್ ಸಂದೇಶ್, ಅಭಿನಂದನ್, ಕೊಂಕ್ರಿ ವೊಪಾರಿ, ಕೊಂಕ್ರಿ ಸಾಂಗ್ಣ್ಯಾ ಮೊಟೊ ಕವಿತಾ ಇತ್ಯಾದಿ ರಚುನ್ ಹೆರ್ ಲೊಕಾಂ ಮಧೆಂ ಪ್ರಸಾರುಂಕ್ ಜಾತಾತ್. ಪಾಂಚ್ ವಾ ಧಾ ಮಿನುಟಾಂಚೊ ಲ್ಹಾನ್ ವಿಡಿಯೊ ತಯಾರ್ ಕರುಂಕ್ ಜಾತಾ. ಹಾಂತುಂ ಬರ್ಯಾ ಜಿವಿತಾ ವಿಶಿಂ, ಸಮಾಜಿಕ್ ಗಜಾಲಿಂ ವಿಶಿಂ, ಕೊಂಕ್ರಿ ದಾಯ್ಜಾ ವಿಶಿಂ ಆನಿ ಅಸಲ್ಯಾಚ್ ಹೆರ್ ಗಜಾಲಿಂ ವಿಶಿಂ ಮಾಹಿತಿ ದಿಂವ್ಕ್ ಜಾತಾ. ತಶೆಂಚ್ ಭಾಶೆಚ್ಯಾ ಮಳಾರ್ ಕೊಂಕ್ರಿ ಭಾಶೆಚ್ಯಾ ಖಾಶೆಲೆಪಣಾ ವಿಶಿಂ, ಕೊಂಕ್ರಿ ಫುಡಾರ್ಯಾಂ ವಿಶಿಂ, ವಾವ್ರಾಡ್ಯಾಂ ವಿಶಿಂ, ಕೊಂಕ್ರಿ ಕಾರ್ಯಾವಳಿಂ ವಿಶಿಂ, ಕೊಂಕ್ರಿ ಲೊಕಾಂಚ್ಯಾ ಜಿವಿತಾಂತ್ ಆಸ್ಚ್ಯಾ ವಿಶೇಸ್ ದಿಸಾಂ ವಿಶಿಂ ಎಕಾಮೆಕಾಕ್ ಮಾಹೆತ್ ದಿಂವ್ಕ್ ಜಾತಾ. ಹೈ ವರ್ವಿಂ ಕೊಂಕ್ರಿ ಲೊಕಾಂ ಮಧೆಂ ಕೊಂಕ್ರಿ ಭಾಶೆಚೊ ಚಡಾಂತ್ ಚಡ್ ವಾಪರ್ ಜಾತಲೊ.

ಸೊಂಪ್ಲಿ

ಅಂಕಿಕರಣಾಚೊ ಹೊ ಕಾಳ್ ಆಮ್ಕಾಂ ಮೆಳ್ಳಿ ಏಕ್ ವರ್ತಿ ಸಂದ್. ಆದಿಂ ಎಕಾಮೆಕಾ ಥಾವ್ನ್ ಪಯ್ಸ್ ಆನಿ ಆಮ್ಚ್ಯಾ ಮಧೆಂ ಸಂಪರ್ಕ್ ನಾಸ್ಲಲ್ಯಾನ್ ಜಾಯ್ತ್ಯೊ ಗಜಾಲಿ ಜ್ಯೊ ಆಮ್ಚ್ಯಾನ್ ಕರುಂಕ್ ಜಾಯ್ತ್ಯೊ ಸ್ಲೊ, ತ್ಯೊ ಆತಾಂ ಕರುಂಕ್ ಜಾತಾತ್. ಹ್ಯಾ ಮಳಾರ್ ಚಡಾಂತ್ ಚಡ್ ತರ್ನಾಟ್ಯಾಂಕ್ ಸಾಂಗಾತಾ ಫೆವ್ನ್ ಅಂತರ್ಜಾಳಾಂಚೆರ್ ಕೊಂಕ್ರಿ ಭಾಶೆಚೆ ವಾಡಾವಳಿ ವಿಶಿಂ ಖೊಲಾಯೆನ್ ನಿಯಾಳ್ ಜಾಂವ್ಕ್ ಜಾಯ್. ಪುಡ್ಲೊ ನಿಯಾಳ್ ಹ್ಯಾ ಸಾಂಕಳ್ ನಿಬಂಧಾಂ ಮಧ್ಲೊ ನಿಮಾಣೊ ನಿಯಾಳ್ ಆಸ್ತಲೊ. ತಾಂತುಂ ಭಾರತಾ ಭಾಯ್ಲ್ಯಾ ಕೊಂಕ್ರಿ ಲೊಕಾಂನಿ ಕೊಂಕ್ರಿ ಭಾಶೆಕ್ ಕಸೊ ತೆಂಕೊ ದಿವುಂ ಯೆತಾ, ತಾಚೆ ವಿಶಿಂ ಹಾಂವೆಂ ನಿಯಾಳ್ ಕೆಲಾ.

ಲಾಂಬ್ ಜಿಯೆಂವ್ ಕೊಂಕ್ರಿ ಮಾಯ್!

ನಿತ್ಯಾದರ್
 ಮಾಯೆ ಲಾಗಿಂ
 ಮಾಗ್ಲೊ ಉಪ್ಕಾರ್
 ಮೆಳ್ಳೊ ಕಾಳ್ಜಾ
 ಥಾವ್ನ್ ಆರ್ಗಾಂ.
 -ಜೆಸಿಂತಾ ಸಿ. ಆರಾನ್ಹಾ

ಹಿ ಗ'ಜಾಲ್ ಭಾರಿಚ್ ಮ್ಹಳ್ಳುಟ್ಯಾ ಪರಿಸರಾಚಿ, ಪೂಣ್ ಉಬ್ರಾಂತ್‌ಚ್ ಸಾಳಕ್ ಜಲ್ಮತಾ ಆನಿ ಫುಲ್ತಾ ಮ್ಹಳ್ಳೆ ಬರಿಂ ಉತ್ತಿವ್ ಪರಿಣಾಮಾಚೆಂ ಲಿಸಾಂವ್ ಶಿಕೊಂವ್ಚಿ. ಹಾಚಿ ಸುರಾತ್ ಆಮ್ಚ್ಯಾ ಯುವಜಣಾಂಕ್ ಚಡಾವತ್ ಧೊಸ್ತೆ ಕುಡಿಚೆ ವೊಡ್ಲೆ ವರ್ವಿಂ ಜಲ್ ದಿಂವ್ಚ್ಯಾ ಮೊಗಾ ಪ್ರಕರಣಾ ವರ್ವಿಂ ಜಲ್ಮಲ್ಲಿ ಪೂಣ್ ಆಡ್ ವಾಟ್ ಧರಿಸಾಸ್ತಾಂ ನಿಟಾಯೆಚ್ಯಾ ತಾತ್ಪಿಕ್ ಜಯ್ತಾಕ್ ಪಾವ್ಲಿ. ಸುಟಾವೆಂ ಉಚಾರ್ಲೆಂ ತರ್ ಲಂಯ್ಗಿಕ್ ಉಬ್ರಾಂತ್ ಕಿರ್ಲಲ್ಲಿ ಹಿ ಸಂಗತ್ ಸಾಳ್ವಾ ಬರಿಚ್ ವಂಯ್ ಸರುನ್ ಪರ್ಜಳಿತ್ ಜಾಲ್ಲಿ, ಹಾಂತುಂ ಲಗ್ಗಿ ಜಾಲ್ಲ್ಯಾ ಸಾದ್ಯಾ ಜೊಡ್ಯಾಚ್ಯಾ ದೆಕಿಭರಿತ್ ಮನೋಭಾವಾ ವರ್ವಿಂ. ಖಂಡಿತ್ ಜಾವ್ನ್ ಸಾದೆಂ ಜೊಡೆಂ, ಆಮ್ಚ್ಯಾಚ್ ಸಮಾಜೆಂತ್ಲೆಂ.

ಜೊಡ್ಯಾಂತ್ಲೊ ದಾದ್ಲೊ ತರ್ನಾಟ್ಯಾ ವ್ಯಕ್ತಿತ್ವಾಚೊ, ಭಾರಿಚ್ ನಿಶ್ಚಾನ್ ಶಿಕ್ವಾ ಸನದ್ ಜೊಡುನ್ ಆನಿ ಆಪ್ಲ್ಯಾ ಕುಡಿ-ಮತಿಕ್ ಸಾರ್ಕೆ ವಾಟೆನ್ ಹಾಡುನ್ ಬರ್ಯಾ ಉದ್ಯೋಗಾಂತ್ ಆಸ್ಚೊ. ಆಮ್ಚ್ಯಾ ಸಮಾಜೆಂತ್ಲೊ ಜಾಲ್ಲ್ಯಾನ್ ಹರೆಕಾ ಆಯ್ತಾರಾ ಆಪ್ಲೆ ಫಿರ್ಗಜೆಂತ್ಲ್ಯಾ ಇಗರ್ಜೆಕ್ ಭೆಟ್ ದಿಂವ್ಚೊ ಆನಿ ವಿಗಾರಾ ಥಾವ್ನ್ ವೆವೆಗ್ಚ್ಯಾ ಸಮಿತಿ ಸಾಂದ್ಯಾಂ ಪರ್ಯಾಂತ್ ಮಾನ್ ಅರ್ಪುಂಚೊ. ಸಹಜ್ ಜಾವ್ನ್ ಫಿರ್ಗಜೆಚ್ಯಾ ಕಾರ್ಯಾಂಕ್ ತಾಂಕಿ ಪರ್ಮಾಣೆಂ ದಾನ್ ದಿಂವ್ಚೊ.

ಆನಿ ಜೊಡ್ಯಾಂತ್ಲಿ ಸ್ತ್ರೀ ತರ್ನೈ ಪ್ರಾಯೆಚಿ, ಕೊಲೆಚ್ ಸೊಂಪೊವ್ನ್, ಸನದ್ ಜೊಡುಂಕ್ ಪೆಚಾಡಿ ಆನಿ ತಾಳ್ಯಾ ದೆಣ್ಯಾನ್ ಇಗರ್ಜೆಚ್ಯಾ ಗಾಯನ್ ಮಂಡಳಿಂತ್ ಆಸ್ಚಿ. ತೈ ವರ್ವಿಂಚ್ ಆವ್ಣಾಚಿ ತರ್ನಾಟ್ಯಾಂಕ್ ತಿಚಿ ವಳಕ್ ಜಾಲಿ.

ಎದೊಳ್ ಪರ್ಯಾಂತ್ ಸಂಪ್ರದಾಯಿಕ್ ರಿತಿನ್ ವ್ಹಾಳುನ್ ಆಸ್ಚಿ ಹಿ ಗಜಾಲ್ ತಿಂ ವಳ್ಳೆ ವೃತ್ತಾಂತ್ ಘುಂವ್ತಾನಾ ಆನಿ ಎಕಾಮೆಕಾಕ್ ಲಾಗಿಂ ಜಾತಾನಾ ಚಿಂತಿನಾತ್ಲೆ ರಿತಿನ್ ಎಕ್ಳೆ ಘುಂವ್ಡೆಕ್ ಲಾಗಿಂ ಜಾಲಿಂ ಆನಿ ಚಿಂತಿನಾತ್ಲೆ ರಿತಿನ್ ಗುಂಡಾಯೆಂತ್ ಪಡ್ಲಿಂ ಮ್ಹಣ್ತಾತ್. ಘುಂವ್ಡೆಕ್ ಲಾಗಿಂ ಜಾಲಿಂ ಮ್ಹಳ್ಯಾರ್ ಮೊಗಾರ್ ಪಡ್ಲಿಂ ಆನಿ ಗುಂಡಾಯೆಂತ್ ಪಡ್ಲಿಂ ಮ್ಹಳ್ಯಾರ್ ಲಂಯ್ಗಿಕ್ ಕಾರ್ಯಾಂತ್ ಬುಡ್ಲಿಂ ಮ್ಹಣ್ಚೊ ಅರ್ಥ್ ನ್ಹಯ್ ಬಗರ್ ಆಧೊಚ್. ತಿಕಾ ಆಯ್ತಾರಾ ಮಿಸಾಚ್ಯಾ ಗಾಯನ್ ಮಂಡಳಿಂತ್ ದೆಕ್ಚ್ಯಾ ಆನಿ ಥೊಡ್ಯೆ ಪಾವ್ಲಿಂ ಎಕ್ಸರಿ ಗಾಯ್ತಾನಾ ತಾಳೊ ಮೆಚೊಂಚ್ಯಾ ತಾಣೆಂ ಧಯ್ ಎಕ್ಪಾಂವ್ನ್ ಉಲೊಂವ್ಕ್ ವೆತಾನಾ ತಿ ಆಡ್ ಘುಂವುನ್ ನಿಸ್ತಲ್ಲಿ.


ವಿಜ್ಞಿತ್ ಪಾವ್ಲಲ್ಯಾ ತಾಣೆಂ ಆನೈಕಾ ಆಯ್ತಾರಾ ಪರ್ತ್ಯಾನ್ ತಿಕಾ ಫುಡ್ ಕರುನ್ "ಮ್ಹಾಕಾ ತುಜೆ ಲಾಗಿಂ ಇಲ್ಲೆಂ ಉಲಯ್ಚೆ" ಮ್ಹಣ್ ಗಾಗೆತಾನಾ ತಿಣೆಂ ಕಾಡಿ ಮೊಡ್ಲೆ ಬರಿಂ "ಮ್ಹಾಕಾ ತುಜೆ ಲಾಗಿಂ ಉಲೊಂವ್ಕ್ ಕಾಂಯ್



ನಾ." ಮ್ಹಳ್ಳೆಂ. ತಕ್ಲೆಕ್ ಕೂಟ್ ಫಾಲ್ಚೆ ಬರಿಂ ಅಕ್ಮಾನ್ ಭೊಗ್ಲಲ್ಯಾ ತಾಣೆಂ, "ಮ್ಹಜೊ ಶೆವಟ್ ತುಕಾ ರಗ್ಗೆ ದಿಂವ್ಚೊ ನ್ಹಯ್, ಬಗರ್ ಗಾಯನ್ ಮಂಡಳಿಂತ್ ತುಜೊ ತಾಳೊ ಮ್ಹಾಕಾ ಮೆಚ್ಚತಾ ಮ್ಹಣ್ ಸಾಂಗ್ಚೊ ಮ್ಹಣ್ ಹಾಸ್‌ಲ್ಲೊ.

ತರಿ ತಿಚಿ ಪ್ರತಿಕ್ರಿಯಾ ಕಾಂಯ್ ನಾತ್ಲಿ, ಉಪ್ಕಾರ್ ಭಾವುನ್ ಹಾಸೊ ಉಸಯ್ನಾತ್ಲಿ ದೆಕುನ್ ತೊ ಘುಂವುನ್ ಚಲ್‌ಲ್ಲೊ. ಪೂಣ್ ತಿಕ್ಲೆ ಪಯ್ಸ್ ಪಾವ್ಲಲ್ಯಾ ಉಪ್ರಾಂತ್ ಪಾಟಿಂ ತಿಳ್ತಾನಾ ತಾಕಾಚ್ ಪಳೆಂವ್ಚಿ ತಿ ದಿಸ್ಲಿ!

ಇಂದಿನೆಚೊ



ತಸೊ ಸುರಾತ್ಲೊ ತಾಂಚೊ ಅಪಾಲಿಪಾ ಖೆಳ್ ತಿಕ್ಲೆ ದಾಟ್ ಜಾತಾನಾ, ತೊ ಸಳ್ಳಿ ಫಾವ್ನ್ ತಿಕ್ಲೆ ಚಡ್‌ಚ್ ಉಲಯ್ತಾನಾ ಆನಿ ತಿ ಕುಡ್ಯಾ ಉತ್ರಾಂನಿ ಜಾಪ್ ದಿವ್ನ್ ಶೆಳೆಂ ಉದಕ್ ವೊತ್ತಾನಾ ಎಕಾ ಆಯ್ತಾರಾ ತಾಣೆಂ ಏಕ್ ಪಟಾಕಿ ಮಾರ್ಲಿ ಆನಿ ಫುಡ್ಲ್ಯಾ ಆಯ್ತಾರಾ ಸಾಂಜೆರ್ ಆಪುಣ್ ಆವಯ್ ಬಾಪುಯ್ ಸಂಗಿಂ ತಾಂಗರ್ ಯೆತಲ್ಯಾಂವ್ ಮ್ಹಣ್ ಪಾಚಾರ್ಲೆಂ. ಘಡಿಭರ್ ಸಕ್ಲಾ ಪಳೆವ್ನ್ ಮೊನಿ ಜಾಲ್ಲ್ಯಾ ತಿಣೆಂ ಸವ್ಯಾಸ್, "ಕಿತ್ಯಾಕ್, ಕಿತೆಂ ಜಾಲೆಂ?" ಮ್ಹಣ್ ವಿಚಾರ್ತಾನಾ ಆನಿ ತಾಣೆಂ, ವ್ಹಡ್ಲೊ ಹಾಸೊ ಫಾಂಕೊವ್ನ್, "ತುಜೆಂ ಘರ್ ಪಳೆಂವ್ಕ್ ತುಜ್ಯಾ ವ್ಹಡಿಲಾಂ ಕಡೆ ಉಲೊಂವ್ಕ್ ಆನಿ ಮ್ಹಜೆ ವಿಶಿಂ ತಾಂಕಾಂ ಸಮ್ಜಣಿ ದಿವ್ನ್ ತುಜೊ ಹಾತ್ ಮಾಗುಂಕ್" ಮ್ಹಳ್ಳೆಂ.

ತಕ್ಲೆನ್ ತಿಣೆಂ ತಕ್ಲೆ ಉಕ್ಲೆ ಆನಿ ತಾಚೆರ್ ತಿಕ್ವಾಣೆಚಿ ದಿಷ್ಟ್ ಖಿಂಚೊವ್ನ್, "ನಾಕಾ, ಮ್ಹಾಕಾ ಕಾಜಾರ್ ಜಾಂವ್ಕ್ ಮನ್ ನಾ, ಜಾಂವ್ ಆತಾಂ ವಾ ಫುಡೆಂ, ಜಾಂವ್ ತುಜೆ ಕಡೆ ವಾ ಹೆರಾಂ ಕಡೆಂ ಕಾಜಾರ್ ಜಾಂವ್ಕ್ ಹಾಂವ್ ತಯಾರ್ ನಾ" ಮ್ಹಣ್ ಘುಂವ್ಚಿ. ಫುಡ್ಲೆಂ ಮೇಟ್ ಕಾಡುನ್ ಚಲ್ಚೆ ಆದಿಂ ತಿಣೆಂ ಪರ್ತ್ಯಾನ್ ಉಚಾರ್ಲೆಂ, "ದಂಯಾಕರುನ್ ಯೆನಾಕಾತ್ ಹಾಂವ್ ಕಾಜಾರ್

ಜಾಂವ್ಕ್ ತಂಯಾರ್ ನಾ, ಆತಾಂಯ್ ಫುಡೆಂಯ್." ತೊ ಖಂಡಿತ್ ಘುಸ್ಪಡ್ಲೊ, ಗೊಂದೊಳಾಂತ್ ಶಿಕ್ವಾಲ್ಚೆ ಬರಿಂ ಚಡ್ಲಡ್ಲೊ, "ಕಿತ್ಯಾಕ್ ಅಶೆಂ ಉಲಯ್ತಾಯ್ ಆನಿ ಮ್ಹಾಕಾ ನಿರಾಶಿ ಕರ್ತಾಯ್?" ಮ್ಹಣ್ ವಿಚಾರ್ಲೆಂ, "ಹಾಂವ್ ತುಕಾ ಪಸಂದ್ ಕರ್ತಾಂ, ತುಜೆಂ ಸಾದೆಪಣ್."

ತಿ ಜಾಪ್ ದಿನಾಸ್ತಾಂ ಶಿದಾ ಚಲ್ಲಿ, ತಕ್ಲೆ ಬಾಗಾವ್ನ್ ಆನಿ ಪಾಟಿಂ ಪಳಯ್ತಾನಾ, ತಿಚಿ ಚಾಲ್ ದೆಕ್ತಾನಾ ಆಪ್ಲ್ಯಾ ಉಲೊವ್ಣ್ಯಾನ್ ತಿಕಾ ಭಾರಿಚ್ ದುಕ್ಲಾಂ ಮ್ಹಣ್ ತಾಕಾ ಭೊಗ್ಲೆಂ. ಕಾಜಾರಾ ಪ್ರಸ್ತಾಪಾನ್ ಚಡಾವತ್ ಚಲಿಯೊ ಎಕ್ ಚ್

ಉಲ್ಲಾಸಾನ್ ಉಡ್ತಾತ್ ವಾ ರಾಗಾನ್ "ತಕ್ಲೆ ಪಾಡ್ ಜಾಲ್ಯಾಯೆ, ಅಶೆಂ ವಿಚಾರುಂಕ್?" ಮ್ಹಣ್ ಖೆಂವ್ತಾತ್. ಪೂಣ್ ತಿ ಭಾರಿಚ್ ಶಾಂತ್‌ಪಣಿಂ ನಿರಾಕರುನ್ ಗೆಲಿ, ಮೊವಾಳ್ ಉತ್ರಾಂನಿ, ಮ್ಹಣ್ತಾನಾ ಕಿತೆಂಯ್ ಪುಣಿ ಗೊಂದೊಳ್ ಆಸಾ, ತೆಂಯ್ "ಆಪುಣ್ ಕಾಜಾರ್ ಜಾಂವ್ಕ್ ತಯಾರ್ ನಾ, ಆತಾಂ ವಾ ಫುಡೆಂ ತುಜೆ ಕಡೆ ವಾ ಹೆರಾಂ ಕಡೆ" ಮ್ಹಣ್ಚ್ಯಾಂತ್ ಮಿಸ್ತೆರ್ ಖಂಡಿತ್ ಆಸಾ ಮ್ಹಣ್ ಚಿಂತಿಲಾಗ್ಲೊ.

ಚಿಂತ್ಲಾಂ ಚಿಂತ್ಲಾಂ, "ತುಜೆ ಕಡೆ ವಾ ಹೆರಾಂ ಕಡೆ" ಮ್ಹಣ್ಚ್ಯಾ ವಾಕ್ಯುಲಾಚೊ ಅರ್ಥ್ ಜಾಣಾ ಜಾಂವ್ಕ್ ತೊ ಭಾರಿಚ್ ಅತ್ರೆಗ್ಲೊ. ಆಲೊಚನ್ ಗೊಂಡ್ ರೊಂಬ್ತಾನಾ ತ್ಯಾ ವಿಶಿಂ ಜಾಣಾ ಜಾಂವ್ಕ್ ತಿಚ್ಯಾಚ್ ವ್ಹಡಿಲಾಂ ಕಡೆ ಉಲೊವ್ಣ್ಯಾಂ ಮ್ಹಣ್ ತಾಕಾ ಭೊಗ್ಲೆಂ. ತ್ಯಾ ಖಾತಿರ್ ತಿಚೆಂ ಘರ್ ಖಂಯ್ಸರ್ ಮ್ಹಣ್ಲೆಂ ಸಮ್ಜುಂಕ್ ತೊ ಪಯ್ಲಿಲ್ಯಾನ್ ತಿಚೊ ಪಾಟ್ಲಾವ್ ಕರುನ್ ಗೆಲೊ, ಇಗರ್ಜೆ ಥಾವ್ನ್ ಮುಕ್ಲಾ ಮಾರ್ಗರ್, ಉಪ್ರಾಂತ್ ಎಕಾ ವೊಣಿಂತ್.

ತಿಕ್ಲೆ ಮುಕಾರ್ ಉಜ್ವಾ ಕುಶಿನ್ ಏಕ್ ಗೇಟ್ ಉಗ್ಗಿ ಕರುನ್ ತಿ ಭಿತರ್ ಸರ್ತಾನಾ ತಾಣೆಂ ಆಡೊಸಾಕ್ ರಾವುನ್ ಸಾರ್ಕೆಂ ಪಳಯ್ಲೆಂ ಆನಿ ಉಗ್ಡಾಸಾಂತ್

ಚಿಡ್ಕಾಯ್ಲೆಂ. ಫುಡ್ಲ್ಯಾ ಆಯ್ತಾರಾ ಮಿಸಾ ಬದ್ಲಾ ಹೆವ್ಚಿನ್ ಯೆಂವ್ಚ್ಯಾಕ್!

ತೈಚ್ ಪರಿಂ ತೊ ಎಕ್ಲೊಚ್ ಗೆಲೊ ಧಯಾನ್ ಆನಿ ತಿ ಮಿಸಾಕ್ ಗೆಲ್ಯಾ ಮ್ಹಣ್ಚ್ಯಾ ಚಿಂತ್ಲ್ಯಾನ್. ಪೆಟ್ಯಾನ್ ಬೊಬಾಟ್ತಾನಾ ತಾಚೆ ಪಾಂಯ್ ಕಾಂಪ್ಲೆ ತರಿ ಪುನ್ಯಾನ್ ತೊ ಘುಡಾ ಭಿತರ್ ಫಿಚಾರ್ ಜಾಲೊ. ಪೆಟ್ಯಾಚಿ ಬೊಬ್ ಆಯ್ಕುನ್ ದಾರ್ ಉಗಡ್ಲಿ ಸ್ತ್ರೀ ತಾಕಾ ಪಳೆವ್ನ್ ವಿಜ್ಞಿತ್ ಪಾಪ್ಲಿ ತರಿ ಮಾನ್ಸುಗನ್ ವಳಕ್ ಆನಿ ಗರ್ಜ್ ವಿಚಾರಿಲಾಗ್ಲಿ. ತಾಣೆಂ ಚಲಿಯೆಚಿಂ ನಾಂವ್ ಸಾಂಗುನ್ ಆಪ್ಲಿ ಗರ್ಜ್ ಕಳಯ್ತಾನಾ ತಿ ಶಿರಿಂ ಚುಕ್ಲಿ ಆನಿ ದರ್ವಡ್ಯಾನ್ ತಾಕಾ ಭಿತರ್ ಆಪೊವ್ನ್ ಬಸ್ಕಾ ದಿಲಾಗ್ಲಿ. ತಿತ್ಲಾರ್ ಭಿತರ್ಲ್ಯಾ ಕುಡಾ ಥಾವ್ನ್ ಎಕ್ಲೊ ದಾದ್ಲೊಯ್ ಯೆತಾನಾ ತಾಣೆಂ ಆಪ್ಲ್ಯಾ ಕುಟ್ಮಾ ವಿಶಿಂ, ಅಂತಸ್ತ್ ಬಾಬ್ಲಿಂ ವಿವರಾವ್ನ್ ಆಪ್ಲಿ ಆಶಾ ಆನಿ ಚಲಿಯೆಚಿ ಜಾಪ್ ಕಳಯ್ಲಿ.

"ಆಮ್ಚಿ ನಿಮಾಣಿ ಧುವ್ ತಿ, ಮ್ಹಾಲ್ಗಡಿ ಧುವ್ ಆನಿ ಪೂತ್ ಕಾಜಾರ್ ಜಾವ್ನ್ ಭಾಯ್ಲ್ಯಾ ಗಾಂವಾಂನಿ ಆಸಾತ್ ಆನಿ ಹಿ ಬಾವಿಸ್ ವರಾಂಚಿ ಡಿಗ್ಗಿ ಶಿಕ್ವಾ ಜಾಲ್ಲ್ಯಾನ್ ಆಮಿ ಕಾಜಾರಾ ವಿಶಿಂ ಕಾಂಯ್ ಚಿಂತುಂಕ್ ನಾ" ಮ್ಹಳ್ಳೆಂ ತಾಣೆಂ. "ಪೂಣ್ ಆತಾಂ ತುಂ ಬರ್ಯಾ ಮನಾನ್ ಆಯ್ಲಾಯ್ ಮ್ಹಣ್ತಾನಾ ತಿಚೆ ಕಡೆ ವಿಚಾರಿಚೆ ಪಡ್ಲೆಂ."

"ಪೂಣ್ ತಿಣೆಂ ಮ್ಹಾಕಾ ದಿಲ್ಲಿ ಜಾಪ್ ಆಯ್ಕಾ" ಉಚಾರ್ಲೆಂ ತಾಣೆಂ, "ತಿಕಾ ಕಾಜಾರ್ ಜಾಂವ್ಕ್ ಮನ್ ನಾ ಖಂಯ್, ಜಾಂವ್ ಮ್ಹಜೆ ಕಡೆ ವಾ ಹೆರಾಂ ಕಡೆ ಕಾಜಾರ್ ಜಾಯ್ನಾ ಖಂಯ್" ಮ್ಹಣ್ ತೊ ಉಚಾರ್ತಾನಾ ತಿಂ ಉಡುನ್ ಪಡ್ಲಿಂ!

ಆನಿ ತಿಂ ಕಿತೆಂಯ್ ಸಮ್ಜನಾಸ್ತಾಂ, ಧುವೆಚ್ಯಾ ವಾಕ್ಯುಲಾ ವಿಶಿಂ ಘುಸ್ಪಡುನ್ ಆಪ್ಲಾ ಮಧೆಂಚ್ ಅಸಮಾಧಾನ್-ಭಿರಾಂತ್ ಆಶಾರ್ ಪಾಶಾರ್ ಕರ್ತಾನಾ ತಾಣೆಂ ಸಮಾಧಾನ್ ಕರುಂಕ್ ಆನಿ ಬೆಜಾರಾಯ್ ನಿಶ್ಚಾಂವ್ಕ್ ವಾವುನ್ ಪರ್ತ್ಯಾನ್ ಆಪ್ಲಿ ಆಶಾ ಪಾತ್ಕಾಯ್ಲಿ ಆನಿ

ತಾಂಚೊ ಆಧಾರ್ ಮಾಗ್ಲೊ. ಬರ್ಯಾ ನಡ್ವಾನ್ ಆನಿ ಖಾಲ್ತ್ಯಾ ಸ್ವಭಾವಾನ್ ತಾಂಚೆಂ ಮನ್ ಜಿಕ್ವಲ್ಯಾ ಉಪ್ರಾಂತ್ ತೊ ಉಟೊ ಆನಿ ಭರ್ವಸೊ ಆರಾವ್ನ್ ಚಲ್ಲೊ, ಫುಡ್ಲ್ಯಾ ಆಯ್ತಾರಾ ತಿ ಭೆಟ್ಲಿ ಆನಿ ವ್ಹಡಿಲಾಂಚ್ಯಾ ವಕಾಲತಾನ್ ಕಾಜಾರ್ ಜಾಂವ್ಕ್ ಒಪ್ಪಲ್ಯೆ ವಿಶಿಂ ಕಳಯ್ಲಿ ಮ್ಹಣ್ ಘರಾ ಗೆಲೊ. ಪೂಣ್ ಫುಡ್ಲ್ಯಾ ಆಯ್ತಾರಾ ಮಿಸಾ ಉಪ್ರಾಂತ್ ರಾಕುನ್ ರಾವ್ಲಲ್ಯಾ ತಾಕಾ ಭೆಟುಂಕ್ ಆಯ್ಲಲ್ಯಾ ತಿಣೆಂ ಘಡ್ಲೊ ಮಾರ್ಲೊ.

"ಹಾಂವೆಂ ತುಕಾ ಹಾಚೆ ಆದಿಂಚ್ ಸಾಂಗ್ಲಾಂ, ಮ್ಹಾಕಾ ಜಾಂವ್ ತುಜೆ ಕಡೆ ವಾ ದುಸ್ರ್ಯಾ ಕಡೆ ಕಾಜಾರ್ ಜಾಂವ್ಕ್ ಜಾಯ್ನಾ. ತರಿ ತುಂ ಆಮ್ಗ್ ಗೆಲೊಯ್ ಆನಿ ಮ್ಹಜ್ಯಾ ವ್ಹಡಿಲಾಂಕ್ ಜಿಕ್ವುನ್ ಆಯ್ಲೊಯ್, ತುಕಾ ದೇವ್ ಬರೆಂ ಕರುಂ. ಪೂಣ್ ಮ್ಹಾಕಾ ಕಾಜಾರ್ ಜಾಂವ್ಕ್ ಜಾಯ್ನಾ, ದೆಕುನ್ ತಾಂಕಾಂ ಕಳಿತ್ ನಾಸ್ಚಿ ಏಕ್ ಸಂಗತ್ ತುಕಾ ಕಳಯ್ತಾಂ, ಬೆಜಾರ್ ಕರಿನಾಕಾ, ರಾಗಾರ್ ಜಾಯ್ನಾಕಾ. ಹಾಂವೆಂ ಸಾಂಗ್ಲೆಂ ತುಜ್ಯಾಚ್ ಬರ್ಯಾಕ್ ದೆಕುನ್ ಘುಟ್ ಸಾಂಬಾಳ್."

ಇತ್ಲೆಂ ಉಲೊವ್ನ್ ತಿಣೆಂ ದಿಷ್ಟ್ ಬಾಗಾಯ್ಲಿ ಆನಿ ವಳೊ ಮ್ಹಳ್ಳೆಂ, "ಮ್ಹಾಕಾ ಲಂಯ್ಗಿಕ್ ಪಿಡಾ ಆಸಾ, ಮ್ಹಜೆ ಕಡೆ ಕಾಜಾರ್ ಜಾಲ್ಯಾರ್ ತುಕಾಯ್ ತಿ ಆಪ್ತಾ. ಆತಾಂ ಹಾಂವ್ ಚಿಕ್ತಿತ್ವಾ ಕರೊವ್ನ್ ಆಸಾಂ ಎಕಾ ವರಾ ಥಾವ್ನ್!!

ತಾಕಾ ಘಡ್ಲೊ ಮಾರ್ಲೆ ಬರಿಂ ಜಾಲೆಂ, ತರಿ ಸನಿನ್ ಜಾವ್ನ್ "ಕಿತ್ಯಾಕ್, ಕೊಣೆಂ, ಕಶೆಂ?" ಮ್ಹಣ್ ವಿಜ್ಞಿತ್ಯಾಯೆನ್ ವಿನತಿ ಕರ್ತಾನಾ ತಿಣೆಂ ವಿವರಲೆಂ; ವರಾಂ ಆದಿಂ ತಿಚ್ಯಾ ಖಾಶಾ ಮಾವ್ಯಾನ್, ಜೊ ಪಿಂವ್ಚೊ ಆನಿ ಪಾಡಾರಿ, ತಿಚೊ ಮಾನ್‌ಭಂಗ್ ಕೆಲ್ಲೊ ಆನಿ ಗಲಾಟೊ ಜಾತಾ-ಮರ್ಯಾದ್ ವೆತಾ ಮ್ಹಣ್ ತಿ ಮೊನಿ ಜಾಲಿ. ಪೂಣ್ ಪಾಡಾರಿ ಮಾವ್ಯಾಕ್ ಲಂಯ್ಗಿಕ್ ಪಿಡಾಯ್ ಆಸ್ಲಲ್ಯಾನ್ ತಿ ತಿಕಾ ಬದ್ಲಾ ಆನಿ ತೀನ್ ಮಹಿನ್ಯಾಂ ಉಪ್ರಾಂತ್ ವಂಯ್ ಪಡ್ಲಿ. ಖೊರಜ್, ತಳ್ಳೆ ಆನಿ ಅಟಿವಿಚೆ ಚಡ್ ಜಾತಾನಾ ತಿ ಗುಪಿತ್ ಆಸ್ತೆಕ್ ಗೆಲ್ಲಿ ಆನಿ ರಗತ್ ಪರಿಕ್ವಾ ಕೆಲ್ಯಾ ದಾಕ್ತರಾನ್ ಲಂಯ್ಗಿಕ್ ಪಿಡೆ ವಿಶಿಂ ಕಳಯ್ತಾನಾ ಕೊಸ್ಕುನ್ ಪಡ್ಲಿ. ಆತಾಂ ತಿ ಚಿಕ್ತಿತ್ವ್ ಆಸ್ಲಿ, ಮಹಿನ್ಯಾವಾರ್ ಪರಿಕ್ವಾ ಕರಯ್ತಾಲಿ.

"ತರಿ ತುಕಾ ಸಾಂಡುಂಕ್ ಮ್ಹಾಕಾ ಜಾಯ್ನಾ" ಮ್ಹಳ್ಳೆಂ ತಾಣೆಂ ಆನಿ ತ್ಯಾಚ್ ಬಳ್ಲೆಂತ್ ನಿಚೆವಾನ್ ಫುಡ್ಲೆ ಪರಿಕ್ವೆ ವೆಳಾ ತಿಚೆ ಸಾಂಗಾತಾ ಗೆಲೊ. ದಾಕ್ತರಾಚಿ ಅಭಿಪ್ರಾಯ್ ಆಯ್ಕುಂಕ್ ಆನಿ ಆಪ್ಲೊ ನಿರ್ಧಾರ್ ತಾಕಾ ಕಳೊಂವ್ಕ್. ದಾಕ್ತರ್ ಒಪ್ಪಲ್ಲೊ.

ಆನಿ ದೋನ್ ಮಹಿನ್ಯಾಂ ಉಪ್ರಾಂತ್ ದಾಕ್ತರಾನ್ ಪಿಡಾ ಗೊಣ್ ಜಾಲ್ಯಾ ಮ್ಹಳ್ಯಾನ್ ಕಾಜಾರಾಚಿ ತಯಾರಿ ಸುರಾತ್ಲಿ.

ಆವಯ್‌ಬಾಪುಯ್ ಆನಿ ಭುರ್ಗಿಂ

ದೇವಾಚೊ ಜೊವ್ಣೊ ಉಪದೇಸ್ ಸಾಂಗ್ತಾ: ದೇವಾಕ್ ಸಮಾನ್ ಜಾವ್ನ್ ಆಸ್‌ಲ್ಲಾ ಹ್ಯಾ ಆವಯ್‌ಬಾಪುಯ್ ಮಾನ್ ದಿ. ತರ್ ದೇವಾಕ್ ಸಮಾನ್ ಜಾಲ್ಲ್ಯಾ ಹ್ಯಾ ಆವಯ್‌ಬಾಪುಯ್ ಮಾನ್ ದಿಂವ್ಕ್ ಭುರ್ಗ್ಯಾಂಕ್ ಕೊಣೆಂ ಶಿಕೊಂವ್ಚೆಂ?

ಫರ್ ಚೆ ಭುರ್ಗ್ಯಾಂಚೆಂ ಪಯ್ಲೆಂ ಶಾಳ್, ಆವಯ್‌ಬಾಪುಯ್ ತಾಚಿಂ ಪಯ್ಲೆಂ ಶಿಕ್ಷಕಾಂ. ದೆಕುನ್ ಆವಯ್‌ಬಾಪುಯ್ ಭುರ್ಗ್ಯಾಂಕ್ ಬರೆಂ ಮಾರ್ಗದರ್ಶನ್ ದಿವ್ನ್, ತಾಂಕಾಂ ದೇವಾಚಿ ವಳಕ್, ಮೋಗ್ ದೀವ್ನ್, ಫಡಿಲಾಂಕ್ ಗೌರವ್ ದಿಂವ್ಚೆಂ, ಸಾಂಗಾತಿ ಭುರ್ಗ್ಯಾಂ ಸಾಂಗಾತಾ ಮೊಗಾನ್ ವಿಶ್ವಾಸಾನ್ ಆಸ್ಚೆಂ, ಶಿಸ್ತೆಚೆಂ ಜೀವನ್, ಬರೊ ಸಂಸ್ಕಾರ್ ಸಂಸ್ಕೃತಿ, ಬರ್ಯಾಂಚೊ ಸಹವಾಸ್ ಭುರ್ಗ್ಯಾಂಚ್ಯಾ ಜೀವನಾಂತ್ ಬುನ್ಯಾದ್ ಘಾಲಿ ಜಾಲ್ಯಾರ್ ಉಪ್ರಾಂತ್ ಇಸ್ಕೊಲಾಂತ್, ಸಮಾಜೆಂತ್ ಬರೆಂ ನಡ್ತೆಂ, ಶಿಸ್ತೆ, ನೈತಿಕತಾ, ಪ್ರಾಮಾಣಿಕತಾ ಆಶೆಂ ವಿವಿಧ್ ಬರಿಂ ಮೌಲ್ಯಾಂ ತಾಂಚ್ಯಾ ಜೀವನಾಂತ್ ಘಾಲ್ನ್ ಜಿವಿತ್ ಮ್ಹಳ್ಳೆಂ ಸೊಬಿತ್ ಬಾಂದಪ್ ತ್ಯಾ ಬುನ್ಯಾದಿಚೆರ್ ಬಾಂದುಂಕ್ ಸಕ್ತಲಿಂ

ಆಯ್ಕಿಂ ಭುರ್ಗಿಂ ಆವಯ್‌ಬಾಪುಯ್ ಸಾರ್ಕೆಂ ಮಾನ್ ದೀನಾಂತ್. ತಾಣಿಂ ಸಾಂಗ್‌ಲ್ಲೆಂ ಉತರ್ ಆಯ್ಕಾನಾಂತ್, ಫಡಿಲಾಂಕ್ ಶಿಕ್ಷಕಾಂಕ್ ಗೌರವ್ ದೀನಾಂತ್, ಹಂಕಾರಿ ಉಲೊವ್ಣೆಂ, ನಾ ಸೊಸ್ತಿಕಾಯ್, ಆಳ್ವಾಯ್ ಚಡ್ ಜಾಲ್ಯಾರ್ ಆವಯ್‌ಬಾಪುಯ್‌ಚ್ ಹಾಕಾ ಕಾರಣ್. ಹ್ಯಾ ಯಾಂತ್ರಿಕ್ ಕಾಳಾರ್ ಆವಯ್‌ಬಾಪುಯ್ ಕಾಮಾಚ್ಯಾ ಒತ್ತಡಾಂತ್ ಆಸ್ತಿತ್ ತರ್ ಭುರ್ಗಿಂ ಶಿಕ್ಷಾಚ್ಯಾ ಒತ್ತಡಾಂತ್ ಆಸ್ತಾತ್. ಆವಯ್‌ಬಾಪುಯ್ ಭುರ್ಗ್ಯಾಂ ಸಾಂಗಾತಾ ಖರ್ಚುಂಕ್ ವೇಳ್ ನಾ, ಆಸ್‌ಲ್ಲೊ ಥೊಡೊ ವೇಳ್ ಸಂಪರ್ಕ್ ಮಾರ್ಗದರ್ಶನಾಂ ಜಾವ್ನ್ ಸ್ವಾಸ್ಥ್ಯ ಇಂಟರ್‌ನೆಟ್, ಫೇಸ್‌ಬುಕ್, ವಾಟ್ಸಾಪ್ ಮ್ಹಳ್ಳ್ಯಾ ಸಂಸಾರಾಂತ್ ಆವಯ್‌ಬಾಪುಯ್ ಆನಿ ಭುರ್ಗಿಂ ಮಗ್ನ್ ಜಾತಾತ್.

ಸಂಸಾರ್ ಸದಾಂಚ್ ವಿಸ್ತಾರುನ್ ಯೆತಾ. ಎಕಾಮೆಕಾಚೊ ಸಂಬಂಧ್ ಮಾತ್ ಲ್ಹಾನ್ ಜಾವ್ನ್ ಯೆತಾ. ನವೆಂ ನವೆಂ ಆಧುನೀಕರಣಾಚೆಂ ಸೊದಪ್ ಜಾವ್ನ್ ಯೆತಾನಾ ನವೆಂ ನವೆಂ ಸಂಸಾರಾಂತ್ ಕಿರ್ಲೊನ್ ಆಸಾ ಆನಿ ಹಾಚೊ ಪ್ರಭಾವ್ ಭುರ್ಗ್ಯಾಂಚೆರ್ ಪಡ್ತಾನಾ ಹ್ಯಾ ಬಿರ್ಪಿ ಸಂಸಾರಾಂತ್ ಆವಯ್‌ಬಾಪುಯ್ ಆಪ್ಲೆಂ ಭುರ್ಗಿಂ ಖಿಯೆ ಪಾವ್ಲಾಂ, ಘರಾ ಆಸಾಗಿ? ಇಸ್ಕೊಲಾಕ್ ವೆತಾಗಿ? ಖಿಯೆ ಪರಿಸ್ಥಿತಿಂತ್ ಖಿಯೆ ಜಾಗ್ಯಾರ್ ಆಸಾ ತೆಂ ಕಳಿತ್ ನಾ. ಪೂಣ್ ಆಪ್ಣಾಕ್

ಆಸ್ಚಿಂ ಏಕ್ ವಾ ದೊಗಾಂ ಭುರ್ಗಿಂ. ಆಮ್ಕಾಂ ಪೊಟಾಕ್ ಉಣೆಂ ಜಾಲ್ಯಾರಿ ತಾಂಕಾಂ ಸಕ್ಡ್ ಭುರ್ಗ್ಯಾಂಕ್ ಮೆಳ್‌ಲ್ಲೆ ಪರಿಂ ಮೆಳ್‌ಜೆ ಮ್ಹಳ್ಳೆ ಆವಯ್‌ಬಾಪುಯ್ ಆಶಾ. ತಾಣಿಂ ವಿಚಾರ್‌ಲ್ಲೆಂ ಪಾಟಿಂ ಮುಕಾರ್ ಪಳೆಯ್ತಾನಾ. ತಾಚೆಂ ಬರೆಂ ವಾಯ್ ಸಮ್ಜಾನಾಸ್ತಾನಾ ದಿಂವ್ಚೆಂ.

ಆದಿಂ ಭುರ್ಗ್ಯಾಂನಿ ಏಕ್ ಚುಕ್ ಕೆಲ್ಯಾರ್ ತಾಚಿ ವಾಟ್ ಚುಕ್ತಾನಾ ಇಸ್ಕೊಲಾಂತ್ ಶಿಕ್ಷಕಾಂ ಜೋರ್ ಕರ್ನ್, ದೋನ್ ಮಾರ್

ಒಬಾ ದೀಪಕ್ ನೊರೊನ್ವಾ ಶಿರ್ತಾಡಿ

ದೀವ್ನ್ ತಿದ್ವಿತಾಲಿಂ. ಪೂಣ್ ಆತಾಂ ಆವಯ್‌ಬಾಪುಯ್‌ಚ್ ಹಾಕಾ ವಳ್ಕುಂಕ್ ತಯಾರ್ ನಾಂತ್ “ಶಿ ತುಮ್ಕಾಂ ರೂಲ್ ನಾ, ಹಕ್ಕ್ ನಾ” ಮ್ಹಣ್ತಾತ್, ತರ್ ಆದ್ಲ್ಯಾ ಕಾಳಾರ್ ಭುರ್ಗ್ಯಾಂನಿ ಶಿಕ್ಷಕಾಂಚೆ ಮಾರ್, ಆವಯ್‌ಬಾಪುಯ್ ಮಾರ್ ಖಾಂವ್ಕ್ ನಾಂತ್‌ಗಿ? ದೆಕುನ್‌ಚ್ ಭುರ್ಗ್ಯಾಂಕ್ ಕಷ್ಟ್ ಕಿಶೆಂ ಮ್ಹಳ್ಳೆಂ ಕಳಿತ್ ನಾ, ಹಾಚ್ಯೆ ವರ್ವಿಂ ಸೊಸ್ತಿಕಾಯ್ ಉಣಿ ಜಾಲ್ಯಾ ಕಷ್ಟ್ ಯೆತಾನಾ ಫುಡ್ ಕರ್ಚೆ ತಿತ್ತಿ ಸಕತ್ ನಾ. ಹಾಚ್ಯೆ ಬದ್ಲಾಕ್ ಸುಲಭಾಯೆಚಿ ವಾಟ್ ಸೊದುನ್ ಜೀವ್ಪಾತ್ ಕರ್ಚೊ ಫರ್ ಸೊಡ್ನ್ ಧಾಂವ್ಚೆಂ, ಆಸಲ್ಯಾ ನಿರ್ಧಾರಾಕ್ ಭುರ್ಗಿಂ ಯೇವ್ನ್ ಪಾವ್ತಾತ್.

ಭುರ್ಗಿಂ ವಾಡ್ತಾಸ್ತಾನಾ ತಾಂಚ್ಯೆ ವಾಡಾವಳಿಕ್ ಜಾಯ್ ಜಾಲ್ಲೆಂ ಸಾರ್ಕೆಂ ಪಡನಾತ್ಲಾರ್ ವ್ಹಡ್ ಜಾಲ್ಯಾ ಉಪ್ರಾಂತ್ ಖಂಡಿತ್ ಬರೆಂ ಫಳ್ ದಿಂವ್ಕ್ ಸಕನಾಂತ್. ದೆಕುನ್ ಭುರ್ಗ್ಯಾಂಕ್ ಕಾಮ್ ಕರುಂಕ್ ಶಿಕಯ್ಚೆ, ಬಸುನ್ ಕಷ್ಟ್ ಸಂಕಷ್ಟ್, ಸುಖ್‌ದುಖ್ ವಾಂಟುನ್ ಘೆಜೆ. ಮುಕ್ಲ್ಯಾ ತಾಂಚ್ಯಾ ಜೀವನಾಂತ್ ಕಿತ್ಲೆಂಯ್ ಕಷ್ಟ್-ಸಂಕಷ್ಟ್ ಆಯ್ಲಾರಿ ಫುಡ್ ಕರುಂಕ್ ತಯಾರ್ ಆಸ್ಚೆ ಪರಿಂ ತಾಂಕಾಂ ವಾಡಯ್ಚೆ. ಬರೆಂ ಉಲೊವ್ಣೆಂ, ಬರೆಂ ನಡ್ತೆಂ, ಬರೆಂ ನ್ಹೆಸಣ್, ಬರಿ ಶಿಸ್ತ್ ತಾಂಕಾಂ ಶಿಕಯ್ಚೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಮ್ಹಳ್ಳ್ಯಾ ಗಾದಿ ಪರ್ಮಾಣೆಂ ಲ್ಹಾನ್ ಥಾವ್ನ್‌ಚ್ ಭುರ್ಗ್ಯಾಂಕ್ ಕಷ್ಟ್ ಸೊಸುನ್, ಬುದ್ಧಿಂತ್ ಜಾವ್ನ್ ಸರ್ವಾಂಕ್ ಆದರ್ಶ್ ಜಾವ್ನ್ ಬರೆಂ ಜೀವನ್ ಬಾಂದುನ್ ಹಾಡುಂಕ್ ಶಿಕಯ್ಚೆ. ಡಾ| ಎ.ಪಿ.ಜೆ ಅಬ್ದುಲ್ ಕಲಾಮ್ ಏಕ್ ದೋಣ್ ಬಾಂದ್ಚಿ ಬಾಪಾಯ್ಲೊ ಪೂತ್ ಜಾವ್ನ್, ಲ್ಹಾನ್ ಪ್ರಾಯೆರ್‌ಚ್ ಸಕಾಳಿಂ ಘರಾಂ-ಘರಾಂನಿ ವಾರ್ತಾ ಪ್ರತಿಯೊ ಘಾಲ್ನ್ ನಾಂವಾಡ್ಚಿಕ್ ವಿಜ್ಞಾನಿ ಜಾಲೊ. ಧಾವಿ ನಾಪಾಸ್ ಜಾಲ್ಲೊ ಸಚಿನ್ ತೆಂಡುಲ್ಕರ್ ಆಪ್ಲ್ಯಾ ಕಠೀಣ್ ಪರಿಶ್ರಮಾನ್ ನಾಂವಾಡ್ಚಿಕ್ ಕ್ರಿಕೆಟ್ ಖೆಲ್ಚೊ

ಜಾಲೊ. ಇಸ್ಕೊಲಾಕ್ ಸಾರ್ಕೆಂ ವಚುಂಕ್ ನಾತ್‌ಲ್ಲೊ ಥಾಮಸ್ ಆಲ್ವಾ ಎಡಿಸನ್ ವ್ಹಡ್ ಏಕ್ ವಿಜ್ಞಾನಿ ಜಾಲೊ. ಅಶೆಂ ಸಬಾರ್ ವ್ಯಕ್ತಿ ಕಷ್ಟ್ ಕಾಡ್ನ್ ಸಾಧನ್ ಕೆಲ್ಲೆ ವ್ಯಕ್ತಿ. ಹ್ಯಾ ಬರ್ಯಾ ಮನ್ಶಾಂಚಿಂ ಮೌಲ್ಯಾಂ ಆಮ್ಚಿ ಜೀವನಾಂತ್ ಶಿಕ್ಯಾಂ. ಬದ್ಲಾಕ್ ಮೊಬಾಯ್ಲಾಂ, ಬೋಲ್ಸ್ ಭರ್ಸ್ ಪೈಶೆ, ಫುಂಪುಂಕ್ ಏಕ್ ಬೈಕ್ ದೀವ್ನ್ ತಾಂಕಾಂ ವಾಂಕ್ಡೆ ವಾಟೆಕ್ ಧಾಡ್ಚೆಂ ನ್ಹಯ್. ದೆಕುನ್ ಆಜ್ ಕಾಲ್ ಚಡಾವತ್ ಭುರ್ಗಿಂ ಇಸ್ಕೊಲಾಂತ್ ಮಾನಸಿಕ್ ಗೈರ್ ಹಾಜರ್ ಆಸ್ತಾತ್ ಆನಿ ಮಾಧ್ಯಮಾಚ್ಯಾ ಪ್ರಭಾವಾಕ್ ಬಲಿ ಜಾತಾತ್.

ದೆಕುನ್ ಆವಯ್‌ಬಾಪುಯ್ ಭುರ್ಗ್ಯಾಂಕ್ ಏಕ್ ಸೊಬಿತ್ ತೊಟಾಂತ್ ಫುಲ್ಚಾ ಫುಲಾ ಪರಿಂ ವಾಡಯ್ಚಿ ಆನಿ ತಾಚೊ ಸುವಾದ್ ಘರಾಂತ್, ಇಸ್ಕೊಲಾಂತ್, ಸಮಾಜೆಂತ್ ಪರ್ವಳುಂಕ್ ಜಾಯ್. ಹಾಕಾ ಆವಯ್‌ಬಾಪುಯ್ ಥಾವ್ನ್ ಬರ್ಯಾ ಸಂಸ್ಕಾರಾಚಿಂ ವಾತಾವರಣ್ ನಿರ್ಮಾಣ್ ಕರ್ನ್, ಶಿಸ್ತೆಚ್ಯಾ ಜೀವನಾ ವರ್ವಿಂ ಜೀವನಾಚೊ ಪಾತ್ ಶಿಕೊವ್ನ್ ಜಿಯೆಂವ್ಚಿ ರೀತ್ ಶಿಕಯ್ಚೆ. ತವಳ್ ಮಾತ್ ಆಯ್ಚಿ ಭುರ್ಗಿ ಫಾಲ್ಯಾಂಚ್ಯಾ ರಾಷ್ಟ್ರಾಚಿ ಬರೆ ನಾಗರಿಕ್ ಜಾವ್ನ್ ರುತಾ ಜಾತಾತ್ ಆನಿ ಹಾಚ್ಯೆ ವರ್ವಿಂ ಭಲಾಯ್ಕೆ ಭರಿತ್ ಕುಟಮ್ ಬಾಂದುನ್ ಹಾಡುಂಕ್ ಸಾಧ್ಯ್ ಜಾತಾ.

ಭುರ್ಗ್ಯಾಂನಿ ಫಡಿಲಾಂ ಥಂಯ್ ಬರೊ ಸಂಬಂಧ್ ದವುಂಕ್ ಜಿಣ್ಯೆ ಸುತ್ತಾಂ. ಸಿರಾಕ್: 7:27; ಗಾದಿ 17:6; ಎಫೆಜ್ 6:1; ನಿರ್ಗ 20:12; ಲೆವಿಶಾಸ್ತ್ 20:9; ಸಿರಾಕ್ 7:28; 1 ತಿಮೊತಿ 5:8

ವರ್ಗಚಿಂ CLASSIFIED ಇಸ್ತಿಹಾರಾಂ	
<p>ಸಯ್ಕಿಕ್ ಜಾಯ್: 28 ವರ್ಸಾಂ ಪ್ರಾಯೆಚ್ಯಾ ಚಲಿಯೆಕ್, 5', B.Com ಜಾಲ್ಲ್ಯೆ ಚಲಿಯೆಕ್, ಬರೆಂ ಶಿಕಪ್ ಆನಿ ಬರ್ಯಾ ಕಾಮಾರ್ ಆಸ್‌ಲ್ಲೊ ಚಲೊ ಜಾಯ್. ಸಂಪರ್ಕಾಕ್ : 9901197034</p>	<p>Society of St Vincent De Paul, Mangalore Central Council - Results of Diamond Jubilee coupon draw : I Prize : 2068, II Prize : 5368, III Prize : 4674</p>
<p>Mangalorean, RC spinster 31, 5'4", BSc Nursing working in Kuwait seeks alliance for a suitable grooms working in Kuwait or Dubai. Mob: 9740945153</p>	<p>Direct Sale: No Brokerage layout sites & under Construction Villas. Project Locations: Shakthinagar, Vamanjoor, Kulai, Haleyangadi, Mulki, Kinnigoli. Contact us: Angel Properties & Marketing. Gladson - 7204681084, Marwin - 9164788043.</p>
<p>Mangalorean, RC Groom Divorcee 46, 5'11" B.Tech, working abroad, seeks alliance from single / Divorcee/widow. Contact : proposal4738@gmail.com</p>	<p>ಫರ್ ಕಾಮಾಕ್ : ದುಬಾಯಾಂತ್ಲಾ ಕ್ರಿಸ್ತಾಂವ್ ಕುಟ್ಮಾಕ್ ಫರ್-ಕಾಮಾಕ್ 25-50 ವರ್ಸಾಂ ಭಿತರ್ಲೆ ಸ್ತ್ರಿಯೆಚಿ ಗರ್ಜ್ ಆಸಾ. ಸಂಪರ್ಕಾಕ್ : 9535626032.</p>
<p>ಮಂಗ್ಳುರಿ ಕಥೊಲಿಕ್ ಚಲಿ 36, 5' BSc ನರ್ಸಿಂಗ್ ಜಾವ್ನ್ ನ್ಯೂಜಿಲ್ಯಾಂಡಾಂತ್ ಕಾಮಾರ್ ಆಸ್ಚಿ ಚಲಿಯೆಕ್ ಬರೆಂ ಶಿಕಪ್ ಆಸುನ್ ಕಾಮಾರ್ ಆಸ್ಚಿ ಚಲ್ಯಾಚಿ ಸಯ್ಕಿಕ್ ಜಾಯ್. 7022162473</p>	<p>ಆ್ಯಂಡ್ರಾಯ್ಸ್ ವೊಬೈಲ್ ಉಪಯೋಗಿತ್ವೆಲ್ಯಾಂಕ್ ಬಂಡ್ವಾಳ್ ನಾಸ್ತಾಂ ಫರಾ ಥಾವ್ನ್‌ಚ್ ಆದಾಯ್ ಜೊಡ್ಲೊ ಅವ್ಕಾಸ್. ವಿವರಾ ಖಾತಿರ್ ವಾಟ್ಸಾಪ್ ಕರಾ: 9535215495</p>
<p>Sale: 3bhk flat, 1500 sqft., at Bikarnakatte. Oswald Aranha Contact : 9535626032.</p>	

ಸಂಸಾರಾಂತ್ಲಾ ಚಡಾಂತ್ ಚಡ್ ಲೊಕಾನ್ ವಾಚ್ಚಿಂ ಏಕ್ ಮಾತ್ ಕೊಂಕ್ಣಿ ಪತ್ - ರಾಕ್ಲೊ
www.raknno.com



217 ವಿ ಮ್ಹುಯ್ಯಾಳಿ ಮಾಂಚಿ ಕಲಾಂಗಣಾಂತ್ 05.01.2020 ವೆರ್ ಚಲ್ಲೆ.



‘ಕುಟ್ಮಾಚೊ ಸೆವಕ್’ ಮ್ಹುಯ್ಯಾಳಿಂ ವಜ್ರೋತ್ಸವ್ ಸಂದರ್ಭಿಂ ‘ಸೆವಕ್ 60’ ಕಾರ್ಯಂ ಜನೆರ್ 1ವೆರ್ ಸಾಂತ್ ಆ್ಯಗ್ನಿಸ್ ಸ್ವಶನ್ ಸ್ಕೂಲ್, ಬೆಂದುರಾಂತ್ ಚಲ್ಲೆಂ.



ಸಾಂ ಆ್ಯಗ್ನಿಸ್ ಕೊಲೆಜ್ ಶತಮಾನೋತ್ಸವಾಚಿಂ ಉಗ್ತಾವಣ್ ಜನೆರ್ 3ವೆರ್ ಚಲ್ಲೆಂ.

ಅರ್ಥಾಭರಿತ್ ಜಣಿ



22

ದೇವ್ ಆಮ್ಮಿ ಥಾವ್ನ್ ಬರಂಚ್ ಆಶತಾ. ಆಮ್ಮಿ ನಿರ್ಮಾಣಾ ಪಾಟ್ಲಾನ್ ಏಕ್ ಉದ್ದೇಶ್ ಆಸಾ ಆನಿ ತೊ ಉದ್ದೇಶ್ ಆಮಿ ಆಮ್ಮಿ ಜಿಣ್ಯಾಂತ್ ವಾಪರುಂಕ್ ಜಾಯ್. ಆಮ್ಮಿ ಲಾಗಿಂ 'ಕಿತೆಂ ನಾ' ಮ್ಹಣ್ ಚಿಂತಿನಾಸ್ತಾಂ 'ಕಿತೆಂ ಆಸಾ' ಮ್ಹಳ್ಳಾಚೆರ್ ಗುಮಾನ್ ದಿಜೆ. ಆಮ್ಮಿ ಥಂಯ್ ನಾತ್ಲಲ್ಯಾ ದೆಣ್ಯಾ ತಾಲೆಂತಾಂಕ್ ಜಿಣ್ಯಾಂತ್ ರುತಾ ಕರುಂಕ್ ಗೆಲ್ಯಾರ್ ಜಿಣಿ ವಿಬಾಡ್, ದೆವಾಚೊ ಉದ್ದೇಶ್ ವಿಬಾಡ್ ಜಾತಾ. ದೆಕುನ್ ಆಡ್ಲ್ಯಾ ಅಂಕ್ಯಾಂತ್ ಸಾಂಗ್ಲಲ್ಯಾ ಪಾಂಚ್ ದೆಣ್ಯಾಂಕ್ (SHAPE) ಆಮಿ ಸಮ್ಜಣ್ ಜಿಯಂವ್ಕ್ ಜಾಯ್. "ದೆವಾಚಿ ಖುಶಿ ಕಿತೆಂ ಮ್ಹಣ್ ಸಮ್ಜಣ್ ಜಿಯಂವ್ಕ್ ಜಾಯ್." (ಎಫೆಜೆಗಾರಾಂಕ್ 5:7).
 ●ಆಮ್ಮಿಂ ದೇಣಿಂ ಆನಿ ಸಾಮರ್ಥ್ಯ ವಳ್ಯಂಚೆಂ. ಖಿಯೆಂ ಕಾಮ್ ಆಮಿ ಚಡ್ ಬರ್ಯಾನ್ ಕರುಂಕ್ ಸಕ್ತಾಂವ್ ವಾ ಕರುಂಕ್ ಅಸಮರ್ಥ್ ಜಾವ್ನಾಂವ್ ಮ್ಹಳ್ಳಾಚೆರ್ ಪ್ರಾಮಾಣಿಕ್ಪಣಾನ್ ಪಳೆಂವ್ಕ್ ಜಾಯ್. ಏಕ್ ಪಟ್ಲಿ ತಯಾರ್ ಕರಿಜೆ. ಹೆರಾಂಚಿ ಕುಮಕ್ ವಿಚಾರಿಜೆ. ಹೈ ವರ್ವಿಂ ಹಾಂವೆಂ ಕಿತೆಂ ಜಾವ್ಯತಾ, ಏಕ್ ನಾಚ್ಪಿ, ಗಾವ್ಪಿ, ಶಿಕ್ವೆಕ್, ಫುಡಾರಿ, ಪಾದ್ರಿ, ಮಾದ್ರ್ ಇತ್ಯಾದಿ ಜಾಂವ್ಕ್ ಸಲೀಸ್ ಜಾತಾ. ಆಮ್ಮಿ ಆಧ್ಯಾತ್ಮಿಕ್ ದೇಣಿಂ ಆನಿ ಸಾಮರ್ಥ್ಯ ಕಳುಂಕ್ ಆನ್ಯೆಕ್ ರೀತ್ ಆಸಾ - ಪ್ರಯತ್ನ ಕರ್ಚೆಂ, ಜಾತಾ ವಾ ನಾ ಮ್ಹಣ್ ಚಿಂತಿನಾಸ್ತಾನಾ ಪ್ರಯತ್ನ (Experiment) ಕರ್ಚೆಂ. ಆಮ್ಮಿ ಭಿತರ್ ದೆವಾನ್ ದಿಲ್ಲಿಂ ಸಬಾರ್ ದೇಣಿಂ ಆಸುನ್, ತಿಂ ಆಮಿ ಕಾರ್ಯಗತ್ ಕರುಂಕ್ ಪ್ರಯತ್ನ ಕರ್ತಾನಾ ತ್ಯಾ ದೆಣ್ಯಾಂಚಿ ಮೌಲ್ಯತಾ ಸಮ್ಜತಾ.

●ಕಾಳ್ಜಾಕ್ ಆನಿ ವ್ಯಕ್ತಿತ್ವಾಕ್ ವಳ್ಯಂಚೆಂ. 'ಕಿತೆಂ ಕೆಲ್ಯಾರ್ ಮ್ಹಾಕಾ ಚಡ್ ಖುಶಿ ಮೆಳ್ತಾ' ಕೆದಾಳಾ ಹಾಂವ್ 'ಜಿವಂತ್' ಆಸಾಂ ಮ್ಹಣ್ ಭೋಗ್ತಾ? ಹಾಂವ್ ನಿಸ್ತುನ್ ಪಡ್ತಾನಾ ಕಿತೆಂ ಕರ್ತಾಂ? ಮ್ಹಾಕಾ routene ಬರೆಂ ಲಾಗ್ತಾ ವಾ ವಿವಿಧತಾ ಬರಿ ಲಾಗ್ತಾ? ಹಾಂವ್ ಏಕ್ದೊ ಆಸುಂಕ್ ಆಶೆತಾಂ ವಾ ಲೋಕಾ ಮಧೆಂ? ಹಾಂವ್ ಅಂತಃಮುಖಿ (Introvert) ವಾ ಬಹಿರ್ಮುಖಿ (Extrovert)? ಹಾಂವ್ ಏಕ್ ಚಿಂಪಿ (thinker) ವಾ ಭೋಗಿ (feeler)? ಇತ್ಯಾದಿ ಸವಾಲಾಂ ಆಮ್ಮಾಂಚ್ ವಿಚಾರುಂಕ್ ಜಾಯ್.
 ●ಆಮ್ಮಿ ಅನ್ಯೊಗ್ ಆನಿ ತ್ಯಾ ಅನ್ಯೊಗಾ ಥಾವ್ನ್ ಶಿಕ್ವೆಲ್ಯಾ ಲಿಸಾಂವಾಂಚೆಂ ಪರಿಶೀಲನ್ ಕರ್ಚೆಂ. ಜಿಣ್ಯಾನ್ ಮ್ಹಾಕಾ ಕಶೆಂ ರುತಾ ಕೆಲಾಂ ಮ್ಹಣ್ ಪಳೆಜೆ. ದೆವಾಚೊ ಬರೊ ಉದ್ದೇಶ್ ಕಸಲೊ ಮ್ಹಳ್ಳೊ ಆಮಿ ಆಮ್ಮಿ ದುಖಿಂತ್ ವಾ ಸಲ್ಲಣೆಂತ್ ಪಳೆನಾಂವ್. ಪೂಣ್ ಹ್ಯಾಚ್ ಅನ್ಯೊಗಾನ್ ದೇವ್ ಆಮ್ಮಿ ಜಿಣಿ ರುತಾ ಕರ್ತಾ. ಜೆಜುನ್ ಪೆದ್ರುಚಿ ಪಾಂಯ್ ಧುತಾನಾ ಅಶೆಂ ಮ್ಹಳ್ಳೆಂ: "ಹಾಂವ್ ಕಿತೆಂ ಕರ್ತಾಂ ಮ್ಹಳ್ಳೆಂ"

ಽಉರ್ಬನ್ ಡಿಸೊಜಾ, ಮೂಡ್ ಬಿದ್ದಿ

ಆತಾಂ ತುಕಾ ಕಳನಾ, ಪೂಣ್ ಉಪ್ರಾಂತ್ ತುಕಾ ಸಮ್ಜತಲೆಂ" (ಜುವಾಂವ್ 13:17).
 ಆಮ್ಮಿ ದೇಣಿಂ (SHAPE) ಆಮಿ ಒಪ್ಪುನ್ ಸಂತುಷ್ಟ್ ಪಾವುಂಕ್ ಜಾಯ್. ಆಮ್ಮಾಂ ಕಿತೆಂ ಬರೆಂ ಮ್ಹಣ್ ದೆವಾಕ್ ಕಳೆತ್ ಆಸಾ. ಆಮ್ಮಾಂ ಹೈ ರಿತಿನ್ ರಚುಂಕ್ ದೆವಾಕ್ ಏಕ್ ಉದ್ದೇಶ್ ಆಸ್ಲೊ. ದೆಕುನ್ ದೆವಾಕ್ ಸವಾಲ್ ಕರ್ಚೆಂ ನ್ಹಯ್. ಮ್ಹಾಕಾ ಅಶೆಂ ಕಿತ್ಯಾಕ್

ರಚ್ಚೆಂಯ್ ಮ್ಹಣ್ ಮೊಡ್ಡೆನ್ ವಿಚಾರುಂಕ್ ಜಾಯ್ನಾ. ತರ್ ಆಮಿ ಆಮ್ಮಾಂ ದೆಣ್ಯಾಂಕ್ ಕಶೆಂ ವಳ್ಯಂಚೆಂ? ಪಯ್ಲೆಂ ಆಮ್ಮಿ ವಿಶಿಂ ಆಮ್ಮಾಂ ಕಳೆತ್ ಆಸುಂಕ್ ಜಾಯ್. ಕೋಣ್ಚ್ ಸಂಪೂರ್ಣ್ ನಾ ವಾ ಸಕ್ವೆಡ್ ಕರುಂಕ್ ಸಕನಾ. ಸಾಂ ಪಾವ್ಲ್ ಸಾಂಗ್ತಾ. "ದೆವಾನ್ ಫಾಲ್ಗ್ಯಾ ಹಿತ್ಲಾ ಭಿತರ್ಚ್ ರಾವುನ್ ಆಮ್ಮಿ ಜಿಣ್ಯೆಚೊ ಉದ್ದೇಶ್ ಸಮ್ಜುಂಚೆಂ ಜಾವ್ನಾಸ್ತಾ." (2 ಕೊರಿಂಥ್ 10:13). ಹಾಂಗಾಸರ್ ಹಿತಲ್ ಮ್ಹಳ್ಳಾರ್ ಆಮ್ಮಾಂ ದಿಲ್ಲಿಂ ದೇಣಿಂ.

ಆಮ್ಮಿಂ ದೇಣಿಂ ಆಮಿ ದೆವಾ ಆನಿ ಹೆರಾಂ ಥಂಯ್ ವಾಪರಾನಾ ಆನ್ಯೆಕಾ ವ್ಯಕ್ತಿಚ್ಯಾ ದೆಣ್ಯಾಂ ಸವೆಂ ತುಲನ್ (compare) ಕರಿನಾಯೆ. ಇತ್ತೆಂಚ್ ನ್ಹಯ್. ಆಮ್ಮಾಂಚ್ ಆಮಿ ಹೆರಾಂ ಸಾಂಗಾತಾ ತುಕುನ್ ಪಳೆಂವ್ಚೆಂಯ್ ನ್ಹಯ್. "ತುಜೆಂ ಕಾಮ್ ತುಂ ಬರೆ ರಿತಿನ್ ಕರ್, ಹೆರಾಂ ಸಾಂಗಾತಾ ತುಕುನ್ ಪಳೆನಾಕಾ." (ಗಾಲೆಸ್ತಿಯಾಗಾರಾಂಕ್ 6:4). ತುಲನ್ ಕರ್ತಾನಾ ದೋನ್ ಸಂಗ್ಳೊ ಫಡ್ಲ್ಯಾತ್, ಏಕ್ ಮ್ಹಜ್ಯಾಕ್ಯೆ ಬರೆ ರಿತಿನ್ ಕಾಮ್ ಕರ್ಚೆಂ ಪಳೆತಾನಾ ಆಮ್ಮಾಂ ಆಮ್ಮಾಂಕ್ಯೆ ಕೀಳ್ಣಾಚೊ ಮನೋಭಾವ್ (Inferiority Complex) ಯೆತಾ. ಆನಿ ದುಸ್ರೆಂ ಮ್ಹಜ್ಯಾಕ್ಯೆ ಆನಿ ಕೋಣಿ ಸಕಯ್ಕ್ ಆಸ್ಚೆಂ ಪಳೆವ್ನ್ ಊಂಚ್ಪಣಾಚೊ (Superiority Complex) ಮನೋಭಾವ್ ಯೆತಾ. ಆಮ್ಮಾಂ ಕ್ರಿಸ್ತಾಂವಾಂಕ್ ವಾ ಆಮ್ಮಾಂ ದೆಣ್ಯಾಂಕ್ ಅರ್ಥ್ ಕರುಂಕ್ ಸಲ್ಲತಾನಾ ನಿಂದಾ, ತಿಕಾ ಆಯ್ಕುಂಕ್ ಮೆಳ್ತಾ. ಆಮ್ಮಾಂ ಮೊಸ್ತಾನ್, ರಾಗಾನ್ ಪಳೆವ್ನ್ ಪಯ್ ಕರ್ತಾನಾ ಬೆಜಾರ್ ವಾ ದುಖಿತ್ ಜಾಂವ್ಚೆಂ ನ್ಹಯ್.

ಆಮ್ಮಾಂ ದೆಣ್ಯಾಂಕ್ ಆಮಿ ವಾಡಜೆ. ಆಮ್ಮಿ ದೇಣಿಂ (SHAPE) ವಾಪರುನ್ ಫಕತ್ ದೆವಾಚಿ ವಾ ಪೆಲ್ಯಾಚಿ ಸೆವಾ ಮಾತ್ರ ಕೆಲ್ಯಾರ್ ಪಾವನಾ, ಬದ್ಲಾಕ್ ತಿಂ ವಾಡೊಂವ್ಕ್ ಜಾಯ್, ಅಭಿವೃದ್ಧಿ ಕರುಂಕ್ ಜಾಯ್. ಆಮ್ಮಿಂ ಆಧ್ಯಾತ್ಮಿಕ್ ದೇಣಿಂ, ಆಮ್ಮಿಂ ಕಾಳಿಜ್, ಆಮ್ಮಿಂ ಸಾಮರ್ಥ್ಯ, ಆಮ್ಮಿಂ ವ್ಯಕ್ತಿತ್ವ್ ಆನಿ ಅನ್ಯೊಗ್ (SHAPE) ತೆದ್ನಾಂ ತೆದ್ನಾಂ ಪಾಜೂನ್ ತೀವ್ತ್ (sharp) ದವ್ರುಂಕ್ ಜಾಯ್, ಸುರಿಯೆಚ್ಚಿ ಧಾರಿ ಪರಿಂ. ಪಾವ್ಲ್ ಮ್ಹಣ್ತಾ, "ತುಮಿ ಜಾಣ್ವಾಯೆನ್ ಆನಿ ಸಮ್ಜಣೆಂತ್ ವಾಡಾ." (ಫಿಲಿಪ್ಪಿಗಾರಾಂಕ್ 1:9). ಆಮ್ಮಾಂ ದಿಲ್ಲಿಂ ದೇಣಿಂ ಆಮಿ ವಾಪರಿನಾತ್ಲಾರ್ ಆಮಿ ತಿಂ ಹೊಗ್ವಾಯ್ತಾಂವ್ (ಮಾತೆವ್ 25:28).

ಸರ್ಗಿಂ ಆಮಿ ದೆವಾಚಿ ನಿರಂತರ್ ಸೆವಾ ಕರುಂಕ್ ವೆತಾಂವ್. ದೆಕುನ್ ಹೈ ಸಂಸಾರಿಂ ಆಮಿ ಆಸ್ತಾ ಪರ್ಯಾಂತ್ ಆಮ್ಮಾಂ ದಿಲ್ಲಿಂ ದೇಣಿಂ ವಾಪರುನ್ ಜಿಣಿ ಜಿಯಂವ್ಕ್ ಜಾಯ್.

ರಾಂದ್ವಾ ಕುಡಾಂತ್



ಪೆಪ್ಪರ್ ಚಿಕನ್

ಗರ್ಜೆಚ್ಯೊ ವಸ್ತು: ●20-25 ಚಿಕನಾಚಿ ವ್ಹಡ್ಡ್ ಕುಡ್ಡೆ (ಕಾತ್ ಕಾಡ್ಲ್ಯಾ) ಧುವ್ನ್ ಉದಕ್ ಪಾಗ್ಯಾಂವ್ಕ್ ದವರ್. ●2 ಮೆಜಾ ಕುಲೆರಾಂ ಕನ್ನಿರ್

●1 ಮೆಜಾ ಕುಲೆರ್ ಮಿರಿಂ ●1 ಚಾಯೆಚೆಂ ಕುಲೆರ್ ಜಿರೆಂ ●1/4+1/4 ಚಾಯೆಚೆಂ ಕುಲೆರ್ ಹಳ್ಳಿ ಪಿಟೊ ●5 ಲೊಂಗಾಂ ●3 ಲ್ಹನ್ ಶೆ ಕುಡ್ಡೆ ತಿಕ್ಸಾಲ್ ●1 ಕಾಂದೊ ಲೊಸುಣ್ ●2+2 ಪಿಯಾವ್ ●1 ಕ್ಯಾಪ್ಪಿಕಮ್ ●1" ಆಲೆಂ ●2 ಕೊಪಾಂ ವ್ಹಡ್ಡಾಲಾಂವ್ ●1 ಕೊಪ್ ಕನ್ನಿರ್ ಭಾಜಿ ●1+1 ಲಿಂಬೆ ●2 ತರ್ನಿ ಮಿಸಾಂಗ್ ●2 ಮೆಜಾ ಕುಲೆರಾಂ ತುಪಾಕ್ 3 ಮೆಜಾ ಕುಲೆರಾಂ ತೆಲ್ ಭರ್ತಿ ●ಮೀಟ್

ಕರ್ಣಿ ರೀತ್: ಧುವ್ನ್ ಪಿಳ್ಲ್ಯಾ ಚಿಕನಾಚ್ಯಾ ಕುಡ್ಡ್ಯಾಂಕ್ ಪಿಳ್ಲ್ಯಾ ಎಕಾ ಲಿಂಬ್ಯಾಚೊ ರೋಸ್, ಮೀಟ್ ಆನಿ ಹಳ್ಳಿ ಪಿಟೊ ಭರ್ಸುನ್ ಮಾಸಾಕ್ ಸಾರೊವ್ನ್ ದವರ್. ಕನ್ನಿರ್, ಜಿರೆಂ, ಮಿರಿಂ, ಲೊಂಗಾಂ, ತಿಕ್ಸಾಲ್, ಲೊಸುಣ್, ಆಲೆಂ, ತರ್ನಿ ಮಿಸಾಂಗ್, ವ್ಹಡ್ಡಾಲಾಂವ್. ಹೆಂ ಸರ್ವ್ ಇಲ್ಲೆಶ್ಯಾ ತೆಲ್-ತುಪಾಂತ್ ಉಬ್ಜುನ್ ನಿವ್ಲಾ ಉಪ್ರಾಂತ್ ತಾಕಾ ಲಿಂಬ್ಯಾಚೊ ರೋಸ್ ಆನಿ 1/4 ಚಾಯೆಚೆಂ ಕುಲೆರ್ ಹಳ್ಳಿ ಪಿಟೊ ಫಾಲ್ಸ್ ಗಂಧ್ ವಾಟುನ್ ಆಳೆನ್ ಆನಿ ತಾಚೆಂ ಉದಕ್ ವಿವಿಂಗಡ್ ದವರ್. ಆತಾಂ ದೋನ್ ಪಿಯಾವ್ ಆನಿ ಕ್ಯಾಪ್ಪಿಕಮ್ ಉರುಟ್ ಪಾತ್ಕ್ ಕಾಪಾಂ ಕರ್ನ್ ದವರ್. ಪಯ್ಲೆಂ ಎಕಾ ನೊನ್ಸ್ಪಿಕ್ ಕಾಯ್ಲಿರ್ ತೆಲ್-ತೂಪ್ ಫಾಲ್ಸ್ ತೆಂ ತಾಪ್ಪಾ ಉಪ್ರಾಂತ್ ಮಾಸಾಚ್ಯೊ ಪೊಡಿ ದೊನ್ಯೆ ಕುಶಿಂನಿ ಹಳ್ಳಿ ಭಾಜುನ್ ಕಾಡ್. ಉಪ್ರಾಂತ್ ಪರತ್ ಇಲ್ಲೆಶೆಂ ತೆಲ್ ತೂಪ್ ವೊತುನ್ ಉರುಟ್ ಕಾಪಾಂ ಕೆಲ್ಲೊ ಪಿಯಾವ್ ಆನಿ ಕ್ಯಾಪ್ಪಿಕಮ್ ವಿವಿಂಗಡ್ ಉಬ್ಜುನ್ ದವರ್.

ಆತಾಂ ಎಕಾ ನೊನ್ಸ್ಪಿಕ್ ಆಯ್ಲನಾಕ್ ತೆಲ್ ತೂಪ್ ವೊತುನ್ ಆಳೆನ್ ಭಾಜುನ್ ಉಪ್ರಾಂತ್ ತಾಚೆಂ ಗರ್ಜೆಂ ಪುರ್ತೆಂ ಉದಕ್ ಆನಿ ಮೀಟ್ ಫಾಲ್ಸ್ ಕಡಿ ದಾಟ್ಚ್ ಹಳ್ಳಿ ಕರ್ನ್ ಮೀಟ್ ಫಾಲ್ಸ್ ಖಿತ್ಕತೆ ಯೆತಚ್ ಮಾಸಾಚ್ಯೊ ಪೊಡಿ ಫಾಲ್. ಥೊಡ್ಯಾ ವೆಳಾನ್ ಉಬ್ಜುನ್ ದವರ್ಲೊ ಪಿಯಾವ್ ಆನಿ ಕ್ಯಾಪ್ಪಿಕಮ್ ಫಾಲ್ಸ್ ಬಾರಿಕ್ ಉಜ್ಯಾರ್ ದವರ್ ಥೊಡ್ಯಾ ವೆಳಾನ್ ಉಜೊ ಬಂಧ್ ಕರ್. ಆತಾಂ ಉರಾಲ್ಲೆ ದೋನ್ ಪಿಯಾವ್ ಪಾತ್ಕ್ ಶಿಂದುನ್ ತೊ ತೆಲ್-ತುಪಾಂತ್ ಭಾಜುನ್ ಯೆತಾನಾ ತಾಕಾ ಶಿಂದ್ಲಿ ಕನ್ನಿರ್ ಭಾಜಿ ಫಾಲ್ಸ್ ಭರ್ಸುನ್ ಉಜೊ ಬಂಧ್ ಕರ್ನ್ ಮಾಸಾ ವಯ್ರ್ ಶಿಂಪ್ಡಾವ್ನ್ 2-3 ಮಿನುಟಾಂ ಫಟ್ ಧಾಂಪ್.

ಬೆಂಡಿ ಸ್ವೆತಲ್

ಗರ್ಜೆಚ್ಯೊ ವಸ್ತು: ●1/2 ಕಿಲೊ ತರ್ನಿಂ ಬೆಂಡಾಂ ●1 ಚಾಯೆಚೆಂ ಕುಲೆರ್ ಉಡಿಡ್ ●1 ಚಾಯೆಚೆಂ ಕುಲೆರ್ ಚಣ್ಯಾ ದಾಳ್ ●1/2 ಚಾಯೆಚೆಂ ಕುಲೆರ್ ಸಾಸಾಂವ್ ●1 ಪಿಯಾವ್ ●2 ತರ್ನಿ ಮಿಸಾಂಗ್ ●1 ಚಾಯೆಚೆಂ ಕುಲೆರ್ ಮಿಸಾಂಗ್ ಪಿಟೊ ●1/4 ಚಾಯೆಚೆಂ ಕುಲೆರ್ ಹಳ್ಳಿ ಪಿಟೊ ●1 ಚಾಯೆಚೆಂ ಕುಲೆರ್ ಕನ್ನಿರೆ ಪಿಟೊ ●1 ಲಿಂಬ್ಯಾಚೊ ರೋಸ್ ●2 ತಾಳಿಯೊ ಬೆವಾಪಾಲೊ ●4 ಮೆಜಾ ಕುಲೆರಾಂ ಕಾತರ್ಲಿ ಕನ್ನಿರ್ ಭಾಜಿ ●2 ಮೆಜಾ ಕುಲೆರಾಂ ಟೊಮೆಟೊ ಕೆಚಪ್ ●1 ಕೊಪ್ ಕಾಂತ್ಲೊ ನಾರ್ಲ್ ●2 ಮೆಜಾ ಕುಲೆರಾಂ ತಾಂದ್ಯಾಚೆಂ ಪೀಟ್. ಇಲ್ಲೆಶ್ಯಾ ಉದ್ಯಾಂತ್ ಭರ್ಸುನ್ ದವರ್ ●ಪೊಣ್ಯಾಕ್ ತೆಲ್ ●ಮೀಟ್.

ಕರ್ಣಿ ರೀತ್: ಬೆಂಡಾಂ ಸಗ್ಳಿಂಚ್ ಧುವ್ನ್ ಪುಸುನ್ ಎಕಾಚಿ ದೋನ್ ಕುಡ್ಡೆ ಕರ್ನ್, ತೆಲ್ ಫಾಲಿನಾಸ್ತಾನಾ ಥೊಡೊ ವೆಳ್ ನೊನ್ಸ್ಪಿಕ್ ಕಾಯ್ಲಿರ್ ಭಾಜುನ್ ವಿಂಗಡ್ ದವರ್. ಎಕಾ ಆಯ್ಲನಾಂತ್ ಶಿಂದ್ಲೊ ಪಿಯಾವ್ ಆನಿ ಚೆಂಚ್ಲಿ ಲೊಸುಣ್ ಭಾಜುನ್ ಯೆತಾನಾ, ಬೆವಾಪಾಲೊ, ಸಾಸಾಂವ್, ಉಡ್ಡಾದಾಳ್, ಚಣ್ಯಾ ದಾಳ್ ಫಾಲ್ಪಚ್, ತರ್ನಿ ಮಿಸಾಂಗ್ ಉಬಿ ಚೆರ್ಲಿ ಫಾಲ್ಸ್ ಸರ್ವ್ ಪಿಟೆ ಫಾಲ್. ಮೀಟ್, ಲಿಂಬ್ಯಾ ರೋಸ್, ಭರ್ಸುನ್ ದವರ್ಲೆಂ ತಾಂದ್ಯಾಚೆಂ ಪೀಟ್ ಫಾಲ್ಸ್ ಖಿತ್ಕತೊ ಯೆತಚ್ ಭಾಜುನ್ ದವರ್ಲಿಂ ಬೆಂಡಾಂ ಫಾಲ್. ಉಕಡ್ನ್ ಯೆತಚ್ ಉಜೊ ಬಂಧ್ ಕರ್ತಾನಾ, ಕಾತರ್ನ್ ದವರ್ಲಿ ಕನ್ನಿರ್ ಭಾಜಿ ಆನಿ ಟೊಮೆಟೊ ಸೊಸ್ ಫಾಲ್ಸ್ ಹಳ್ಳಾಯೆನ್ ಭರ್ತಿ. ರುಚಿಕ್ ಬೆಂಡಿ ಸ್ವೆತಲ್ ತಯಾರ್.

ಆಮಿ ವಾವ್ರಾಕ್ ಲಾಗ್ಚೆ ಆದಿಂ

ದೆಶಾಂತ್ಲಿಂ ವಿದ್ಯಾರ್ಥಿ ರಸ್ತಾಕ್ ದೆಂವ್ಚ್ಯಾಂತ್ ಅಶೆಂ ಕಿತೆಂ ಮ್ಹಣುನ್ ಆಸಾತ್?

“ಆಮಿ ವಾಟೆರ್ ಪಡ್ಚೆ ಪಯ್ಲೆಂ ಮಾರ್ಗಾರ್ ಆಮಿ ದೆಂವ್ಚೆಂ ಬರೆಂ ಸಂವಿಧಾನ್ ಬದ್ಲೊಂಚೆ ಪಯ್ಲೆಂ ಆಮಿ ಉಲೊಂವ್ಚೆಂ ಬರೆಂ ಆಮಿ ಪರ್ಗಾವಿ ಮ್ಹಣ್ಚೆ ಪಯ್ಲೆಂ ಆಮಿ ಗಾಂವ್ಚಿಂ ಮ್ಹಣ್ ದಾಕೊಂವ್ಚೆಂ ಬರೆಂ ತಾಣಿಂ ಆಮ್ಮಾಂ ಘರಾಂನಿ ರಿಗ್ಚೆ ಪಯ್ಲೆಂ ಆಮಿ ಭಾಯ್ರ್ ಯೆಂವ್ಚೆಂ ಬರೆಂ ಆಮಿ ಸುರಕ್ಷಿತ್ ಮ್ಹಣ್ ಚಿಂತ್ಚೆ ಪಯ್ಲೆಂ ಆಮ್ಮಿಂ ಅಸ್ತಿತ್ವ್ ಸಮ್ಜಲ್ಲೆಂ ಬರೆಂ ಆಮ್ಮಿಂ ಹಕ್ಕಾಂ ಕಾಡುನ್ ಉಡೊಂವ್ಚೆ ಪಯ್ಲೆಂ ಆಮ್ಮಿಂ ಹಕ್ಕಾಂ ಕಿತೆಂ ಮ್ಹಣ್ ದಾಕೊಂವ್ಚೆಂ ಬರೆಂ ತಾಂಚ್ಯಾ ಪಾಗೊರಾ ಭಿತರ್ ಆಮ್ಮಾಂ ಫಾಲ್ಚೆ ಪಯ್ಲೆಂ ಆಮ್ಮಾಂ ಪಾಗೊರಾ ಭಾಯ್ರ್ ಯೆಂವ್ಚೆಂ ಬರೆಂ ಆಮಿ ಏಕ್ದರಿಂ ಜಾಂವ್ಚೆ ಪಯ್ಲೆಂ ಆಮಿ ಏಕ್ ಜಾಂವ್ಚೆಂ ಬರೆಂ

ಆಜ್ ತಾಂಕಾಂ ಫಾಲ್ಗ್ಯಾಂ ಆಮ್ಮಾಂ ಮ್ಹಣ್ಚೆ ಪಯ್ಲೆಂ ಆಜ್ಚ್ ಆಮಿ ಸಮ್ಜಲ್ಲೆಂ ಬರೆಂ ಸಂವಿಧಾನ್, ಕಾನುನ್, ಹಕ್ಕಾಂ ಸಮ್ಜುನ್ ಪಯ್ಲೆಂ ಆಮ್ಮಿಂ ರುಜ್ ಚಾಲು ಕರ್ಚೆಂ ಬರೆಂ. ದೇಶ್ ಜಾಂವ್ ಆಮ್ಮಿಂ ಸುರಕ್ಷಿತ್ ಪಯ್ಲೆಂ ಉಪ್ರಾಂತ್ ಜಾತಲೆಂ ಆಮ್ಮಿಂ ಸರ್ವ್ ಬರೆಂ”

-ಬಾ| ರೋಹನ್ ಲೋಬೊ

VACANCIES

We are looking for a smart candidates for our Thokkottu, B C Road & Mangalore Branch

- Business Development Officers (BDO) M/F

Very attractive salary package & Incentive. Interested candidates may send the resume to operations@malaikaappliances.com

Malaika Multi-State Co-op. Credit Society Ltd. Central Govt. Regd. No. M9CB/CR/371/2010. Malaika



ಏಕ್ ನಾಪತ್ನೊ ಪ್ರಕರಣ್

ತ್ಯಾ ಎಕಾ ದಿಸಾ ರಾತಿಚ್ಯಾ ವೆಳಾ ಟಿ.ವಿ.ರ್ ಏಕ್ ನಾಪತ್ನೊ ಪ್ರಕರಣಾಚೆಂ ಸಂದರ್ಶನ್ ಪ್ರಸಾರ್ ಜಾಲೆಂ.

ಎಕ್ಳೆ ಆವಯ್ಚಿ ದುಖಾಭರಿತ್ ಜಿಣಿ ಆನಿ ಕಾಣಿ. ತಿಚ್ಯಾ ಪುತಾಚೆಂ, ಸುಮಾರ್ ವೀಸ್ ವರಾಂ ಆದಿಂ ನಾ ಪತ್ನೊ ಜಾಲ್ಲೆಂ ಪ್ರಕರಣ್ ಸಂದರ್ಶನಾ ರುಪಾರ್ ವೀಕ್ಷಕಾಂ ಮುಕಾರ್ ಎಕಾ ಪತ್ಕರಾನ್ ಶೆರಾಂತ್ಲ್ಯಾ ಎಕಾ ಘಾವೂದ್ ಟಿ.ವಿ. ಚಾನೆಲಾಂತ್ ಪ್ರಸಾರ್ ಕೆಲ್ಲೆಂ. ಪುತಾಚಿ ತಸ್ವೀರ್ ಘೆವ್ನ್, ಆಪ್ಲ್ಯಾ ಪುತಾಚ್ಯಾ ಯೆಣ್ಯಾಕ್ ರಾಕುನ್ ರಾವುನ್, ತಾಚೆ ವಿಶಿಂ ತಿಣೆಂ ಉಚಾರ್ಲಿಂ ತಿಂ ಭೊಗ್ಣಾಂ ಕೊಣಾಯಿಂ ಕಾಳ್ಜಾಂ ಕಡೊಂವ್ಚ್ಯಾ ತಸಲಿಂ. ಆಕ್ರೈಕ್ ತಿಣೆಂ ಉಚಾರ್ಲಿಂ ತಿಂ ಉತ್ರಾಂ - "ಹಾಂವ್ ಮ್ಹಜ್ಯಾ ಪುತಾಕ್, ತೊ ಖಿಂಯ್ಚೆ ಸ್ಥಿತೆರ್ ಆಸ್ಲಾರ್‌ಯಿ ಸ್ವೀಕಾರ್ ಕರುಂಕ್ ತಯಾರ್ ಆಸಾಂ.." ಸಂದರ್ಶನ್ ಅಶೆಂ ಆಕೆರ್ ಜಾತಾನಾ ಟಿ.ವಿ. ವೀಕ್ಷಕಾಂಚ್ಯಾ ದೊಳ್ಯಾಂನಿ ಖಂಡಿತ್ ದೋನ್ ದುಕಾಂ ಗಳೊಂವ್ಕ್ ಸಕ್ಲಿಂ ಆಸ್ತಲಿಂ.

ರಾಜು ನಪಂಯ್ಚ್ ಜಾಲ್ಲೊ! 21 ವರಾಂಚೊ ತರ್ನಾಟೊ ರಾಜು ನಾಪತ್ನೊ ಜಾಲ್ಲೊ.

ಬೆಂಗ್ಕುರಾಂತ್ ಇಷ್ಟಾಂ ಸಾಂಗಾತಾ ಎಕಾ ಹಫ್ತ್ಯಾಕ್ ಭೊಂವುನ್ ಯೆತಾ ಮ್ಹಣುನ್ ಗೆಲ್ಲೊ ರಾಜು ಧಾ ದೀಸ್ ಜಾಲ್ಯಾರ್‌ಯಿ ಘರಾ ಪಾಟಿಂ ಆಯ್ಲೊಚ್ ನಾ!

"ಹಾಂವ್ ಮಂಗ್ಕುರಾಕ್ ಕೆವ್‌ಸರ್‌ಟಿಸಿ ಬಸ್ಸಾರ್ ಭಾಯ್ ಸರಾಂ", ಘರ್ಜ್ಯಾ ಘೊನಾಕ್ ಆಯಿಲ್ಲೊ ರಾಜುಚೊ ಆಕ್ರೈಚೊ ಸಂದೇಶ್. ತ್ಯಾ ಉಪ್ರಾಂತ್ ತೊ ಘರಾ ಪಾಟಿಂ ಆಯಿಲ್ಲೊಚ್ ನಾ. ಆಜುನ್ ತಾಚೆ ಆವಯ್ಚೆ ಹೊ ಏಕ್ ವ್ಹಡ್ ಮಿಸ್ತರ್ ಜಾಲ್ಲೊ.

ರಾಜುಚೊ ಬಾಪುಂಯ್ ಫೆಲಿಸಾಬ್ ಖಬರ್ ಆಯ್ಕುನ್ ಸಗ್ಳೊಚ್ ಗಳುನ್ ಗೆಲ್ಲೊ. ಪೊಲಿಸ್ ಸ್ಪೆಷನಾಕ್ ವಚುನ್ ತಾಣೆಂ ಕಂಫ್ಲೆಂಟ್ ದಿಲ್ಲೆಂ. ಪೊಲಿಸಾಂನಿ ರಾಜು ವಿಶಿಂ ಥೊಡಿ ತನ್ವಿ ಕೆಲಿ. ಜಾತಾ ತಿತ್ಲೆ ವೆಗಿಂ ರಾಜುಕ್ ಖಿಂಯ್ ಆಸ್ಲಾರ್‌ಯಿ ಧರ್ನ್ ಹಾಡ್ತಾ ಮ್ಹಣ್ ಸ್ಪೆಷನಾಚ್ಯಾ ಸಬ್ ಇನ್ಸ್‌ಪೆಕ್ಟರಾನ್ ಆಶ್ವಾಸಾನ್ ದಿಲ್ಲೆಂ. ಪೂಣ್ ವಾರ್ತಾ ಪತ್ರಾಂತ್ ಸೊದ್ನಾಂ ಚಿತ್ಲೆ ವಿಶಿಂ ವರ್ದಿ ಪ್ರಸಾರ್ ಜಾಲ್ಲಿ ಸೊಡ್ಲಾರ್, ಹೆರ್ ಕಿತೆಂಚ್ ಬರೆಪಣ್ ಜಾಂವ್ಕ್ ನಾ. ಪೊಲಿಸಾಂಚಿಂ ಸೊದ್ನಾಂ

ಫಳಾಭರಿತ್ ಜಾಂವ್ಕ್ ನಾಂತ್. ನಾ ಪತ್ನೊ ಜಾಲ್ಲ್ಯಾ ಸಬಾರ್ ವ್ಯಕ್ತಿಂ ಬರಿಂ ರಾಜುಕ್ ಸೊದುನ್ ಕಾಡುಂಕ್ ತಾಣಿಂ ಚಡಿತ್ ಉಮೆದ್ ದಾಕಯಿಲ್ಲೆ ಬರಿಂ ದಿಸುಂಕ್ ನಾ. ನಾ ಪತ್ನೊ ಜಾಲ್ಲಿ ವ್ಯಕ್ತಿ ಖಿಂಯ್ಚೆಯ್ ರಾಜುಕೀಯ್ ಪಾಡಿಚಿ ಜಾಲ್ಲಿ ಜಾಲ್ಯಾರ್ ತಾಂಚೆ ವಯ್ ಚಡಿತ್ ದಬಾವ್ ಆಸ್ಲೊ. ಪೂಣ್ ಹಾಂಗಾಸರ್ ಪೊಲಿಸಾಂಚೆ ನದ್ರೆಂತ್ ರಾಜು ಏಕ್ ಸಾದೊ ವ್ಯಕ್ತಿ ಸೊದ್ನಾಂ ಚಾಲು ಆಸ್ಚೆ

ಇಮಾಚ್ಯಾ ಮಿಲಾರ್

ಬರಿಂ ಥೊಡೊ ವಾವ್ ಪೊಲಿಸಾಂನಿ ಕೆಲ್ಲೊ ಸೊಡ್ಲಾರ್, ಚಡಿತ್ ಆಸಕ್ತಾ ತಾಣಿಂ ಹ್ಯಾ ಪ್ರಕರಣಾ ಥಂಯ್ ದಾಕಯಿಲ್ಲಿ ದಿಸುನ್ ಯೆಂವ್ಕ್ ನಾ. ನಾ ಪತ್ನೊ ಜಾಲ್ಲ್ಯಾ ಪುತಾಚ್ಯಾ ಖಿಂತಿನ್ ಫೆಲಿಸಾಬ್ ಮಾಂದ್ರೆಕ್ ಶೆವ್ಲೊ. ಪೂತ್ ಆಜ್ ಯೆತಲೊ, ಫಾಲ್ಯಾಂ ಪುಣಿ ಯೆವ್ನ್ ಪಾವ್ಲೊ ಮ್ಹಳ್ಳ್ಯಾ ಆಶೆನ್ ಫೆಲಿಸಾಬ್ ದೀಸ್ ಕಾಡ್ತಾಲೊ. ಪೂಣ್ ತಾಕಾ ಜಾಲ್ಲ್ಯಾ ಅಫಾತಾನ್ ಮಾನಸಿಕ್ ದಬಾವಾಕ್ ತೊ ವಳಗ್ ಜಾಲೊ. ಕ್ರಮೇಣ್ ಮತಿಕ್ ಬಸ್‌ಲ್ಲ್ಯಾ ಧಕ್ಯಾ ವರ್ವಿಂ ತೊ ಕಾಳ್ಜಾ ಪಿಡೆನ್ ಮರಣ್ ಪಾವ್ಲೊ. ದುಲಿನ್ ಬಾಯ್ ಆತಾಂ ಎಕ್ಸರಿ ಜಾಲ್ಲಿ. ಹೆಣೆಂ ಎಕ್ಳೆ ವಾಟೆನ್ ಪುತಾಕ್ ಸಾಂಡ್ಲೆಂ ದುಖ್ ತರ್ ಆತಾಂ ಪತಿಕ್ ಹೊಗ್ಡಾಯಿಲ್ಲೆ ಖಿಂತಿನ್ ತಿ ಸಗ್ಳಿ ಪಿಸಾಂತುರ್ ಜಾಲ್ಲಿ. ಕೊಣಾಚಿ ಕುಮಕ್ ಮಾಗ್ಚಿ, ಫುಡಾರಾಂತ್ ಕಶೆಂ ಜಿಯೆಂವ್ಚೆಂ ಮ್ಹಳ್ಳೆ ಖಿಂತಿನ್ ತಿ ದೀಸ್ ಸಾರುನ್ ಆಸ್ಲಿ. ರಾಜುಚ್ಯಾ ನಾ ಪತ್ನೊ ಪ್ರಕರಣಾ ಥಂಯ್ ಕೊಣಾ ವಂಯ್‌ಯಿ ತಿಕಾ ದುಬಾವ್ ನಾತ್‌ಲೊ. ಸರ್ವ್ ತಾಚೆ ಇಷ್ಟ್ ಬರೆಚ್ ಆಸ್ಲೆ.

ಮ್ಹಾಕಾ ಮ್ಹಜ್ಯಾ ಬೊಸಾನ್ ಕಾಮಾಕ್ ತುರಂತ್ ಹಾಜರ್ ಜಾಂವ್ಕ್ ಅಪಯಿಲ್ಲಾನ್ ಹಾಂವ್ ಗಾಂವಾಕ್ ವೆಗಿಂ ಪಾಟಿಂ ಯೆತಾ ಮ್ಹಣ್ ಇಷ್ಟಾಂಕ್ ಸಾಂಗುನ್ ತೊ ಕೆವ್‌ಸರ್‌ಟಿಸಿ ಬಸ್‌ಸ್ಪೆಂಡಾಕ್ ಗೆಲ್ಲೊ. ಉಪ್ರಾಂತ್ ತಾಣಿಂ ತಾಕಾ ದೆಕ್ಲೊ ನಾ!

ತಾಚೊ ಧನಿ ಎಕ್ಲೊ ಮಾತ್ ರಾಜುಚ್ಯಾ ನಾಪತ್ನೊ ಪ್ರಕರಣಾಂತ್ ದುಬಾವಾಕ್ ಆಸ್ವದ್ ದಿಂವ್ಚೊ ಏಕ್ ವ್ಯಕ್ತಿ ಮ್ಹಣ್ ರಾಜುಚ್ಯಾ ಆವಯ್ಚೆ ಭೊಗ್ಡಾಲೆಂ. ತೊ ಏಕ್ ಟ್ರಾನ್ಸ್‌ಪೊರ್ಟ್ ಸಂಸ್ಥೊ ಚಲಯ್ತಾಲೊ ಆನಿ ಥೊಡ್ಯಾಚ್

ವರಾಂ ಭಿತರ್ ತಾಚೊ ಸಂಸ್ಥೊ ಫಾಮಾದ್ ಜಾಲ್ಲೊ. ಥೊಡ್ಯಾ ತುರ್ತಾಚ್ಯಾ ಕಾಮಾಕ್ ಲಾಗುನ್ ರಾಜುಕ್ ತೊ ಥಂಯ್ ಹಾಂಗಾ ಆನಿ ಮಂಗ್ಕುರಾ ಭಾಯ್ ಧಾಡ್ತಾಲೊ. ಕಸಲ್ಯಾ ಕಾಮಾಕ್ ಆಪುಣ್ ವೆತಾ ಮ್ಹಣ್ ರಾಜು ಆಪ್ಲೆ ಅವಯ್ಚೆ ಜಾಂವ್, ಬಾಪಾಯ್ಚೆ ಜಾಂವ್ ಬಿಲ್ಕುಲ್ ಸಾಂಗನಾತ್‌ಲೊ. ರಾಜು ಧಾರಾಳ್ ದುಡು ಆಪ್ಲೆ ಆವಯ್ಚೆ ಘರ್ಜ್ಯಾ ಖರ್ಚಾ ಖಾತಿರ್ ದಿವ್ನ್ ಆಸ್ತಾಲೊ. ಆಪ್ಲ್ಯಾ ಕಾಮಾನ್ ಭಾಯ್ ಪಾವ್‌ಲ್ಲ್ಯಾ ವೆಳಾರ್ ಆವಯ್‌ಬಾಪಾಯ್ ಲಾಗಿಂ ಉಲೊಂವ್ಕ್ ಮ್ಹಣ್ ಥೊಡ್ಯಾಚ್ ಮಹಿನ್ಯಾ ಆದಿಂ ತಾಣೆಂ ಟೆಲಿಫೋನ್ ಸಂಪರ್ಕ್ ಘೆತ್‌ಲೊ. ಆವಯ್ ಬಾಪಾಯ್ಚೆ ಪುತಾನ್ ಟೆಲಿಫೋನ್ ಸಂಪರ್ಕ್ ದಿಲ್ಲೆ ಖಾತಿರ್ ತಾಚೆ ವಯ್ ವರ್ತೊ ಅಭಿಮಾನ್ ತಾಂಕಾಂ ಆಸ್ಲೊ. ಪೂಣ್ ತಾಚ್ಯಾ ಧನ್ಯಾಚ್ಯಾ ದಂದ್ಯಾ ವಿಶಿಂ ತಾಂಕಾಂ ಕಿತೆಂಚ್ ಚಡಿಕ್ ವಿವರ್ ಮೆಳುಂಕ್ ನಾತ್‌ಲೊ.

ರಾಜು ನಾ ಪತ್ನೊ ಜಾಲ್ಲ್ಯಾ ಉಪ್ರಾಂತ್, ತವಳ್ ತವಳ್ ತಾಚೊ ಧನಿ ತಾಚ್ಯಾ ಘರಾ ಯೆವ್ನ್ ರಾಜುಚೆ ಆವಯ್ಚೆ ದುಡ್ಡಾ ಕುಮಕ್ ದಿತಾಲೊ.

ರಾಜು ನಾಪತ್ನೊ ಜಾವ್ನ್ ಸುಮಾರ್ ವೀಸ್ ವರಾಂ ಸೊಂಪ್ಲಿಂ. ದುಲಿನ್ ಬಾಯ್ ಆತಾಂ ಪ್ರಾಯ್ಸ್ ಜಾಲ್ಲಿ. ರಾಜು ಪರತ್ ಆಪ್ಲ್ಯಾ ಘರಾ ಪಾಟಿಂ ಯೆತಲೊ ಮ್ಹಳ್ಳ್ಯಾ ಎಕಾಚ್ ಭರ್ವಶ್ಯಾನ್, ತಿ ಕಷ್ಟಾಂನಿ ಜಿಯೆವ್ನ್ ಆಸ್ಲಿ. ಫೊನಾಚೆಂ ಬಿಲ್ ಫಾರಿಕ್ ಕರುಂಕ್ ಜಾಯ್‌ನಾಸ್ತಾನಾ, ರಾಜುನ್ ಫಾಲಯಿಲ್ಲೆಂ ಫೊನಾಚೆಂ ಸಂಪರ್ಕ್ ತಿಣೆಂ ಕಾಡ್ಲೆಂ.

ಥೊಡ್ಯಾ ದಿಸಾಂ ಆದಿಂ ಕೊಣೆಂಗಿ ತಿಕಾ ಎಕಾ ಪತ್ಕರಾಚಿ ವಳಕ್ ಕರ್ನ್ ದಿಲ್ಲಿ. ತೊ ಪತ್ಕರ್ಮ ಮಂಗ್ಕುರಾಂತ್ ಫಾಮಾದ್ ಜಾವ್ನ್ ಆಸ್‌ಲ್ಲ್ಯಾ ಟಿ.ವಿ. ಮಾಧ್ಯಮಾ ಸಂಸ್ಥಾಂತ್ ಕಾಮ್ ಕರ್ತಾಲೊ. ತಾಣೆಂ ದುಲಿನ್ ಬಾಯೆಚಿ ದುಖಾಭರಿತ್ ಕಾಣಿ ಆಯ್ಕುನ್, ತ್ಯಾ ಎಕಾ ದಿಸಾ ರಾತಿಂ ತಿಚಿ ಕರಾಳ್ ಕಾಣಿ ಆಪ್ಲ್ಯಾ ಟಿ.ವಿ. ಚಾನೆಲಾರ್ ಎಕಾ ಸಂದರ್ಶನಾ ದ್ವಾರಿಂ ಪ್ರಸಾರ್ ಕೆಲಿ. ತಿಚಿ ಕರಾಳ್ ಕಥಾ ಆಯ್ಕುನ್ ಸಬಾರ್ ಜಣಾಂಚಿಂ ಕಾಳ್ಜಾಂ ಕಡ್ಲಿಂ ಆನಿ ರಡ್ಲಿಂ.

ಉಪ್ರಾಂತ್ಲ್ಯಾ ದಿಸಾಂನಿ ನಾಪತ್ನೊ ಜಾಲ್ಲ್ಯಾ ರಾಜುಚಿ ಕಸಲಿಯ್ ಖಬರ್ ಆಯಿಲ್ಲೆ ನಾ. ದುಲಿನ್ ಬಾಯೆಚೆಂ ಹೆಂ ಏಕ್ ನಿಮಾಣೆಂ ಪ್ರಯತ್ನ ಕಸಲೆಂಚ್ ಫಲಿತಾಂತ್ ದಿಂವ್ಕ್ ಸಕ್ಲೆಂ ನಾ. ಖಿಂಯ್ಚೆಯ್ ಸ್ಥಿತೆರ್ ಆಸ್ಲಾರ್‌ಯಿ ಆಪ್ಲ್ಯಾ ಪುತಾ ರಾಜುಕ್ ಗೊಪಾಂತ್ ಘೆಂವ್ಕ್ ತಯಾರ್ ಆಸಾ ವ್ಹಳ್ಳ್ಯಾ ಸ್ಪಷ್ಟ್

ಸಂದೇಶ್ ಟಿ.ವಿ ಮಾಧ್ಯಮಾ ದ್ವಾರಿಂ ತಿಣೆಂ ದಿಲ್ಲೊ. ತರಿ ತಿಣೆಂ ಕೆಲ್ಲೆಂ ನಿಮಾಣೆಂ ಪ್ರಯತ್ನ ಕಿತೆಂಚ್ ಫಳ್ ದಿಂವ್ಕ್ ಸಕ್ಲೆಂ ನಾ. ನಾಪತ್ನೊ ಜಾಲ್ಲ್ಯಾ ರಾಜುಚೊ ಪತ್ನೊ ಜಾಂವ್ಚೆ ನಾ. ತೊ ಜಿವಂತ್ ಆಸಾ ವಾ ಮರಣ್ ಪಾವ್ತಾ ಮ್ಹಣ್ ಕಳಿತ್ ಜಾಂವ್ಚೆ ನಾ.

ಆಜ್ ತಿಣೆಂ ಏಕ್ ಅಂತಿಮ್ ನಿರ್ಧಾರ್ ಘೆತ್‌ಲೊ! ಜಿವಿತಾಂತ್ ನಿರಾಸ್ ಜಾವ್ನ್ ಗಳ್ಜಾಸ್ ಘೆವ್ನ್ ಮರುಂಕ್ ತಿಣೆಂ ಆಜ್ ನಿರ್ಧಾರ್ ಕೆಲ್ಲೊ! ನಿದ್ವಾಳೆ ಕುಡಾಂತ್ ಆಸ್ಚ್ಯಾ ಪಾಕ್ಯಾಕ್ ದೊರಿ ಬಾಂದುನ್, ಗಳ್ಜಾಸ್ ಘೆವ್ನ್ ಜಿವ್ಪಾತ್ ಕರುಂಕ್ ತಿ ಆಯ್ಲಿ ಜಾಲಿ.

ಆನಿ ತ್ಯಾಚ್ ವೆಳಾ ಘರ್ಜ್ಯಾ ಮುಕ್ಲ್ಯಾ ದಾರಾಚಿ ಕೊಲ್ ಬೆಲ್ ಜೊರಾನ್ ವಾಜ್ಲಿ. ತಿಣೆಂ ಮುಕ್ಲೆಂ ದಾರ್ ಉಫಡ್ಲೆಂ.

20 ವರಾಂ ಥಾವ್ನ್ ನಪಂಯ್ಚ್ ಜಾಲ್ಲೊ ತಿಚೊ ಪೂತ್ ರಾಜು ದಾರಾರ್ ಉಬೊ ಆಸ್‌ಲೊ!

ಅಧಿಕಾರ್

ಹಾತಾಂತ್ ಘೆವ್ನ್ ಅಧಿಕಾರ್ ರಾಜ್ ಕಾರಣಿ ಜಾತಾತ್ ಲುಟ್ಕಾರ್ ಜಿವಿತಾಂತ್ ತಾಂಚ್ಯಾ ಭರ್ತಾ ಅಂಧಾರ್ ನ್ಹಯ್‌ಗಿ ಉಪ್ರಾಂತ್ ಜಾತಾತ್ ದೆದ್‌ಸ್ತಾರ್

ಹಾಯ್

ಲಾಗಿಲ್ಯಾ ಮಿತ್ರಾನ್ ಪಯ್ಸ್ ಥಾವ್ನ್‌ಚ್ ಪಳೆವ್ನ್ ಹಾಯ್ ಮ್ಹಣುನ್ ಭರಾನ್ ಹಾತ್ ಉಕ್‌ಲಲ್ಯೆ ಘಡಿಯೆಕ್ ಹಾತ್ ಕುಸ್ಕುನ್ 'ಆಯ್' ಮ್ಹಣಾಲೊ

-ದೊನಾತ್ ಡಿ ಅಲೆಡಾ, ತೊಟ್ಯಾಮ್

ಆಂಕ್ಡೆ ಮೆಳಯ್

1 ಥಾವ್ನ್ 32 ಪರ್ಯಾಂತ್ಲೆ ಆಂಕ್ಡೆ ಮೆಳಯ್



ಹರ್ ವರಾ ಬರಿಂ ಚಲ್ಯೊ ದಿಯೆಸೆಜಿಚೊ ಎವ್ಕರಿಸ್ತಿಕ್ ಪುರ್ಶ್ಯಾಂವ್ 2020 ಜನೆರ್ 05ವೆರ್ ಮಿಲಾರ್ ಥಾವ್ನ್ ರುಜಾಯ್ ಕಾಥೆದ್ರಾಲಾ ಪರ್ಯಾಂತ್ ಆಸ್ಲೊ. ಸಾಂಜೆಚ್ಯಾ 3.30 ವರಾರ್ ಮಿಲಾರ್ ಇಗರ್ಜೆಂತ್ ಮೀಸ್ ಭೆಟಿಯ್ಲ್ಯಾ ಉಪ್ರಾಂತ್ ಭಕ್ತೆನ್ ಚಲ್ಯೊ ಹೊ ಪುರ್ಶ್ಯಾಂವ್ ರುಜಾಯ್ ಪ್ರವಚನ್ ಆನಿ ಆರಾಧನ್ ಆನಿ 2020 ವರಸ್ ಮನ್ಯಾ ಜಿವಾ ಖಾತಿರ್ ಭೆಟೊಂವ್ಚ್ಯಾ ಕಾರ್ಯಾ ಸವಂ ಸೊಂಪ್ಲೊ. "ಜೀವ್ ಮೊಲಾಧಿಕ್: ಜಿವಾಕ್ ಮಾನ್ ದಿ ಆನಿ ತಾಚೆಂ ಘನ್ ವಾಡಯ್" ಮ್ಹಳ್ಳ್ಯಾ ವಿಷಯಾ ವಯ್ ಮಂಗ್ಳುರ್ ದಿಯೆಸೆಜಿಚ್ಯಾ ಪಾಂವ್ಡ್ಯಾರ್ ಚಾಲ್ತ್ಯಾ ವರಾಂತ್ ಖೆರಿತ್ ಚಿಂತಪ್ ವ್ಹಾಳ್ತಲೆಂ ಆನಿ ವೆವೆಗ್ಳೊ ಕಾರ್ಯಾಂವ್ ಚಲ್ತಲ್ಯೊ.

ಪಾಲ್ವುಂ ವೆಗಿಂ ಪೆಟ್ಲೊ ಉಜೊ

ಪೆಟ್ಲಾ ಉಜೊ ಅಮೆಜಾನಂತ್ ಪೆಟ್ಲಾ ಉಜೊ ಆಸ್ತೇಲಿಯಾಂತ್ ಕೆದ್ನಾ ಯೇತ್ ಪಾವ್ನ್ ಚಡ್ಲೊ ಉಜೊ ಪಾಲ್ವುಂಕ್? ಎಕ್ರೆ ಗಟ್ಲಾನ್ ಹುಲ್ಲಲೆಂ ತರ್ನೆಂ ಪಾಚೆಂ ತಣ್ ಅಮೆಜಾನಂತ್ ಎಕ್ರೆಗಟ್ಲಾನ್ ಹುಲ್ಲತಾ ಮನ್ಶಾತಿಂಚೆಂ ಬಿಡಾರ್ ಆಸ್ತೇಲಿಯಾಂತ್ ಕೆದ್ನಾ ಯೇತ್ ಪಾವ್ನ್ ಚಡ್ಲೊ ಉಜೊ ಪಾಲ್ವುಂಕ್? ಪೆಟ್ಲಾ ಉಜೊ ಭಾರತಾಂತ್ ನ್ಹಯ್ ರಾನಾಂತ್ ನ್ಹಯ್ ವನಾಂತ್ ಪೆಟ್ಲಾ ಉಜೊ ಗಾಂವಾಂತ್ ಕಾಳ್ಜಾಂತ್ ಆನಿ ಮನಾಂತ್

ಹುಲ್ಲತಾತ್ ಮನಾಂ ಶೆಕ್ಲೆ ಶೆಕ್ಲಾಂನಿ ಥಂಡ್ ಆಸ್ಲಿಂ ಹುಲ್ಲತಾತ್ ಕಾಳ್ಜಾಂ ಎಕಾಮೆಕಾ ಶೆಜಾಂತ್ ವರಾಂ ವರಾಂ ಮೊಗಾನ್ ಉಡ್ಲಿಂ ಕೆದ್ನಾಂ ಪಾಲ್ವತ್ ಉಜೊ ಧರ್ಮಾಚೊ, ಜಾತಿಚೊ ಕ್ರೋಧಾಚೊ, ಧ್ವೇಷಾಚೊ ಕೆದ್ನಾ ಯೇತ್ ಪಾವ್ನ್ ರಗ್ತಾಕ್ ರಗತ್ ವಳ್ಕುಂಚ್ಯಾ ಮನ್ಶಾಪಣಾಚೊ ವೆಗಿಂ ಪಾಲ್ವುಂ ಉಜೊ ರಗತ್ ವ್ಹಾಳ್ತುಂಕ್ ನಜೊ ದುಬಾವಾಚೆಂ ಮೊಡಾಂ ಉಬುಂ ಸಮ್ಜಣೆಚೆಂ ಉದಕ್ ಲಾಬುಂ -ಸಿವಿ, ಲೊರೆಟ್ಲೊ

ಆಮ್ಕರಿ, ತೆರ್ಸ್ ಆನಿ ಲುಸಿಫೆರಾಚಿ ಶಿಕಾರಿ!

ಆದಿಂ ದೆವಾಕ್ ಪಯ್ಲೊ ಮಾನ್ ದಿತಾಲಿಂ ಮಾಗ್ಣಾಚಿ ಘಾಂಟ್ ವಾಚ್ತಾನಾ ಆಮ್ಕರಿ-ತೆರ್ಸ್ ಶಿಕಯ್ತಾಲಿಂ ದೇವ್‌ಭಿರಾಂತ್ ತಿ ಅಸಲಿ ಆದ್ಲಿ ಕುಟ್ಮಾಂತ್ಲಿ ಲುಸಿಫೆರಾಚ್ಯಾ ಶಿಕಾರಿ ದೊಳ್ಯಾಂಕ್ ತೊಪ್ಪಿ? ಸವ್ಯಾಸ್ ತಾಣೆಂ ತಿ ಆಪ್ಲಿ ವ್ಹಡ್ಲಿ ಟಿ.ವಿ. ದಾಕಯ್ಲಿ ಸಂಗಿಂ ಸಿರಿಯಲಾಂ ಸಾಂಜೆರ್ ಸುರು ಜಾಲಿಂ ಆಮ್ಕೊರಾನ್ ಮೊಟ್ಟಿಂ ಕರುನ್ ವೆಗಿಂ ಮುಗ್ಗಿಲಿಂ ಲುಸಿಫೆರಾಚಿ ಶಿಕಾರಿ ಆನಿ ತಾಳ್ನಿ ನಾಡ್ತಾಲಿ? ಮಾಗಿರ್ ತಾಣೆಂ ಹಾತಿಂ ಮೊಬಾಯ್ಲಾಂ ದಿಲಿಂ ಸಾಂಜೆಚಿಂ ಮಾಗ್ಣಿಂ ತಿಂ ಮಧೆಂಚ್ ಕಾತರ್ಲಿಂ ಆಮ್ಕರಿ-ತೆರ್ಸ್ ಮಾಗ್ಣಾಚಿ ವೀದ್‌ವಾವ್ಣಿ ಕೆಲಿ ಲುಸಿಫೆರಾಚಿ ಶಿಕಾರಿ ಆತಿಯ್ ಕಾಮ್ ಕರ್ತಾಲಿ? ಆಖೆಕ್ ಕಶಿಯ್ ಮಾಗ್ಣಿಂ ಮ್ಹಣುನ್ ಜಾಲಿಂ ಭುರ್ಗಿಂ ಘರ್ಲಿಂ ಸಕ್ಡಾಂ ಆಮ್ಕೊರಾನ್ ಲಾಗ್ಣಿಂ ಕುಡಿಂತ್ ಅತ್ಯಾಂತ್ ಸಕ್ಡಾಂಚಿ ಭಲಾಯ್ಣಿ ಭಿಗ್ಡುನ್ ಆಯ್ಲಿ ನಿಮಾಣೆಂ ಎಕೆಕ್ಲಿಂಚ್ ಮರತಾನಾ ಲುಸಿಫೆರಾಚಿ ಶಿಕಾರಿ ಸೊಂಪ್ಪಿ?

ದೆಂವ್ಚಾರ್ ಅತ್ಯಾಚಾರ್ ಕರಿತ್!

ವ್ಹಡಿಲಾಂನೊ ಆನಿ ಮ್ಹಾಲ್ಗಡ್ಯಾಂನೊ ವಿಸ್ವನಾಸ್ತಾಂ ಮಾನ್ಸುಗಿ ಶಿಕಯಾ ಫ್ಯಾಶನ್ ಶೊ ಟಿ.ವಿ. ಶೊ ನಾಯ್ ಶೊ ಲೇಟ್ ಶೊ ಭುರ್ಗ್ಯಾಂಕ್ ವಾಯ್ಪಾಕ್ ವೊಡಿತ್ ತರ್ನಾಟ್ಕಾಂಕ್ ಕಾಳಕ್ ದಾಕಯ್ತ ದೆಂವ್ಚಾರ್ ತೊ ಜಾಗೊ ಜಾಯ್! ಚೆಡ್ವಾಂನೊ ಆಮ್ಚ್ಯಾ ಚಲಿಯಾಂನೊ ಆಂಗ್‌ಭರ್ ತೆಂ ನ್ಹೆಸಣ್ ನ್ಹೆಸಾ ಸ್ಲಿವ್‌ಲೆಸ್ ಮಿನಿ ಸ್ಕರ್ಟ್ ಜಿನ್ಸ್ ಟಾಯ್ ಉಗ್ಗಿ ಪಾಟ್ ತುಮ್ಚೆಂ ನಿತಳ್ ನಿಸ್ಕಳ್‌ಪಣ್ ಲುಟಿತ್ ಘೋರ್ ಕ್ರುರ್ ಅತ್ಯಾಚಾರ್ ಕರಿತ್ ಗಳೊ ಚಿಡುನ್ ಜಿವೆಶಿಂ ಮಾರಿತ್! ಸ್ತ್ರಿಯಾಂನೊ ಮೊಗಾಚ್ಯಾ ಭಯ್ಲಿಂನೊ ಇಗರ್ಜೆಂತ್ ಮಾತೆಂ ಧಾಂಪಾ ಬೊಬ್ ಕಟ್ ಬೊಯ್ ಕಟ್ ಶೆಂಡೊ ದಾಟ್ ಆಟ್‌ನೇಟ್ ಹರಾಂಕ್ ಪಾತ್ಕಾಕ್ ಕಾರಣ್ ಜಾಯ್ ಲುಸಿಫೆರ್ ತಾಂಚೆ ಕಾಳ್ಜಾಂತ್ ನಾಡಿತ್ ಪ್ರದ್ವಾರ್ ಅಪ್ರಾಧ್ ನ್ಹಯ್ ಮ್ಹಣತ್!

-ಲ್ಯಾನ್ಸಿ ಕಾರ್ಡೊಜಾ ತಾಕೊಡೆ, ಅಲಂಗಾರ್

ಪಾವೊಣ್ಣೆಂ ವರ್ಸಾಚೆ ಉಲ್ಲಾಸ್



ಲಿಲ್ಲಿ ಡಿಸೋಜಾ
15.01.1945 - 15.01.2020
ಲೊರೆಟ್ಲೊ, ಬಂಟ್ವಾಳ್

75 ವರ್ಸಾಂಚೆಂ ಬೆಸಾಂವಾಂಚೆಂ ಜಿಣೆಂ, ದೆವಾನ್ ದಿಲ್ಲೆಂ ವರ್ತೆಂ ದೆಣೆಂ ಕಾಳ್ಜಾಂ ಆಮ್ಚಿ ಉಮಾಳ್ಕಾಂನಿ ಭರ್ಲಿಂ, ಮಾಗ್ಣಾನಾ ಉಲ್ಲಾಸ್ ಜಲ್ಮಾ ದಿಸಾಚೆ ರಾಸ್ ರಾಸ್ ಉಲ್ಲಾಸ್ ಪಾಟಿಯ್ತಾಂವ್, ಸರ್ವಸ್ವರಾಚೊ ಉಪ್ಕಾರ್ ಆಟಿಯ್ತಾಂವ್

ಶುಭಾಶಯ್ ಪಾಟಿವ್ನ್ ಬರೆಂ ಮಾಗ್ತಾತ್:
ಪತಿ: ಡೆನಿಸ್ ಡಿಸೋಜಾ
ಭುರ್ಗಿಂ: ನೈಜೆಲ್/ಶರಲ್, ಡೇನಿಯಲ್
ನ್ಯೂಟನ್/ಮೀನಾ; ಎಡ್ರಿಯನ್, ಏಮಿ
ನೀತನ್/ಲಿನೆಟ್; ಲಿಂಕನ್, ನಿಕೋಲಸ್

Malaika Multi-State Co-op. Credit Society Ltd.

Central Govt. Regd. No. MSCS/CR/371/2010 (Maharashtra - Karnataka - Goa)

ATTRACTIVE INTEREST RATES ON FIXED DEPOSIT

PERIOD	w.e.f. 7 th October 2019	GEN. PUBLIC p.a%	SR.CITIZEN / WIDOWS / Religious Inst (p.a%)
181 DAYS TO 365 DAYS		9.00	9.50
12 MONTHS - 18 MONTHS		10.00	10.50
19 MONTHS - 30 MONTHS		10.25	10.75
12 MONTHS (MIS Rs.50000/-& above)		10.25	10.75
24 MONTHS (MIS Rs.50000/-& above)		10.50	11.00
36 MONTHS MIS / CUMULATIVE (Rs.50000/-& Above)		10.50	11.00
Special Double Benefit scheme (for limited period)		80 Months	80 Months

Be... a **Millionaire**

invest ₹ 10,990/- p.m. for 72 months & Get ₹ 10,49,696/-

Be... a **Lakhpati**

PERIOD	DEPOSIT AMT.	TOTAL AMT.	MATURITY VALUE
36 Months	2500	90000	105191
36 Months	3000	108000	126229
36 Months	5000	180000	210382
36 Months	10000	360000	420764

Above Offer is available only at Mangaluru, Karnataka

MOODIBIDRI
SHYAMLI ENCLAVES
OPP GOVT HOSPITAL
MOODIBIDRI
7029035777 / 7026038777

BENDORWELL
* ROPALI
NEAR COLAGO HOSPITAL
BENDORWELL, MANGALURU
9960061626

B. C. ROAD
OPP. SOMAYAJI HOUSE
JODURARGA PORT
BC ROAD
990061622

THOKKOTTU
REB COMPLEX
OPP. BUS STAND
THOKKOTTU
990070244

MUMBAI | THANE | MANGALURU | B. C. ROAD | THOKKOTTU | MOODIBIDRI

ಬಜ್ಜಿಡಿ ಗೊವಿಕ್
ಕೆಂದ್ರಾಂತ್ಲ್ಯಾ ಮಂಗಳ
ಜ್ಯೋತಿ ದಪ್ಪರಾಂತ್
ರಾಕ್ಲೊ
ವರ್ಗಣಿ
ಘೆತಾತ್

FOR DIGESTIVE POWER
FLORA

ಗ್ಯಾಸ್ಟ್ರಿಕ್ ವಿರಾರಾಂತ್ ಆನಿ
 ಎಸಿಡೆಟಿ ಸಮಸ್ಯಾಂಕ್ ಸುಖ್ಯಾ
 ವಿಶಾ. ಚರ್ವಣ್ ಜಾಯ್ತ್ಯಾ ಸ್ಥಿತಿ
 ನಿವಾರ್ತಾ. ಚರ್ವಣ್ ಬಾಬ್ಲಿನ್,
 ಧಂಕ್ ಯೆಂವ್ಚ್ಯಾ ಆನಿ ವಾಯ್
 ವೆಚ್ಯಾ ಸಂಗಿಂನಿ ಉತ್ತೀಮ್
 ಪರಿಹಾರ್ ದಿಶಾ.

**WESTERN GHATS
 PHARMACEUTICALS**
 Ph: 080 - 29540505

70 Years Blessed

We just want to let you know,
 You mean the world to us
 Only a heart as dear as yours
 Would give so unselfishly
 The many things you've done
 All the times that you were there
 Helped us know deep down inside
 How much you really care
 Even though we might not say
 We appreciate all you do
 Richly blessed is how we feel
 Having a mother just like you.

CELINE FERRAO
 VASHI, NAVI MUMBAI
 W/o. Late Maxim Ferrao
 D.O.B. 11-01-1950

**MAY GOD & MOTHER MARY
 BLESS AND PROTECT
 YOU TODAY & ALWAYS**

Warm Greetings from:
 Sylvia & Simran Alvares
 Savita, Ronald, Shawn & Rovisha D'sa

PRAYER TO THE HOLY SPIRIT

"Holy Spirit, thou who makes me see everything and shows me the way to reach the ideal. You who gives me the divine gift to forgive and forget the wrong that is done to me and who are in all instances in my life with me. I, in a short dialogue want to thank you for everything and confirm from you once more that I never want to be separated from you, no matter how great the material desire may be. I want to be with you and my loved ones in your perpetual glory, Amen."
 —L.S. Monteiro

ಕಳೊವ್ಚಿ

ಸಾಂತ್ ಆಂತೊನ್ ಪೂನೊತ್, ಕೆರೆಕಟ್ಟೆ
 ಹರಿಣ ಮಂಗ್ಳಾರಾ ಸಣ್ಣಂ 10-11 ಆರಾಧನ್.
 11 ವರಾರ್ ಮಿಸಾಚೆಂ ಬಲಿದಾನ್ ಆನಿ
 ಸಾಂತಾಚ್ಯಾ ಮಾನಾಕ್ ನವೆನ್.
 ಮಿಸಾ ಆದಿಂ ಕುಮ್ತಾರಾಕ್ ಆವ್ಕಾಸ್ ಆಸಾ.
ಉಪ್ರಾಂತ್ ಜೆವಣ್ ಆಸಾ.
 ಕೆಲ್ಲ್ - 9448167077
 08259-288310

ಸಾಂತ್ ಆಂತೊನ್ ಫಿರ್ಗಜ್, ನಾರಾವಿ
ವಾರ್ಷಿಕ್ ಮಹಾಪರಬ್

2020 ಜನೆರ್ 22 ಬುಧ್ವಾರಾ

ಪರ್ಬೆಚೆಂ ಸಂಭ್ರಮಿಕ್ ಮೀಸ್ ಆನಿ ನವೆನ್
ಜನೆರ್ 22, ಬುಧ್ವಾರಾ ಸಕಾಳಿಂ 10 ವರಾರ್
ಮಿಸಾಚೊ ಪ್ರಧಾನ್ ಯಾಜಕ್ : ಭೊ ಮಾ ಬೊನವೆಂಚರ್ ನಜ್ರೆತ್
 ವಿಗಾರ್ವಾರ್, ಬೆಳ್ತಂಗಡಿ ವಾರಾಡೊ

ಕೊಂಪ್ರಿಟೊ ಆಯ್ತಾರ್: ಪ್ರಧಾನ್ ಯಾಜಕ್ ಆನಿ ಪ್ರವಚನ್
ಮಾ ದೊ ಪ್ರವೀಣ್ ಲಿಯೊ ಲಸ್ತಾದೊ
 ಪ್ರಾಧ್ಯಾಪಕ್, ಜೆಪ್ಪು ಸೆಮಿನರಿ

ತುಮ್ಕಾಂ ಸರ್ವಾಂಕ್ ಮೊಗಾಚೆಂ ಆಪೊವ್ಣೆಂ
 ವಿಗಾರ್, ಪ್ರಾಂಶುಪಾಲ್ ಆನಿ ದೇವ್ ಪ್ರಜಾ
ಫೋನ್: 9448569157, 9901330232
 ಹರೆಕಾ ಮಂಗ್ಳಾರಾ ಸಕಾಳಿಂ 10.30 ವರಾರ್ ಆರಾಧನ್,
 ಮೀಸ್, ನವೆನ್ ಆನಿ ಭಕ್ತಿಕಾಂಕ್ ದೊನ್ಪಾರಾಚೆಂ ಜೆವಣ್ ಆಸಾ.

ಮಂಗ್ಳುರ್ ದಿಯೆಸೆಜ್, ಬೆಳ್ತಂಗಡಿ ಆನಿ ಪುತ್ತೂರ್ ದಿಯೆಸೆಜ್ಯಾ ಸಹಕಾರಾನ್
ಸರ್ವ್ ಕಥೊಲಿಕಾಂಕ್, ಯುವಜಣಾಂಕ್ ತಲೆಂಜ್ ಲ್ಹಾನಾಂ - ವ್ಹಡಾಂಕ್ ಸಾಂಗಾತಾ ಹಾಡ್ಚೊ ಸಮಾವೇಶ್

ಕಥೊಲಿಕ ಮಹಾ ಸಮಾವೇಶ - 2020
 TO UNITE, TO REFLECT AND TO STRENGTHEN

ದಿವಸ್: 02-02-2020 ಜಾಗೊ : ಮಡಂತ್ಯಾರ್ ಇಗರ್ಜೆ ಮೈದಾನ್
ವೇಳ್ : 9.00 ಥಾವ್ನ್ ಸಾಂಜೆರ್ 3.30 ಪರ್ಯಾಂತ್

ಯೆಯಾ ಎಕ್ವಟ್ ಪಾಚರ್ಯಾಂ, ಸಮುದಾಯ್ ಬಳ್ತಂತ್ ಕರ್ಯಾಂ
ಸ್ವಾಗತ್ ಕರ್ತಾತ್,
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಭಾರತೀಯ್ ಕಥೊಲಿಕ್ ಯುವ ಸಂಜಾಲನ್,
ಸ್ತ್ರೀ ಸಂಘಟನ್ - ಮಂಗ್ಳುರ್, ಬೆಳ್ತಂಗಡಿ ಆನಿ ಪುತ್ತೂರು ದಿಯೆಸೆಜ್
ಸರ್ವಾಂಕ್ ಮೊಗಾಚೊ ಸ್ವಾಗತ್

RAKNNO ರಾಕ್ಲೊ

Postal Regd No. MNG/122/2018-20
 RNI3660/1957
 Licenced to Post without prepayment
 Licence No. SK/WPP/MNG/94/2018-20

MANGALORE RMS
 POSTED ON : 14-01-2020

If not delivered Please return to:
THE MANAGER, Raknno Weekly
 Mangaluru - 575 003
 Phone: 2422426, 2444118
 Email: raknno@gmail.com
 Website: www.raknno.com